

Insurance Marketing Firm (Composite) Question Bank - Kannada

Sr.No.	Question Body	Alternative 1	Alternative 2	Alternative 3	Alternative 4	Correct Alternative
1	ಭಾರತೀಯ ಜೀವ ವಿಮಾ ನಿಗಮ (LIC) ಅನ್ನು ಈ ಕೆಳಗಿನ ಯಾವ ಕಾಯ್ದೆಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ?	ಜೀವ ವಿಮಾ ನಿಗಮ ಕಾಯಿದೆ, 1956	ವಿಮಾ ಕಾಯಿದೆ, 1938	ಜೀವ ವಿಮಾ ಕಂಪನಿಗಳ ಕಾಯಿದೆ, 1912	ಭಾರತೀಯ ವಿಮಾ ಕಂಪನಿಗಳ ಕಾಯಿದೆ, 1928	1
2	ಕೆಳಗಿನ ಯಾವ ಸಾಮಾಜಿಕ ಭದ್ರತಾ ಯೋಜನೆಯು ಆರೋಗ್ಯ ವಿಮಾ ಯೋಜನೆಯಾಗಿದೆ?	PMVVY	PMFBY	PMJAY	PMSBY	3
3	ಪ್ರಾಚೀನ ಕಾಲದಲ್ಲಿ, ಅನಿರೀಕ್ಷಿತತೆಯಿರುವ ಸಮುದ್ರದ ಮಾರ್ಗವಾಗಿ ಸರಕುಗಳನ್ನು ಸಾಗಿಸುವಾಗ ಚೀನದ ವ್ಯಾಪಾರಿಗಳು ತಮ್ಮ ಸರಕುಗಳನ್ನು ವಿವಿಧ ದೋಣಿಗಳಲ್ಲಿ ಸಾಗಿಸುತ್ತಿದ್ದರು. ಯಾಕೆ ಎಂಬುದನ್ನು ವಿಶ್ಲೇಷಿಸಿ?	ಚೀನದ ದೋಣಿಗಳು ಚಿಕ್ಕದಾಗಿದ್ದವು ಮತ್ತು ಭಾರವಾದ ಸರಕುಗಳನ್ನು ಸಾಗಿಸುತ್ತಿದ್ದವು	ಚೀನದ ಸರ್ಕಾರವು ವ್ಯಾಪಾರದ ಸಮಾನ ಹಂಚಿಕೆ ಇರುವಂತೆ ಸರಕುಗಳನ್ನು ಬಹು ಶಿಪ್ಪಿಂಗ್ ಕಂಪನಿಗಳ ನಡುವೆ ವಿತರಿಸಬೇಕು ಎಂದು ಆದೇಶಿಸಿತು	ಚೀನದ ವ್ಯಾಪಾರಿಗಳು ತಮ್ಮ ಸರಕುಗಳನ್ನು ಹಲವು ದೋಣಿಗಳಲ್ಲಿ ಇರಿಸಿದರು ಏಕೆಂದರೆ ಇದು ಒಟ್ಟು ನಷ್ಟದ ವಿರುದ್ಧ ವಿಮೆಯನ್ನು ಒದಗಿಸುತ್ತಿತ್ತು	ಚೀನದ ವ್ಯಾಪಾರಿಗಳು ತಮ್ಮ ಸರಕುಗಳನ್ನು ಅನೇಕ ದೋಣಿಗಳಲ್ಲಿ ಇರಿಸಿದರು ಏಕೆಂದರೆ ಅದು ಅಗ್ಗವಾಗಿತ್ತು	3
4	ಅಪಾಯದ ವೆಚ್ಚವು ಯಾವುದಕ್ಕೆ ನೇರವಾದ ಅನುಪಾತದಲ್ಲಿರುತ್ತದೆ?	ನಷ್ಟದ ಸಂಭವನೀಯತೆ ಮತ್ತು ಪರಿಣಾಮ	ಕೇವಲ ನಷ್ಟದ ಪ್ರಭಾವ	ನಷ್ಟದ ಸಂಭವನೀಯತೆ ಮತ್ತು ವಿಮೆಯ ಉದ್ದೇಶ	ನಷ್ಟದ ಪ್ರಭಾವ ಮತ್ತು ವಿಮೆಯ ಉದ್ದೇಶ	1
5	ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?	ಪರಸ್ಪರತೆಯಡಿಯಲ್ಲಿ ವಿವಿಧ ವ್ಯಕ್ತಿಗಳ ನಿಧಿಗಳನ್ನು ಸಂಯೋಜಿಸಲಾಗುತ್ತದೆ	ಪರಸ್ಪರತೆಯನ್ನು ಸಂಜಯನವೆಂದೂ ಕರೆಯುತ್ತಾರೆ	ಪರಸ್ಪರತೆಯಡಿಯಲ್ಲಿ ನಾವು ಒಂದು ಮೂಲದಿಂದ ಅನೇಕಕ್ಕೆ ಹಣದ ಹರಿವನ್ನು ಹೊಂದಿದ್ದೇವೆ	ಒಬ್ಬರ ಅಕಾಲಿಕ ಮರಣದ ಪರಿಣಾಮವಾಗಿ ಉಂಟಾಗುವ ಆರ್ಥಿಕ ನಷ್ಟದ ವಿರುದ್ಧ ಪರಸ್ಪರತೆಯು ರಕ್ಷಣೆ ನೀಡುತ್ತದೆ. ಜೀವ ವಿಮಾ ಒಪ್ಪಂದಕ್ಕೆ ಪ್ರದೇಶಿಸಿದ ಅನೇಕರ ಕೊಡುಗೆಗಳನ್ನು ಸಂಗ್ರಹಿಸುವ ನಿಧಿಯನ್ನು ಹೊಂದುವ ಮೂಲಕ ಈ ನಷ್ಟವನ್ನು ನಿಭಾಯಿಸಲಾಗುತ್ತದೆ ಮತ್ತು ಪರಿಹರಿಸಲಾಗುತ್ತದೆ	3
6	ಆಧುನಿಕ ವಿಮೆಯ ಆರಂಭಿಕ ಪ್ರಕಾರವು ಯುರೋಪ್ ನಲ್ಲಿ ವಿಶೇಷವಾಗಿ _____ 14 ನೇ ಶತಮಾನದಲ್ಲಿ ವ್ಯಾಪಾರ ಸಂಘಗಳು ಅಥವಾ ಸಮಾಜಗಳಿಂದ ರಕ್ಷಣೆಯ ಸ್ವರೂಪದಲ್ಲಿತ್ತು.	ಸ್ಟೇನ್ ನಲ್ಲಿ	ಫ್ರಾನ್ಸ್ ನಲ್ಲಿ	ಜರ್ಮನಿಯಲ್ಲಿ	ಇಟಲಿಯಲ್ಲಿ	4
7	ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಉತ್ತಮ ನಂಬಿಕೆಯ ಉಲ್ಲಂಘನೆಯ ವಿಷಯದಲ್ಲಿ ಸರಿಯಾಗಿಲ್ಲ	ಮರೆಮಾಚುವಿಕೆಯು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದಿರುವುದಾಗಿದೆ	ಮರೆಮಾಚುವುದು ಮುಗ್ಧವಾದ ಬಹಿರಂಗಪಡಿಸದಿರುವುದಾಗಿದೆ	ವಂಚನೆಯು ಉದ್ದೇಶಪೂರ್ವಕ ತಪ್ಪು ನಿರೂಪಣೆಯಾಗಿದೆ	ರೋಗದ ಅಸ್ತಿತ್ವವನ್ನು ಮರೆಮಾಡುವುದು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದಿರುವಿಕೆಯಾಗಿದೆ	2
8	ಅಪಾಯ ಮತ್ತು ವಿಪತ್ತಿನ ನಡುವಿನ ವ್ಯತ್ಯಾಸವನ್ನು ವಿವರಿಸಿ.	ವಿಪತ್ತು ನಷ್ಟಕ್ಕೆ ಕಾರಣವಾಗಿದೆ ಮತ್ತು ಗಂಡಾಂತರವು ಆ ನಷ್ಟದ ಪರಿಣಾಮವಾಗಿದೆ	ವಿಪತ್ತು ನಷ್ಟಕ್ಕೆ ನೇರ ಕಾರಣವಾಗಿದೆ ಆದರೆ ಗಂಡಾಂತರವು ನಷ್ಟದ ಸಂಭವನೀಯತೆಯನ್ನು ಹೆಚ್ಚಿಸುತ್ತದೆ/ಕಡಿಮೆಗೊಳಿಸುತ್ತದೆ	ಗಂಡಾಂತರವು ನಷ್ಟಕ್ಕೆ ನೇರ ಕಾರಣವಾಗಿದೆ, ಆದರೆ ವಿಪತ್ತು ನಷ್ಟದ ಸಂಭವನೀಯತೆಯನ್ನು ಹೆಚ್ಚಿಸುತ್ತದೆ/ಕಡಿಮೆಗೊಳಿಸುತ್ತದೆ	ವಿಪತ್ತು ನಷ್ಟದ ಸಂಭವನೀಯತೆಯಾಗಿದೆ ಆದರೆ ಗಂಡಾಂತರವು ನಷ್ಟದ ಪ್ರಭಾವಕ್ಕೆ ಸಂಬಂಧಿಸಿದೆ	2
9	ಭೂಕಂಪದಿಂದ ಉಂಟಾದ ನಷ್ಟಗಳು _____ ಆಗಿರುತ್ತವೆ	ಗಂಬೀರ	ಸಹಕಾರಿ	ಫಲಿತಾಂಶ	ಸಾಮಾನ್ಯ	1
10	ಒಂದು ಜೀವವಿಮಾ ಪಾಲಿಸಿಯಲ್ಲಿ ಸೇರಿಸಲಾದ ನಿರ್ವಿವಾದಿತ ಕೆಲಂ ಅಡಿಯಲ್ಲಿ ಯಾರನ್ನು ರಕ್ಷಿಸಲಾಗಿದೆ?	ವಿಮಾಗಾರ	ವಿಮಾದಾರ	ವಿಮಾ ಏಜೆಂಟ್	ವಿಮಾ ಬ್ರೋಕರ್	2
11	ಕೆಳಗಿನವರಲ್ಲಿ ಯಾರು ಆತನ/ಆಕೆಯ ವೃತ್ತಿಯಲ್ಲಿರುವ ಆಕಸ್ಮಿಕ ಅವಘಡಕ್ಕೆ ಒಡ್ಡಲಾಗಿರುವ ಸಾಧ್ಯತೆಯಿದೆ?	ವೈದ್ಯಕೀಯ ಉದ್ಯೋಗಿ	ಪ್ರವಾಸಿ ಮಾರ್ಗದರ್ಶಿ	ಕಟ್ಟಡ ಕೆಡವುವ ಉದ್ಯೋಗಿ	ನಿಯಮಿತವಾಗಿ ಕೆಲಸದ ಕ್ಷೇತ್ರದಲ್ಲಿರುವ ಮಾರ್ಕೆಟಿಂಗ್ ಕಾರ್ಯ ನಿರ್ವಾಹಕ	3
12	ಒಂದೇ ಆಸ್ತಿಯನ್ನು ಒಂದಕ್ಕಿಂತ ಹೆಚ್ಚು ವಿಮಾ ಕಂಪನಿಗಳೊಂದಿಗೆ ವಿಮೆ ಮಾಡಿದ್ದರೆ ವಿಮೆಯ ಯಾವ ತತ್ವವನ್ನು ಸೂಚಿಸುತ್ತದೆ	ಕೊಡುಗೆ	ಉಬೇರಿಮಾ ಫೈಡ್ಸ್	ನಷ್ಟಗಳ ಮೊತ್ತ	ಸಮೀಪದ ಕಾರಣ	1

Insurance Marketing Firm (Composite) Question Bank - Kannada

13	ನಷ್ಟ ಪರಿಹಾರದ ಒಂದು ಅನುಬಂಧ ತತ್ವವಾಗಿದೆ	ವಿಮೆ ಮಾಡಿಸಲು ಆಸಕ್ತಿ	ಉಬೆರಿಮಾ ಫೈಡ್ಸ್	ನಷ್ಟಗಳ ಮೌಲ್ಯ ಸಂಗ್ರಹಣೆ	ಸಮೀಪದ ಕಾರಣ	3
14	ಕೆಳಗಿನವರಲ್ಲಿ ಯಾರು ಆತನ/ಆಕೆಯ ವೃತ್ತಿಯಲ್ಲಿರುವ ಆರೋಗ್ಯ ಅವಘಡಕ್ಕೆ ಒಡ್ಡಲಾಗಿರುವ ಸಾಧ್ಯತೆಯಿದೆ?	ಯೋಗತರಬೇತುದಾರ	ಚಲನಚಿತ್ರ ಸಾಹಸ ಕಲಾವಿದ	ನ್ಯೆಟ್‌ಕ್ಷಬ್‌ನ ನೃತ್ಯಗಾರ್ತಿ	ಗಣಿಗಾರಿಕೆ ಧೂಳಿಗೆ ಒಡ್ಡಲ್ಪಟ್ಟ ವ್ಯಕ್ತಿ	4
15	ವಿಮಾಗಾರರಿಗೆ ವಾಸ್ತವಿಕ ಮಾಹಿತಿ ಏಕೆ ಬೇಕಾಗುತ್ತದೆ?	ಡಾಕ್ಯುಮೆಂಟೇಶನ್ ಉದ್ದೇಶಗಳಿಗಾಗಿ	ಅಪಾಯ ಒಪ್ಪಿಕೊಳ್ಳುವಿಕೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನೃಂಧನಗಳ ಬಗ್ಗೆ ನಿರ್ಧರಿಸಲು	ನಿಯಂತ್ರಕದ ಅಗತ್ಯತೆಗಳೊಂದಿಗೆ ಹೊಂದಿಕೆಯಾಗಲು	ಗ್ರಾಹಕರ ಸೇವೆಯನ್ನು ಉತ್ತಮಪಡಿಸಲು	2
16	ಜೂಜು ಮತ್ತು ವಿಮೆಯನ್ನು ತುಲನೆ ಮಾಡಿ	ಜೂಜು ಮತ್ತು ವಿಮೆ ಎರಡೂ ಒಂದೇ ಆಗಿವೆ	ಜೂಜಿನಲ್ಲಿ ಯಾವುದೇ ವಿಮೆಯ ಆಸಕ್ತಿ ಇರುವುದಿಲ್ಲ ಆದರೆ ವಿಮೆಯು ಅದನ್ನು ಹೊಂದಿರುತ್ತದೆ	ವಿಮೆಯಿಂದ ಕೇವಲ ಲಾಭದಾಯಕ ಫಲಿತಾಂಶಗಳು ದೊರೆಯಬಲ್ಲದು ಆದರೆ ಜೂಜಿನಿಂದ ನಷ್ಟ ಉಂಟಾಗಬಹುದು	ಜೂಜನ್ನು ಕಾನೂನಿನ ಮೂಲಕ ಜಾರಿಪಡಿಸಬಹುದು ಆದರೆ ವಿಮೆಯನ್ನು ಹಾಗೆ ಮಾಡಲಾಗುವುದಿಲ್ಲ	2
17	ಉತ್ತಮ ನಂಬಿಕೆಯ ತತ್ವವನ್ನು ಪ್ರದರ್ಶಿಸುವ ಒಂದು ಸನ್ನಿವೇಶವನ್ನು ಆಯ್ಕೆ ಮಾಡಿ	ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿಸುವಿಕೆ	ಒಂದು ವಿಮಾ ಪ್ರಸ್ತಾಪ ಅರ್ಜಿಯಲ್ಲಿನ ಎಲ್ಲಾ ಅಗತ್ಯವಿರುವ ವಾಸ್ತವಿಕ ಮಾಹಿತಿಯನ್ನು ತಿಳಿಸುವಿಕೆ	ಒಂದು ವಿಮಾ ಪ್ರಸ್ತಾಪ ಅರ್ಜಿಯಲ್ಲಿನ ಎಲ್ಲಾ ಅಗತ್ಯವಿರುವ ವಾಸ್ತವಿಕ ಮಾಹಿತಿಯನ್ನು ತಪ್ಪಾಗಿ ತಿಳಿಸುವಿಕೆ	ಒಂದು ವಿಮಾ ಪ್ರಸ್ತಾಪ ಅರ್ಜಿಯಲ್ಲಿನ ಅನಗತ್ಯ ಮಾಹಿತಿಯನ್ನು ತಿಳಿಸುವಿಕೆ	2
18	ವಿಮಾದಾರರು ಜೀವ ವಿಮೆಯ ವಿಷಯವನ್ನು ವಿವರಿಸಿ ಹೊಂದಿರುವ ಆಸಕ್ತಿಯನ್ನು ಹೆಸರಿಸಿ. ಸೂಕ್ತ ಆಯ್ಕೆಯನ್ನು ಆರಿಸಿ	ಉಹೆಯ ಆಸಕ್ತಿ	ಪೆಂಡಿಂಗ್ ಆಸಕ್ತಿ	ವಿಮೆ ಯೋಗ್ಯ ಆಸಕ್ತಿ	ನಷ್ಟ ಪರಿಹಾರ ಆಸಕ್ತಿ	3
19	ಪ್ರೀಮಿಯಂನ ಮುಂಗಡ ಪಾವತಿಗಾಗಿ 1939 ರ ವಿಮಾ ನಿಯಮಗಳ ವಿಭಾಗ 59 ರ ಅಡಿಯಲ್ಲಿ ಹೇಳಲಾದ ನಿರೀಕ್ಷೆಗಳು.	ಪ್ರೀಮಿಯಂ ಅನ್ನು ಮುಂಚಿತವಾಗಿ ಸ್ವೀಕರಿಸದ ಹೊರತು ಯಾವುದೇ ಅಪಾಯವನ್ನು ಪರಿಗಣಿಸಲಾಗುವುದಿಲ್ಲ	ಭಾರತದಲ್ಲಿ ಕ್ರೆಡಿಟ್ ಆಧಾರದ ಮೇಲೆ ವಿಮೆಯನ್ನು ಮಾರಾಟ ಮಾಡಲಾಗುವುದಿಲ್ಲ	ಅನಾರೋಗ್ಯದ ವಿಮೆ, ಗುಂಪು ವೈಯಕ್ತಿಕ ಅಪಘಾತ ವಿಮೆ, ವೈದ್ಯಕೀಯ ಪ್ರಯೋಜನಗಳ ವಿಮೆ ಮತ್ತು ಆಸ್ಪತ್ರೆಯ ವಿಮಾ ಯೋಜನೆಗಳಿಗೆ ಸಂಬಂಧಿಸಿದಂತೆ ಕಂತುಗಳನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಕಂತುಗಳಲ್ಲಿ ಸ್ವೀಕರಿಸುವುದು	ಮೇಲಿನ ಯಾವುದೂ ಅಲ್ಲ	3
20	ಕೆಳಗೆ ತಿಳಿಸಲಾದ ಷರತ್ತುಗಳನ್ನು ಪರಿಕ್ಷಿಸಿ ಮತ್ತು ಪ್ರೀ ಲುಕ್ ಅವಧಿಯಲ್ಲಿ ಪಾಲಿಸಿಯನ್ನು ಹಿಂತಿರುಗಿಸಲು ಯಾವುದು ಮಾನ್ಯವಾದ ಷರತ್ತು ಅಲ್ಲ ಎಂದು ನಮಗೆ ತಿಳಿಸಿ. I: ಪಾಲಿಸಿ ದಾಖಲೆಯನ್ನು ಸ್ವೀಕರಿಸಿದ 15 ದಿನಗಳಲ್ಲಿ ಆಯ್ಕೆಯನ್ನು ಚಲಾಯಿಸಬೇಕು II: ಸಂದರ್ಶನವು ಬರವಣಿಗೆಯಲ್ಲಿರಬೇಕು III: ಸಂದರ್ಶನವು ಮೌಖಿಕ ಅಥವಾ ಲಿಖಿತವಾಗಿರಬಹುದು	ಕೇವಲ I	ಕೇವಲ II	ಕೇವಲ III	I ಮತ್ತು III	3
21	ಪೂರ್ಣಗೊಳಿಸಿದ ಪಾಲಿಸಿಯನ್ನು ವಿಮಾ ಕಾಯಿದೆ ಕಲಂ 45 (ನಿರ್ದಿಷ್ಟವಾದಂತೆ ಕಲಂ) ಅಡಿಯಲ್ಲಿ ವಿಮಾಗಾರರು ಕ್ಷಮೆಯನ್ನು (ದಾವೆಯನ್ನು) ಖರ್ಚು ಇರಿಸುವಿಕೆಯಿಂದ ವಿಮಾದಾರರನ್ನು ರಕ್ಷಿಸುತ್ತದೆ	ಒಂದು ವರ್ಷ	ಎರಡು ವರ್ಷಗಳು	ಐದು ವರ್ಷಗಳು	ಏಳು ವರ್ಷಗಳು	2
22	ಆತ್ಮಹತ್ಯೆ ಕಲಂ ಸ ಪಾಲಿಸಿದಾರರ ಜಾರಿಗೆ ಬಂದ 3 ವರ್ಷಗಳ ನಂತರ ಆತ್ಮಹತ್ಯೆಯ ಪರಿಣಾಮವಾಗಿ ವಿಮಾದಾರರು ಮರಣ ದಿಂದ ಫಲಾನುಭವಿಗಳು ಏನನ್ನು ಕ್ಲೇಮ್‌ನ ರೂಪದಲ್ಲಿ ಪಡೆಯುತ್ತಾರೆ?)	ಏನೂ ಇಲ್ಲ	ಎಮೆದಾರ ಪಾವತಿಸುವ ಪ್ರೀಮಿಯಂ	ವಿಮೆದಾರ ಪಾವತಿಸಿದ ಪ್ರೀಮಿಯಂನ ದುಪ್ಪಟ್ಟು	ಪಾಲಿಸಿಯ ಪೂರ್ಣ ಮುಖಬೆಲೆಯ ಮೊತ್ತ	4
23	ಮೊದಲ ಪ್ರೀಮಿಯಂ ರಸೀದಿ ಏನನ್ನು ಸೂಚಿಸುತ್ತದೆ?	ಉಚಿತ	ಪ್ರಾರಂಭವಾಗಿದೆಯೆಂದು ಇಲ್ಲಿ ಕಂಡುಬರುತ್ತದೆ	ಪಾಲಿಸಿಯನ್ನು ಈಗ ರದ್ದುಗೊಳಿಸಲಾಗದು	ಪಾಲಿಸಿಯು ನಿರ್ದಿಷ್ಟ ನಗದು ಮೌಲ್ಯವನ್ನು ಪಡೆದುಕೊಂಡಿದೆ	2
24	ವಿಮಾಗಾರರು ಮತ್ತು ವಿಮಾದಾರರ ನಡುವಿನ ಒಪ್ಪಂದದ ಪುರಾವೆಯಾಗಿರುವ ಒಂದು ದಾಖಲೆಯನ್ನು ಗುರುತಿಸಿ	ಪ್ರಾಯೋಗಿಕ (ಪ್ರೀಲುಕ್) ಅವಧಿ ಕೊನೆಗೊಂಡಿತು	ಕ್ಲೈಮ್ ಪತ್ರ	ನಾಮನಿರ್ದೇಶನ ಪತ್ರ	ಪಾಲಿಸಿ ದಾಖಲೆ (ಬಾಂಡ್)	4

Insurance Marketing Firm (Composite) Question Bank - Kannada

25	ಸಂಖ್ಯೆಗಳನ್ನು ಬಳಸಿ ಮಾಡುವ ವಿಮಾ ಪತ್ರಲೇಖನದಲ್ಲಿ, ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಎಲ್ಲಾ ನಕಾರ ಅಥವಾ ಕೆಟ್ಟ ವಿಷಯಗಳಿಗೆ ಫೊಸಿಟಿವ್ (+)(ಧನಾತ್ಮಕ) ಮಾರ್ಕು ನೀಡುತ್ತಾರೆ	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಎಲ್ಲಾ ಒಳ್ಳೆಯ ವಿಷಯಗಳಿಗೆ ಫೊಸಿಟಿವ್(+)(ಧನಾತ್ಮಕ) ಮಾರ್ಕು ನೀಡುತ್ತಾರೆ	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಒಟ್ಟು ಪಡೆದ ಮಾರ್ಕುಗಳನ್ನಾಧರಿಸಿ ಅಪಾಯ ಎಷ್ಟೆಂದು (ಇಬಿಎ) ಅಳೆಯುತ್ತಾರೆ	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಒಳ್ಳೆಯ ಅಥವಾ ಕೆಟ್ಟ ವಿಷಯಗಳಿಗೆ ಇಬಿಎ ಬಹಳ ಹೆಚ್ಚಾದರೆ ವಿಮೆಯನ್ನು ನಿರಾಕರಿಸುತ್ತಾರೆ	2
26	ನ್ಯಾಯ ನೀಡುವ ವಿಮಾ ಪತ್ರಲೇಖನದಲ್ಲಿ, ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?	ಈ ವಿಧಾನದಲ್ಲಿ ಒಟ್ಟಾರೆ ನ್ಯಾಯ ಏನೆಂದು ತಿಳಿಯುವ ಎಧಾನವಾಗಿದೆ	ಈ ವಿಧಾನವನ್ನು ಹೆಚ್ಚಾಗಿ ಬಹಳ ಕ್ಲಿಷ್ಟಕರವಾದ ಸಂದರ್ಭದಲ್ಲಿ ಬಳಸಲಾಗುತ್ತದೆ	ಈ ವಿಧಾನದಲ್ಲಿ ವಿಮಾ ಕಂಪೆನಿಯು ಉತ್ತಮ ವೈದ್ಯರ ಸಲಹೆ ಪಡೆಯಬಹುದು	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಒಳ್ಳೆಯ ಅಥವಾ ಕೆಟ್ಟ ವಿಚಾರಗಳಿಗೆ ಮಾರ್ಕು ನೀಡುವ ವಿಧಾನವಿದೆ	4
27	ಶ್ರೀ ವಿಮಲ್ ಒಬ್ಬ 32 ವರ್ಷ ಪ್ರಾಯದ ಆರೋಗ್ಯವಂತ,ಧೂಮಪಾನ ಮಾಡದ ಸುಸಂಸ್ಕೃತ ವ್ಯಕ್ತಿ. ಆತ ABC ಲಿಮಿಟೆಡ್ ವಿಮಾ ಕಂಪೆನಿಯಿಂದ ವಿಮೆಗಾಗಿ ಅರ್ಜಿ ಸಲ್ಲಿಸುತ್ತಾನೆ.ಅಪಾಯವನ್ನು ಸ್ವೀಕರಿಸುವ ನಿಟ್ಟಿನಲ್ಲಿ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?	ಅಪಾಯವನ್ನು ಸಾಧಾರಣ ದರದಲ್ಲಿ ಸ್ವೀಕರಿಸಲಾಗುತ್ತದೆ	ಅಪಾಯವನ್ನು ಪ್ರಕಟಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಸ್ವೀಕರಿಸಲಾಗುತ್ತದೆ	ಅಪಾಯವನ್ನು ವಿಮಾ ಮೂತ್ರದಮೇಲೆ ಹೇರಿಕೆ ಪರತ್ತು (ಲೀನ್) ಸ್ವೀಕರಿಸಲಾಗುತ್ತದೆ	ಅಪಾಯವನ್ನು ಎನ್ನದರೊಂದು ತಡೆಯೊಡ್ಡಿ ಸ್ವೀಕರಿಸಲಾಗುತ್ತದೆ	1
28	ಶ್ರೀ ಬೃಜೇಶ ಎಂಬಾತ 40 ಪ್ರಾಯದ ವ್ಯಕ್ತಿ. ಆತನನ್ನು ವಿಮಾ ಕಂಪೆನಿಯು ಕಡಿಮೆ ಆರೋಗ್ಯವಂತ ಎಂದು ಪರಿಗಣಿಸುತ್ತಾರೆ. ವಿಮಾ ಕಂಪೆನಿಯು ಅಪಾಯವನ್ನು ಸ್ವೀಕರಿಸುವ ಸಂದರ್ಭದಲ್ಲಿ ಈ ಕೆಳಗಿನ ಯಾವ ಹೇಳಿಕೆ ಸರಿ?	ಅಪಾಯವನ್ನು ಸಾಧಾರಣ ದರದಲ್ಲಿ ಸ್ವೀಕರಿಸಲಾಗುತ್ತದೆ	ಅಪಾಯವನ್ನು ಕಡಿಮೆ ದರದಲ್ಲಿ ಸ್ವೀಕರಿಸಬಹುದು	ಅಪಾಯವನ್ನು ಪ್ರಕಟಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಸ್ವೀಕರಿಸುತ್ತದೆ	ಅಪಾಯವನ್ನು ತಿರಸ್ಕರಿಸಲಾಗುತ್ತದೆ.	3
29	ಅಪಾಯ ವರ್ಗೀಕರಣ ಎಂದರೆ ಈ ಕೆಳಗಿನವುಗಳಲ್ಲಿ ಯಾವುದು ಸರಿ?	ಪ್ರತೀ ವ್ಯಕ್ತಿಯನ್ನು ಅಪಾಯಕ್ಕೆ ನುಣುಣವಾಗಿ,ಅವರವರು ಯಾವ ಯಾವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವರ್ಗೀಕರಿಸುವ ವಿಧಾನ	ಜನರು ಅವರ ಅಪಾಯದ ಮಟ್ಟವನ್ನು ಪರಿಗಣಿಸಿ ಅವರಿಗೆ ಅತೀ ಹೆಚ್ಚು ನಷ್ಟವಾಗುವುದಿಲ್ಲದಂತೆ.ಎಮೆ ಮಾಡಿಸಲು ಆತುರರಾಗುವುದು	ಪ್ರಸ್ತಾವನಾ ಪತ್ರವನ್ನು ಪರಿಶೀಲಿಸಿ ಪ್ರತಿಯೊಬ್ಬ ವ್ಯಕ್ತಿಯ ಅಪಾಯದ ಮಟ್ಟದ ಆಧಾರದಲ್ಲಿ ಪಾಲಿಸಿ ನೀಡಬೇಕೇ ಬೇಡವೇ ಎಂದು ನಿರ್ಧರಿಸುವುದು	ಪ್ರಸ್ತಾವನೆಯನ್ನು ನೋಡಿ ಒಂದೇ ರೀತಿಯ ಅಪಾಯದವರಿಗೆ ಒಂದೇ ರೀತಿಯ ಪ್ರೀಮಿಯಂ ವಿಧಿಸುವುದು	1
30	ಕ್ಲೈಮ್ ಪಾವತಿಯಾದ ಮೇಲೆ, ಜೀವ ವಿಮಾ ಪಾಲಿಸಿಯನ್ನು	ಫ್ರೋ-ರಾಟಾ ಪ್ರೀಮಿಯಂ ಪಾವತಿಯ ಮೇಲೆ ಮರುಸ್ಥಾಪಿಸಬಹುದು	ರದ್ದುಗೊಳಿಸಲಾಗುತ್ತದೆ	ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ	ಪಾಲಿಸಿ ಅವಧಿ ಮುಗಿಯುವವರೆಗೂ ಮುಂದುವರಿಯುತ್ತದೆ	3
31	ಕ್ಲೈಮ್ ಪಾವತಿಯಾದ ಮೇಲೆ, ವೈಯಕ್ತಿಕ ನಿಷ್ಠೆ ಗ್ಯಾರಂಟಿ ಪಾಲಿಸಿಯು-	ಫ್ರೋ-ರಾಟಾ ಪ್ರೀಮಿಯಂ ಪಾವತಿಯ ಮೇಲೆ ಮರುಸ್ಥಾಪಿಸಬಹುದು	ರದ್ದುಗೊಳಿಸಲಾಗುತ್ತದೆ	ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ	ಪಾಲಿಸಿ ಅವಧಿ ಮುಗಿಯುವವರೆಗೂ ಮುಂದುವರಿಯುತ್ತದೆ	3
32	ಸಭೆಯ ಅಧ್ಯಕ್ಷತೆಯನ್ನು _____ ಅನ್ನು ಮಧ್ಯಸ್ಥಗಾರರು ನೇಮಿಸುತ್ತಾರೆ.	ಅಧ್ಯಕ್ಷರು	ಅಧ್ಯಕ್ಷರು	ಒಬ್ಬ ಅಂಪೈರ್	ಒಬ್ಬ ನ್ಯಾಯಾಧೀಶ	3
33	ಹೊಣೆಗಾರಿಕೆಯ ಪ್ರಶ್ನೆಗೆ ಸಂಬಂಧಿಸಿದ ವಿವಾದವನ್ನು _____ ಮೂಲಕ ಇತ್ಯರ್ಥಗೊಳಿಸಬೇಕು.	ಮಧ್ಯಸ್ಥಿಕೆ	ಸಂವಹನ	ವ್ಯಾಜ್ಯ	ತಿಳುವಳಿಕೆ	3

Insurance Marketing Firm (Composite) Question Bank - Kannada

34	ನಿಮೇಶ್ 20 ವರ್ಷದ ಯುನಿಟ್ ಲಿಂಕ್ ವಿಮಾ ಯೋಜನೆಯನ್ನು ಖರೀದಿಸಿದರು. ನಿಮೇಶ್ ಪಾಲಿಸಿಯ ಅವಧಿಯಲ್ಲಿ ಸಾವನ್ನಪ್ಪಿದರೆ ಕೆಳಗಿನವುಗಳಲ್ಲಿ ಯಾವುದನ್ನು ಸಂದಾಯ ಮಾಡಲಾಗುತ್ತದೆ?	ಸರೆಂಡರ್ ಮೌಲ್ಯವನ್ನು ಪಾವತಿಸಲಾಗುತ್ತದೆ	ಬಾಕಿ ಕಳೆದ ನಂತರ ಪಾವತಿಸಿದ ಪ್ರೀಮಿಯಂಗಳನ್ನು ಮರಳಿಸಲಾಗುತ್ತದೆ.	ಖಾತರಿಯ ಮೊತ್ತಲಭವ ಫಂಡ್ ಮೌಲ್ಯದಲ್ಲಿ ಯಾವುದು ಕಡಿಮೆ ಇದೆಯೋ ಅದನ್ನು ಪಾವತಿಸಲಾಗುತ್ತದೆ	ಖಾತರಿಯ ಮೊತ್ತಲಭವಾ ಫಂಡ್ ಮೌಲ್ಯದಲ್ಲಿ ಯಾವುದು ಹೆಚ್ಚಿದೆಯೋ ಅದನ್ನು ಪಾವತಿಸಲಾಗುತ್ತದೆ	4
35	ಪಾಲಿಸಿದಾರ ಮರಣಗೊಂಡಿರಬಹುದೇ ಎಂಬ ಸಂಶಯವಿದ್ದ ಸಂದರ್ಭದಲ್ಲಿ ನಾಮ ನಿರ್ದೇಶಿತ ವ್ಯಕ್ತಿ ಈ ಕೆಳಗಿನ ಯಾವ ಪುರಾವೆ ಕೊಡತಕ್ಕದ್ದು?	ನಗರಸಭೆಯಿಂದ ಮರಣ ಪ್ರಮಾಣ ಪತ್ರ	ನ್ಯಾಯಾಲಯದಿಂದ ಡಿಕ್ರೀ ತರಿಸಿಕೊಡಬೇಕು	ಉದ್ಯೋಗದಾತನ ಪ್ರಮಾಣ ಪತ್ರ	ಪೋಲೀಸ್ ರಿಪೋರ್ಟ್	2
36	ಶ್ರೀ ಬ್ರೀಜೇಶ್ ಎಂಬವರು 800 ಎಮಾ ಕಂಪೆನಿಯಿಂದ 20 ವರ್ಷದ ಟಟ! ಪಾಲಿಸಿ ಪಡೆದಿದ್ದಾರೆ. ಪಾಲಿಸಿ ಅವಧಿಗಿಂತ ಮುಂಚಿತವಾಗಿ ಆತ ಮರಣಗೊಂಡರೆ, ವಿಮಾ ಕಂಪೆನಿ ಏನು ಕೊಡಬೇಕಾಗುತ್ತದೆ?	ಶರಣಾಗತಿ ಮೌಲ್ಯ	ಶುಲ್ಕಗಳನ್ನು ಮುರಿದು ಉಳಿದ ಪ್ರೀಮಿಯಂ ಮೊತ್ತ	ಕಡಿಮೆ ವಿಮಾ ಮೊತ್ತಲಭವಾ ಫಂಡ್ ಮೌಲ್ಯ	ಹೆಚ್ಚುವರಿ ವಿಮಾ ಮೊತ್ತ ಲಭವಾ ಫಂಡ್ ಮೌಲ್ಯ	4
37	ಈ ಕೆಳಗಿನವುಗಳಲ್ಲಿ ಯಾವ ಹಣವನ್ನು ಪರಿಭಾಗಗೊಂಡಾತನಿಗೆ ಅಥವಾ ನಾಮನಿರ್ದೇಶಿತನಿಗೆ ನೀಡಬಹುದು?	ಮರಣದಾವೆ	ಅವಧಿ ಮುಕ್ತಾಯದ ದಾವೆ	ಜೀವಂತವಿದ್ದಾಗಿನ ದಾವೆ	ಶರಣಾಗತಿ ಮೌಲ್ಯ	1
38	ನ್ಯೂಸೆಗರ್ ಸಾವಿಗೀಡಾದ ಸಂದರ್ಭದಲ್ಲಿ ನಾಮಿನಿಯು ಈ ಕೆಳಗಿನ ದಾಖಲೆಗಳಲ್ಲಿ ಯಾವುದನ್ನು ನೀಡಬೇಕು? ಸೂಕ್ತ ಆಯ್ಕೆಯನ್ನು ಗುರುತಿಸಿ	ವಿಚಾರಣಾ ಪತ್ರ	ಮರಣ ಪತ್ರ	PMR(ಪೋಸ್ಟ್‌ಮಾರ್ಟಮ್ ರಿಪೋರ್ಟ್)	FIR (ಮೊದಲಪರಿಶೀಲನಾ ದಾಖಲೆ)	2
39	"ಪ್ರಸ್ತಾವ ನಮೂನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು/ಸತ್ಯವಾಗಿವೆ? ಎ) ಪ್ರಸ್ತಾವನೆಯ ನಮೂನೆಯನ್ನು ಪ್ರಸ್ತಾವಕರು ಲಿಖಿತ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಭರ್ತಿ ಮಾಡಬಹುದು. ಬಿ) ಪ್ರಸ್ತಾವನೆಯ ನಮೂನೆಯು ವಿಮಾ ಕವರ್, ವಾರಂಟಿಗಳು, ನಿಯಮಗಳು ಮತ್ತು ಪರಸ್ಪರಗಳ ವಿವರಗಳನ್ನು ಒಳಗೊಂಡಿದೆ. ಸಿ) ವಿಮೆದಾರರು ಪ್ರಸ್ತಾವನೆಯ ರೂಪದಲ್ಲಿ ಮಾಹಿತಿಯ ಆಧಾರದ ಮೇಲೆ ವಿಮೆಯ ಪ್ರಸ್ತಾವವನ್ನು ಸ್ವೀಕರಿಸಬೇಕು ಅಥವಾ ತಿರಸ್ಕರಿಸಬೇಕು ಎಂದು ನಿರ್ಧರಿಸಬಹುದು."	ಎ & ಬಿ	ಎ & ಸಿ	ಕೇವಲ ಸಿ	ಎಲ್ಲವೂ	2
40	ಪ್ರಸ್ತಾವನೆಯ ನಮೂನೆಯಲ್ಲಿನ ಪ್ರಸ್ತಾವನೆಯ ಘೋಷಣೆಯು ಉತ್ತಮ ನಂಬಿಕೆಯು _____ _____ ವನ್ನು _____ _____ ವಾಗಿ ಮಾರ್ಪಾಡಿಸುತ್ತದೆ.	ಕಾನೂನು ಕರ್ತವ್ಯ, ಸಾಮಾನ್ಯ ಕಾನೂನು ತತ್ವ	ಒಪ್ಪಂದದ ಕರ್ತವ್ಯ, ಸಾಮಾನ್ಯ ಕಾನೂನು ತತ್ವ	ಸಾಮಾನ್ಯ ಕಾನೂನು ತತ್ವ, ಒಪ್ಪಂದದ ಕರ್ತವ್ಯ	ಸಾಮಾನ್ಯ ಕಾನೂನು ತತ್ವ, ಕಾನೂನು ಕರ್ತವ್ಯ	3

Insurance Marketing Firm (Composite) Question Bank - Kannada

41	ನೀವು ಒಬ್ಬ ವಿಮಾ ಏಜೆಂಟರಾಗಿರುವಿರಿ. ವಿಮೆಯನ್ನು ಖರೀದಿಸಲು ಗ್ರಾಹಕರಾಗಿ ಶ್ರೀ ಮಹೇಶರವರು ನಿಮ್ಮನ್ನು ಸಂಪರ್ಕಿಸುತ್ತಾರೆ. ಶ್ರೀ ಮಹೇಶ್ ಕಡಲ್ಗುತ್ತನದ ಸರಕುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಎಲ್ಲ ಹಣವನ್ನು ಜೀವ ವಿಮೆಯನ್ನು ಖರೀದಿಸಲು ಹೂಡಿಕೆ ಮಾಡುತ್ತಾರೆ ಎಂದು ನೀವು ಸ್ನೇಹಿತರಿಂದ ಕೇಳುತ್ತೀರಿ. ಈ ಸಂದರ್ಭದಲ್ಲಿ ನೀವು ಏನು ಮಾಡುತ್ತೀರಿ?	ಮಾರಾಟವನ್ನು ಪೂರ್ಣಗೊಳಿಸಲು ಮತ್ತು ಕಮಿಷನ್ ಅನ್ನು ಪಡೆದುಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತೇನೆ	ಶ್ರೀ ಮಹೇಶರ ಬಗ್ಗೆ ನೀವು ಹೊಂದಿರುವ ಎಲ್ಲ ಮಾಹಿತಿಯ ಜೊತೆಗೆ ಅನುಮಾನಾಸ್ಪದ ವಹಿವಾಟನ್ನು ವರದಿ ಮಾಡುತ್ತೇನೆ	ಶ್ರೀ ಮಹೇಶ ಅವರನ್ನು ಬ್ಯಾಂಕ್ ಮೇಲ್ ಮಾಡಿ ಮತ್ತು ಅವರಿಂದ ಕೆಲವು ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ	ವಹಿವಾಟಿನ ಬಗ್ಗೆ ಮೌನವಾಗಿರುತ್ತೇನೆ	2
42	ವಿವರಣೆ ಪತ್ರ(ಪ್ರಾಸ್ಪೆಕ್ಟಸ್) ಬಹಿರಂಗಪಡಿಸುವ ಪ್ರಮುಖ ಮಾಹಿತಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ: I. ಬೇಗದ ಪ್ರವೇಶಕ್ಕಾಗಿ ಪಾಲಿಸಿದಾರರಿಗೆ ಬಹುಮಾನ ನೀಡಲು ಯಾವುದೇ ಫೋರ್ವರ್ಡ್ II. ಮುಂದುವರಿದ ನವೀಕರಣಗಳಿಗಾಗಿ ಪಾಲಿಸಿದಾರರಿಗೆ ಬಹುಮಾನ ನೀಡಲು ಯಾವುದೇ ಫೋರ್ವರ್ಡ್ III. ಅನುಕೂಲಕರ ಕ್ಲೇಮ್ ಗಳ ಅನುಭವಕ್ಕಾಗಿ ಪಾಲಿಸಿದಾರರಿಗೆ ಬಹುಮಾನ ನೀಡಲು ಯಾವುದೇ ಫೋರ್ವರ್ಡ್	ಕೇವಲ I	I ಮತ್ತು II	II ಮತ್ತು III	I, II ಮತ್ತು III	1
43	ಪಾಲಿಸಿ ದಸ್ತಾವೇಜಿನಲ್ಲಿ ಕ್ಲಿಷ್ಟಕರವಾದ "ಶಬ್ದಗಳನ್ನು ಬಳಸಿ ಅದರಿಂದ ತೊಂದರೆಗಳು ಎದುರಾದರೆ, ಅದನ್ನು ಹೇಗೆ ಪರಿಹರಿಸುತ್ತಾರೆ?	ಪ್ರಸ್ತಾಪ ಪತ್ರ	ವಿಮಾಗಾರನ ಪರವಾಗಿ	ಪಾಲಿಸಿಯನ್ನು ರದ್ದುಗೊಳಿಸಲ್ಪಟ್ಟು ಕಟ್ಟಿದ ಪ್ರೀಮಿಯಂ ಬಡ್ಡಿಯೊಂದಿಗೆ ಪಾಲಿಸಿದಾರನಿಗೆ ಹಿಂದಿರುಗಿಸಲಾಗುತ್ತದೆ	ಪಾಲಿಸಿಯನ್ನು ರದ್ದುಗೊಳಿಸಲ್ಪಟ್ಟು ಕಟ್ಟಿದ ಪ್ರೀಮಿಯಂ ಬಡ್ಡಿಯೊಂದಿಗೆ ಪಾಲಿಸಿದಾರನಿಗೆ ಹಿಂದಿರುಗಿಸಲಾಗುತ್ತದೆ.	1
44	ಕೆಳಗಿನವುಗಳಲ್ಲಿ ಯಾವುದು ಸರಿಯಾದ ಪಾಲಿಸಿ ದಸ್ತಾವೇಜಿನ ಅಂಗವಾಗಿಲ್ಲ?	ಪಾಲಿಸಿ ಶೆಡ್ಯೂಲ್	ಸಾಮಾನ್ಯ ನಿಬಂಧನೆಗಳು	ನಿರ್ದಿಷ್ಟ ನಿಬಂಧನೆಗಳು	ಪಾಲಿಸಿಯ ಫೋರ್‌ಫೀಚರ್ ನಿಬಂಧನೆಗಳು	4
45	ಪ್ರಮಾಣಿತ ವಿಮಾ ಪಾಲಿಸಿ ದಾಖಲೆಯಲ್ಲಿ ಪ್ರಮಾಣಿತ ನಿಬಂಧನೆಗೆ ಉದಾಹರಣೆ ಕೊಡಿ	ಗರ್ಭಧಾರಣೆಯ ಕಾರಣದಿಂದಾಗುವ ಮರಣ	ಆತ್ಮಹತ್ಯೆಯ ನಿಬಂಧನೆ	ಯಾವುದಾದರೂ ರೋಗದ ನಿಬಂಧನೆ	ಪಾಲಿಸಿದಾರನಿಗೆ ಹೆಚ್ಚಿನ ಪ್ರಯೋಜನ ನೀಡುವ ನಿಬಂಧನೆ	2
46	ಸಂಭಾವ್ಯ ಮೌಲ್ಯ ಎಂದರೆ-	ಹೆಚ್ಚುವರಿ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರ ಮನವೊಲಿಸುವ ಮೂಲಕ ಬಂದ ಪ್ರೀಮಿಯಂಗಳ ಮೌಲ್ಯ	ಅಸ್ತಿತ್ವದಲ್ಲಿರುವ ವ್ಯವಹಾರವನ್ನು ಉಳಿಸಿಕೊಂಡರೆ ಭವಿಷ್ಯದ ಪ್ರೀಮಿಯಂಗಳನ್ನು ಸ್ವೀಕರಿಸಬಹುದು ಎಂದು ನಿರೀಕ್ಷಿಸಬಹುದು	ಹೆಚ್ಚುವರಿ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರ ಮನವೊಲಿಸುವ ಮೂಲಕ ಪಡೆಯಬಹುದಾದ ಪ್ರೀಮಿಯಂಗಳ ಮೌಲ್ಯ	ಅಸ್ತಿತ್ವದಲ್ಲಿರುವ ವ್ಯವಹಾರವನ್ನು ಉಳಿಸಿಕೊಂಡರೆ ಸ್ವೀಕರಿಸುವ ನಿರೀಕ್ಷೆಯ ಭವಿಷ್ಯದ ಪ್ರೀಮಿಯಂಗಳು	3
47	"ನಂಬಿಕೆಯ ಅಂಶಗಳು ಎ) ಸಂವಹನ, ಬಿ) ಆಕರ್ಷಣೆ, ಸಿ) ನಂಬಿಕೆ, ಡಿ) ಉಪಸ್ಥಿತಿ"	ಎ & ಬಿ	A, B & C	A, C & D	A, B & D	4
48	_____ ಮಾರಾಟ ಪ್ರಕ್ರಿಯೆಯಲ್ಲಿ ಪ್ರಮುಖ ಹಂತವಾಗಿದೆ.	ಸಂದರ್ಶನ	ಪ್ರಾಸ್ಪೆಕ್ಟಿಂಗ್	ಅಕ್ಷೇಪಣೆಗಳನ್ನು ನಿರ್ವಹಿಸುವುದು	ಮಾರಾಟವನ್ನು ಮುಚ್ಚಲಾಗುತ್ತದೆ	2

Insurance Marketing Firm (Composite) Question Bank - Kannada						
49	ಏಜೆಂಟ್ ಕೆಲವು ಸಂದರ್ಭಗಳಲ್ಲಿ ವಿಮೆಯನ್ನು ಶಿಫಾರಸು ಮಾಡಬೇಕಾಗಿಲ್ಲ. ಪರಿಸ್ಥಿತಿಗಳಲ್ಲಿ ಒಂದು ಹೀಗಿರಬಹುದು-	ಅಪಾಯವನ್ನು ನಿಭಾಯಿಸುವ ವೆಚ್ಚವನ್ನು ಕಡಿಮೆ ಮಾಡಲು ಗ್ರಾಹಕನು ಆಸಕ್ತಿ ಹೊಂದಿರುತ್ತಾನೆ.	ಒಳಗೊಂಡಿರುವ ಅಪಾಯವು ವಿಮೆ ಮಾಡಲಾಗದಿದ್ದಾಗ.	ಒಳಗೊಂಡಿರುವ ಅಪಾಯವನ್ನು ವಿಮೆಯ ಹೊರತಾಗಿ ಇತರ ವಿಧಾನಗಳ ಮೂಲಕ ನಿರ್ವಹಿಸಬಹುದು.	ಮೇಲಿನ ಎಲ್ಲವೂ ಸರಿ	3
50	ಪ್ರಸ್ತಾವಕರಿಗೆ ಕವರ್ ನೋಟ್ ಅನ್ನು ಯಾವಾಗ ನೀಡಲಾಗುತ್ತದೆ?	ಅಂಡರ್ವೈಟಿಂಗ್ ಪ್ರಕ್ರಿಯೆಯು ಪೂರ್ಣಗೊಂಡಾಗ ಮತ್ತು ಪಾಲಿಸಿಯನ್ನು ನೀಡಿದಾಗ	ವಿಮೆಯ ಮಾತುಕತೆಗಳು ಪ್ರಗತಿಯಲ್ಲಿರುವಾಗ ಮತ್ತು ಪಾಲಿಸಿ ದಾಖಲೆಯನ್ನು ಸಿದ್ಧಪಡಿಸಿದಾಗ	ಅಂಡರ್ವೈಟಿಂಗ್ ಪ್ರಕ್ರಿಯೆಯು ಪೂರ್ಣಗೊಂಡಾಗ ಮತ್ತು ಪಾಲಿಸಿಯನ್ನು ನೀಡದಿದ್ದಾಗ	ವಿಮೆಯ ಮಾತುಕತೆಗಳು ಪ್ರಗತಿಯಲ್ಲಿರುವಾಗ ಮತ್ತು ಪಾಲಿಸಿ ದಾಖ್ಯಮೆಂಟ್ ನೀಡಿದಾಗ	3
51	ಯಾವ ಅವಧಿಯಲ್ಲಿ, ವಿಮಾ ಪಾಲಿಸಿಯನ್ನು ಹಿಂತಿರುಗಿಸಬಹುದು ಮತ್ತು ಪ್ರೀಮಿಯಂ ಮರುಪಾವತಿ ಪಡೆಯಬಹುದು?	ವ್ಯಾಪ್ತಿ ಅವಧಿ	ಉಚಿತ ನೋಟ ಅವಧಿ	ಕಾಯುವ ಅವಧಿ	ರಿಯಾಯಿತಿಯ ಅವಧಿ	2
52	ಪಾಲಿಸಿಯನ್ನು ವಿದ್ಯುನ್ಮಾನವಾಗಿ ಖರೀದಿಸುತ್ತಿದ್ದರೆ, ಇದು ಏಜೆಂಟರ ಕರ್ತವ್ಯವಾಗಿದೆ-	ನೋಂದಾಯಿತ ವಿಮಾ ರೆಪ್ರೆಸೆಂಟೇಟಿವ್ ಮೂಲಕ ಇ-ಇನ್ಸುರನ್ಸ್ ಖಾತೆಯನ್ನು ತೆರೆಯಲು ಗ್ರಾಹಕರಿಗೆ ಸಹಾಯ ಮಾಡಿ	ನೋಂದಾಯಿತ ವಿಮಾ ರೆಪ್ರೆಸೆಂಟೇಟಿವ್ ಮೂಲಕ OTP ಯೊಂದಿಗೆ ಇ-ವಿಮಾ ಪಾಲಿಸಿಗೆ ನೋಂದಾಯಿಸಲು ಗ್ರಾಹಕರಿಗೆ ಸಹಾಯ ಮಾಡಿ	ನೋಂದಾಯಿತ ವಿಮಾ ರೆಪ್ರೆಸೆಂಟೇಟಿವ್ ಮೂಲಕ ವಿಮಾ ಪಾಲಿಸಿಗಾಗಿ ಇ-ವಾಲ್ಟ್ ತೆರೆಯಲು ಗ್ರಾಹಕರಿಗೆ ಸಹಾಯ ಮಾಡಿ	ನೋಂದಾಯಿತ ವಿಮಾ ರೆಪ್ರೆಸೆಂಟೇಟಿವ್ ಮೂಲಕ ಇ-ವಿಮಾ ಪಾಲಿಸಿಯನ್ನು ರಚಿಸಲು ಗ್ರಾಹಕರಿಗೆ ಸಹಾಯ ಮಾಡಿ	1
53	ಗ್ರಾಹಕರು ಅದೇ ವಿಮಾಗಾರರೊಂದಿಗೆ ಮುಂದುವರಿಯಲು ಅಥವಾ ಕೆಳಗಿನ ರೀತಿಯ ಪಾಲಿಸಿಗಳಲ್ಲಿ ಮತ್ತೊಂದು ವಿಮಾ ಕಂಪನಿಗೆ ಬದಲಾಯಿಸಲು ಆಯ್ಕೆಯನ್ನು ಹೊಂದಿರುತ್ತಾರೆ:	ಟರ್ಮ್ ಇನ್ಸೂರೆನ್ಸ್ ಪಾಲಿಸಿ	ಮೋಟಾರ್ ಥರ್ಡ್ ಪಾರ್ಟಿ ಪಾಲಿಸಿ	ದತ್ತಿ ಪಾಲಿಸಿ	ಯುನಿಟ್ ಲಿಂಕ್ಡ್ ಇನ್ಸೂರೆನ್ಸ್ ಪಾಲಿಸಿ	2
54	ಈ ಕೆಳಗಿನವುಗಳಲ್ಲಿ ಯಾವುದು ಗ್ರಾಹಕರ ಜೀವಮಾನದ ಮೌಲ್ಯಕ್ಕೆ ಕೊಡುಗೆಯನ್ನು ನೀಡುವುದಿಲ್ಲ	ಐತಿಹಾಸಿಕ	ವರ್ತಮಾನದ	ಸಂಭಾವ್ಯ	ಉಳಿಸಿದ	4
55	ಈ ಕೆಳಗಿನವುಗಳಲ್ಲಿ ಯಾವುದು ಮೌಖಿಕ ಸಂವಹನದ ಉದಾಹರಣೆಯಾಗಿರುವುದಿಲ್ಲ ?	ಸರಿ ಎಂದು ಕೈಸಂಕೇತದಿಂದ ಸಂಕೇತಿಸುವುದು	ಒಂದು ಖಾಲಿ ಕೋಣೆಯಲ್ಲಿ ಸಂಕೇತಿಸುವುದು	ಆಭರಣಗಳನ್ನು ಧರಿಸುವುದು	ಧ್ವನಿಯನ್ನು ಎತ್ತುವುದು	2
56	ಭರವಸೆ ನೀಡಲಾದ ಸೇವೆಯನ್ನು ವಿಶ್ವಾಸಾರ್ಹವಾಗಿ ಮತ್ತು ನಿಖರವಾಗಿ ನಿರ್ವಹಿಸುವ ಸಾಮರ್ಥ್ಯವನ್ನು _____ ಎಂದು ಕರೆಯಬಹುದು	ಗೋಚರತೆ	ವಿಶ್ವಾಸಾರ್ಹತೆ	ಭರವಸೆ	ಸ್ಪಂದಿಸುವಿಕೆ	2
57	ಸೇವಾ ಪೂರೈಕೆದಾರರ ಜ್ಞಾನ, ಅರ್ಹತೆ ಮತ್ತು ಸೌಜನ್ಯ ಮತ್ತು ನಂಬಿಕೆ ಮತ್ತು ವಿಶ್ವಾಸವನ್ನು ತಿಳಿಸುವ ಅವರ ಸಾಮರ್ಥ್ಯವನ್ನು _____ ಎಂದು ಕರೆಯಬಹುದು	ವಿಶ್ವಾಸಾರ್ಹತೆ	ಭರವಸೆ	ಸ್ಪಂದಿಸುವಿಕೆ	ಗೋಚರತೆ	2
58	ಗ್ರೇಸ್ ಅವಧಿಯ ಸಲುವಾಗಿ ಈ ಕೆಳಗಿನ ಯಾವ ವಾಕ್ಯ ಸರಿಯಾಗಿದೆ?)	ಗ್ರೇಸ್ ಅವಧಿ ಒಂದು ತಿಂಗಳು ಅಥವಾ 30 ದಿವಸಗಳು	ಗ್ರೇಸ್ ಅವಧಿ ಮೂರು ತಿಂಗಳಾಗಿರುತ್ತದೆ	ಗ್ರೇಸ್ ಅವಧಿ ಒಂದು ವಾರವಾಗಿರುತ್ತದೆ	ಗ್ರೇಸ್ ಅವಧಿ 15 ದಿವಸಗಳಾಗಿರುತ್ತದೆ	1
59	ಒಂದು ವಿಮಾ ಕಂಪನಿಯಲ್ಲಿ ಒಬ್ಬ ವಿಮಾ ಏಜೆಂಟ್ ಮಾಡುವಷ್ಟು ಗ್ರಾಹಕನ ಸಮಸ್ಯೆಗಳ _____ ಬೇರೆ ಯಾರೂ ವಹಿಸಿಕೊಳ್ಳುವುದಿಲ್ಲ.	ಮಾಲೀಕತ್ವವನ್ನು	ಕಡೆಗೆ ಜವಾಬ್ದಾರಿ	ಕಡೆಗೆ ಕರ್ತವ್ಯ	ಪರಿಹರಿಸುವಲ್ಲಿ ಪಾತ್ರ	1
60	ಗ್ರಾಹಕರ ದೂರನ್ನು ತೃಪ್ತಿಕರವಾಗಿ ಪರಿಹರಿಸದಿದ್ದಲ್ಲಿ, ದೂರನ್ನು ಇದರೊಂದಿಗೆ ಮಾಡಬಹುದು-	ವಿಮೆ ಕುಂದುಕೊರತೆ ಪರಿಹಾರ ಕಾರ್ಯವಿಧಾನ	ಕುಂದುಕೊರತೆ ನಿವಾರಣಾ ಅಧಿಕಾರಿ	ಗ್ರಾಹಕರ ದೂರುಗಳ ನೋಂದಣಿ ವ್ಯವಸ್ಥೆ	ಇಂಟಿಗ್ರೇಟೆಡ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	4
61	IGMS ಎಂದರೆ-	ವಿಮೆ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	ಇಂಟಿಗ್ರೇಟೆಡ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	IRDAI ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	ಆರಂಭಿಕ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	2
62	ದೋಷ ಎಂದರೆ-	ಉತ್ಪನ್ನ / ಸೇವೆಯ ಗುಣಮಟ್ಟದಲ್ಲಿ ಅಪೂರ್ಣತೆ	ಉತ್ಪನ್ನ / ಸೇವೆಯ ಸ್ವರೂಪದಲ್ಲಿನ ಕೊರತೆ	ಉತ್ಪನ್ನದ ಕಾರ್ಯಕ್ಷಮತೆಯ ರೀತಿಯಲ್ಲಿ ಅನುಮರ್ಪಕತೆ	ಮೇಲಿನ ಎಲ್ಲವೂ	4
63	ಗ್ರಾಹಕ ವಿವಾದ ಪರಿಹಾರ ಏಜೆನ್ಸಿಗಳನ್ನು ಇಲ್ಲಿ ಸ್ಥಾಪಿಸಲಾಗಿಲ್ಲ-	ರಾಷ್ಟ್ರ ಮಟ್ಟದ	ಜಿಲ್ಲಾ ಮಟ್ಟದ	ನಗರ ಮಟ್ಟದ	ರಾಜ್ಯ ಮಟ್ಟದ	3
64	ಜಿಲ್ಲಾ ಆಯೋಗವು _____ ಅಧಿಕಾರವನ್ನು ಹೊಂದಿದೆ.	ಹೈಕೋರ್ಟ್	ಭಾರತದ ಸರ್ವೋಚ್ಚ ನ್ಯಾಯಾಲಯ	ಸಣ್ಣ ಕಾರಣಗಳ ನ್ಯಾಯಾಲಯ	ಸಿವಿಲ್ ನ್ಯಾಯಾಲಯ	4

Insurance Marketing Firm (Composite) Question Bank - Kannada						
65	ರಾಜ್ಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಅಂಗೀಕರಿಸಿದ ಆದೇಶಗಳ ವಿರುದ್ಧದ ಮೇಲ್ಮನವಿಗಳನ್ನು _____ ನಲ್ಲಿ ವಿಚಾರಣೆಗೆ ಸ್ವೀಕರಿಸಲಾಗುತ್ತದೆ.	ಹೈಕೋರ್ಟ್	ರಾಜ್ಯ ಆಯೋಗ	ಸಿವಿಲ್ ನ್ಯಾಯಾಲಯ	ರಾಷ್ಟ್ರೀಯ ಆಯೋಗ	4
66	ಕೇಂದ್ರ ಸರ್ಕಾರವು ಯಾವ ಗ್ರಾಹಕ ವಿವಾದ ಪರಿಹಾರ ಸಂಸ್ಥೆಯನ್ನು ಸ್ಥಾಪಿಸಿದೆ?	ರಾಜ್ಯ ಆಯೋಗ	ರಾಷ್ಟ್ರೀಯ ಆಯೋಗ	ಜಿಲ್ಲಾ ಆಯೋಗ	ಜಿಲ್ಲಾ ಮತ್ತು ರಾಜ್ಯ ಎರಡೂ ಆಯೋಗ	2
67	ಗ್ರಾಹಕ ವಿವಾದ ಪರಿಹಾರ ಏಜೆನ್ಸಿಗಳಿಗೆ ಯಾರು ದೂರು ಸಲ್ಲಿಸಬಹುದು-	ನ್ಯಾಯವಾದಿ	ಗ್ರಾಹಕರು ಅಧಿಕೃತಗೊಳಿಸಿದ ಏಜೆಂಟ್	ಗ್ರಾಹಕ ಅಥವಾ ಅವನ ಅಧಿಕೃತ ಏಜೆಂಟ್	ಗ್ರಾಹಕ ಮಾತ್ರ	3
68	ವಿಮಾದಾರ ಮತ್ತು ವಿಮಾಗಾರರಿಂದ ಎಲ್ಲಾ ಅವಶ್ಯಕತೆಗಳನ್ನು ಸ್ವೀಕರಿಸಿದ ದಿನಾಂಕದಿಂದ _____ ಒಳಗೆ ವಿಮಾದಾರರಿಗೆ ಒಂಬುಡ್ಸ್‌ಮನ್ ತೀರ್ಪನ್ನು ರವಾನಿಸುತ್ತಾರೆ.	2 ತಿಂಗಳ	15 ದಿನಗಳು	3 ತಿಂಗಳುಗಳು	1 ತಿಂಗಳು	3
69	ಗ್ರಾಹಕ ರಕ್ಷಣಾ ಕಾಯಿದೆಯು _____ ಅರೆ-ನ್ಯಾಯಾಂಗ ಯಂತ್ರಣೆಗಳನ್ನು ಒಳಗೊಂಡಿದೆ	ಒಂದು ಶ್ರೇಣಿಯ	ಮೂರು ಶ್ರೇಣಿಯ	ಎರಡು ಶ್ರೇಣಿಯ	ನಾಲ್ಕು ಶ್ರೇಣಿಯ	2
70	ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ?	ಸ್ವತಃ ದೂರುದಾರರನ್ನು ಹೊರತುಪಡಿಸಿ ಬೇರೆ ಯಾರೂ ರಾಜ್ಯ ಅಥವಾ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸುವಂತಿಲ್ಲ	ರಾಜ್ಯ ಆಯೋಗ ಅಥವಾ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸಲು ಯಾವುದೇ ಶುಲ್ಕವಿಲ್ಲ	ದೂರನ್ನು ವೈಯಕ್ತಿಕವಾಗಿ ಸಲ್ಲಿಸಬಹುದು ಅಥವಾ ಅಂಚೆಯ ಮೂಲಕವೂ ಕಳುಹಿಸಬಹುದು	ದೂರು ಸಲ್ಲಿಸುವ ಉದ್ದೇಶಕ್ಕಾಗಿ ಯಾವುದೇ ವಕೀಲರ ಅಗತ್ಯವಿಲ್ಲ	1
71	ಯಾವುದೇ ವಿಮಾ ಕಂಪನಿಯ ವಿರುದ್ಧ ಪಾಲಿಸಿದಾರರು ರಾಜ್ಯ ಆಯೋಗಕ್ಕೆ ದೂರು ಸಲ್ಲಿಸಬಯಸಿದರೆ, ಈ ಕೆಳಗಿನ ಯಾವ ಪ್ರಕರಣಗಳಲ್ಲಿ ಅವನು / ಅವಳು ಹಾಗೆ ಮಾಡಬಹುದು?	ಕ್ಲೇಮ್ ಮಾಡಿದ ಸರಕು/ಸೇವೆಗಳ ಮೌಲ್ಯ ಮತ್ತು ಪರಿಹಾರವು ರೂ. 20 ಲಕ್ಷಗಳನ್ನು ಮೀರಿದ ಆದರೆ ರೂ. 100 ಲಕ್ಷಗಳನ್ನು ಮೀರುವುದಿಲ್ಲ..	ಕ್ಲೇಮ್ ಮಾಡಿದ ಸರಕು/ಸೇವೆಗಳು ಮತ್ತು ಪರಿಹಾರದ ಮೌಲ್ಯವು ರೂ. 20 ಲಕ್ಷಗಳನ್ನು ಮೀರಿದ ಆದರೆ ರೂ. 100 ಲಕ್ಷಗಳನ್ನು ಮೀರಿದರೆ.	ಕ್ಲೇಮ್ ಮಾಡಿದ ಸರಕು/ಸೇವೆಗಳು ಮತ್ತು ಪರಿಹಾರದ ಮೌಲ್ಯವು ರೂ.100 ಲಕ್ಷವನ್ನು ಮೀರಿದರೆ.	ಕ್ಲೇಮ್ ಮಾಡಿದ ಸರಕು/ಸೇವೆಗಳು ಮತ್ತು ಪರಿಹಾರದ ಮೌಲ್ಯವು ರೂ. 10 ಕೋಟಿಯನ್ನು ಮೀರಿದ್ದರೆ	2
72	ರಾಜ್ಯ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ?	ಈ ಪರಿಹಾರ ಪ್ರಾಧಿಕಾರವು ಮೂಲ, ಮೇಲ್ಮನವಿ ಮತ್ತು ಮೇಲ್ವಿಚಾರಣಾ ನ್ಯಾಯವ್ಯಾಪ್ತಿಯನ್ನು ಹೊಂದಿದೆ	ಇದು ರಾಷ್ಟ್ರೀಯ ಆಯೋಗದ ಮನವಿಗಳನ್ನು ಪರಿಗಣಿಸುತ್ತದೆ	ಕ್ಲೇಮ್ ಮಾಡಿದ ಯಾವುದೇ ಸರಕು/ಸೇವೆ ಮತ್ತು ಪರಿಹಾರದ ಮೌಲ್ಯವು ರೂ. 1 ಕೋಟಿಯಾಗಿದ್ದು ಆದರೆ ರೂ. 10 ಕೋಟಿಗಳನ್ನು ಮೀರಿಲ್ಲದ ದೂರುಗಳನ್ನು ಪರಿಗಣಿಸುತ್ತದೆ	ರಾಜ್ಯ ಆಯೋಗಕ್ಕೆ ದೂರು ಸಲ್ಲಿಸಲು ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ	2
73	ಒಂಬುಡ್ಸ್ ಮನ್ ರಿಂದ ನೀಡಲ್ಪಡಬಹುದಾದ ತೀರ್ಪಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ನಿಯಮಗಳು ತಪ್ಪಾಗಿವೆ?	ಪ್ರಶಸ್ತಿಯು ರೂ. 50 ಲಕ್ಷಗಳಿಗಿಂತ ಹೆಚ್ಚಾಗಿರಬೇಕು	ದೂರು ಸ್ವೀಕರಿಸಿದ ದಿನಾಂಕದಿಂದ 3 ತಿಂಗಳ ಅವಧಿಯೊಳಗೆ ತೀರ್ಪನ್ನು ನೀಡಬೇಕು	ವಿಮಾಗಾರರು ತೀರ್ಪನ್ನು ಅನುಸರಿಸಬೇಕು ಮತ್ತು ಅಂತಹ ಸ್ವೀಕಾರ ಪತ್ರವನ್ನು ಸ್ವೀಕರಿಸಿದ 15 ದಿನಗಳಲ್ಲಿ ಒಂಬುಡ್ಸ್ ಮನ್ ರಿಗೆ ಲಿಖಿತ ಸೂಚನೆಯನ್ನು ಕಳುಹಿಸಬೇಕು.	ವಿಮಾದಾರರು ಅಂತಹ ತೀರ್ಪಿನ ಸ್ವೀಕಾರವನ್ನು ಲಿಖಿತವಾಗಿ ತಿಳಿಸದಿದ್ದರೆ, ವಿಮಾಗಾರರು ಪ್ರಶಸ್ತಿಯನ್ನು ಕಾರ್ಯಗತಗೊಳಿಸದಿರಬಹುದು	1
74	ಐಆರ್ ಡಿಎ ಕಾಯಿದೆ, 1999 ರ ಅಡಿಯಲ್ಲಿ _____ ವರ್ಷದಲ್ಲಿ ಐಆರ್ ಡಿಎಯನ್ನು ಸ್ಥಾಪಿಸಲಾಯಿತು.	1999	2000	2002	2003	2
75	ವಿಮಾ ಮಾರ್ಕೆಟಿಂಗ್ ಸಂಸ್ಥೆಯ ಪ್ರಧಾನ ಅಧಿಕಾರಿ ಎಂದರೆ	ನಿರ್ದೇಶಕರು ಅಥವಾ ಪಾಲುದಾರರು	ಯಾವುದೇ ಅಧಿಕಾರಿ	ನಿಯೋಜಿತಉದ್ಯೋಗಿ	ಮೇಲಿನವುಗಳಲ್ಲಿ ಯಾವುದೂ	4
76	ವಿಮಾ ಮಾರ್ಕೆಟಿಂಗ್ ಸಂಸ್ಥೆಯು ವಿಮಾ ಉತ್ಪನ್ನಗಳನ್ನು ಕೋರುವ ಮತ್ತು ಸಂಗ್ರಹಿಸುವ ಉದ್ದೇಶಕ್ಕಾಗಿ ವಿಮಾ ಮಾರಾಟದ ವ್ಯಕ್ತಿಯನ್ನು ತೊಡಗಿಸಿಕೊಳ್ಳಬಹುದು	ಒಬ್ಬ ಜೀವ ವಿಮಾಗಾರರು, ಒಬ್ಬ ಸಾಮಾನ್ಯ ವಿಮಾಗಾರರು ಮತ್ತು ಒಬ್ಬ ಆರೋಗ್ಯ ವಿಮಾಗಾರರು	ಇಬ್ಬರು ಜೀವ ವಿಮಾಗಾರರು, ಇಬ್ಬರು ಸಾಮಾನ್ಯ ವಿಮಾಗಾರರು ಮತ್ತು ಇಬ್ಬರು ಆರೋಗ್ಯ ವಿಮಾಗಾರರು	ಮೂರು ಜೀವ ವಿಮಾಗಾರರು, ಮೂರು ಸಾಮಾನ್ಯ ವಿಮಾಗಾರರು ಮತ್ತು ಮೂರು ಆರೋಗ್ಯ ವಿಮಾಗಾರರು	ಇಬ್ಬರು ಜೀವ ವಿಮಾಗಾರರು, ಒಬ್ಬ ಸಾಮಾನ್ಯ ವಿಮಾಗಾರರು ಮತ್ತು ಒಬ್ಬ ಆರೋಗ್ಯ ವಿಮಾಗಾರರು	2

Insurance Marketing Firm (Composite) Question Bank - Kannada

77	ವಿಮಾ ಮಾರ್ಕೆಟಿಂಗ್ ಫರ್ಮ್‌ನಿಂದ ಈ ಕೆಳಗಿನ ಯಾವ ಹಣಕಾಸು ಉತ್ಪನ್ನವನ್ನು ಫೈನಾನ್ಸಿಯಲ್ ಸರ್ವೀಸ್ ಎಕ್ಸಿಕ್ಯೂಟಿವ್ (ಎಫ್ ಎಸ್ ಈ) ಮೂಲಕ ಮಾರಾಟ ಮಾಡಬಹುದು?	ಸೆಬಿಯಿಂದ ನಿಯಂತ್ರಿಸಲ್ಪಡುವ ಮ್ಯಾಚುರಲ್ ಫಂಡ್ ಗಳು	ಪಿಎಫ್ ಆರ್ ಡಿಯಿಂದ ನಿಯಂತ್ರಿಸಲ್ಪಡುವ ಪಿಂಚಣಿ ಉತ್ಪನ್ನಗಳು	ಆರ್ ಬಿಐ ನಿಯಂತ್ರಿಸುವ ಬ್ಯಾಂಕ್ ಗಳು/ಎನ್ ಬಿಎಫ್ ಸಿಗಳ ಬ್ಯಾಂಕಿಂಗ್/ಹಣಕಾಸು ಉತ್ಪನ್ನಗಳು	ಮೇಲಿನ ಎಲ್ಲವೂ	4
78	ವಿಮಾ ಮಾರ್ಕೆಟಿಂಗ್ ಸಂಸ್ಥೆಯು ತಮ್ಮ ಐಎಸ್ ಪಿ ಗಳ ನೇಮಕಾತಿ, ತರಬೇತಿ ಮತ್ತು ಮಾರ್ಗದರ್ಶನಕ್ಕಾಗಿ ಜೀವ ವಿಮಾ ಕಂಪನಿಗಳಿಂದ ಸ್ವೀಕರಿಸಬಹುದಾದ ಗರಿಷ್ಠ ಸೇವಾ ಬೆಲೆ/ಶುಲ್ಕ ಎಷ್ಟು?	ಮೊದಲವರ್ಷದ ಕಮಿಷನ್ನಿನ 30% ಮತ್ತು ನವೀಕರಣ ಕಮಿಷನ್ನಿನ 5%	ಮೊದಲವರ್ಷದ ಕಮಿಷನ್ನಿನ 40% ಮತ್ತು ನವೀಕರಣ ಕಮಿಷನ್ನಿನ 10%	ಮೊದಲವರ್ಷದ ಕಮಿಷನ್ನಿನ 50% ಮತ್ತು ನವೀಕರಣ ಕಮಿಷನ್ನಿನ 10%	ಮೊದಲವರ್ಷದ ಕಮಿಷನ್ನಿನ 50% ಮತ್ತು ನವೀಕರಣ ಕಮಿಷನ್ನಿನ 20%	3
79	ಹಣಕಾಸು ಉತ್ಪನ್ನಗಳ ಮಾರುಕಟ್ಟೆಗಾಗಿ ಐಎಮ್‌ಎಫ್ ನಿಂದ ತೊಡಗಿಸಿಕೊಂಡಿರುವ ಎಫ್‌ಎಸ್‌ಈ(ಹಣಕಾಸು ಸೇವೆಗಳ ಕಾರ್ಯನಿರ್ವಾಹಕರು) ಈ ನಿಯಮಗಳ ಮೂಲಕ ನಿಯಂತ್ರಿಸಲ್ಪಡುತ್ತದೆ	ಐಆರ್ ಡಿ ಐ	ಸೆಬಿ	ಆರ್ ಬಿ ಐ	ಸಂಬಂಧಿತ ನಿಯಂತ್ರಕರ ನಿಯಮಗಳು.	4
80	ಕೆಳಗಿನ ಯಾವ ವಿಮೆಗಳು ವೈಯಕ್ತಿಕ ಅಪಾಯಗಳನ್ನು ಒಳಗೊಂಡಿರುವುದಿಲ್ಲ?	ಜೀವ ವಿಮೆ	ವೈಯಕ್ತಿಕ ಅಪಘಾತ ವಿಮೆ	ಅಗ್ನಿ ವಿಮೆ	ಮೋಟಾರ್‌ಸ್ಟಂಪ್ ಹಾನಿ ವಿಮೆ	3
81	ಜೀವ ವಿಮೆಯ ಸಂದರ್ಭದಲ್ಲಿ, ಅಪಾಯದ ಘಟನೆಯು ಈ ಕೆಳಗಿನವುಗಳಲ್ಲಿ ಯಾವುದಾಗಿದೆ?	ಅನಿಶ್ಚಿತ	ನಿಶ್ಚಿತ	ಅನಿಶ್ಚಿತ ಆದರೆ ಘಟನೆಯ ಸಮಯ ಸಂಭವಿಸುವುದು ಖಚಿತವಾಗಿದೆ	ನಿಶ್ಚಿತ ಆದರೆ ಘಟನೆ ಸಂಭವಿಸುವ ಸಮಯ ಅನಿಶ್ಚಿತವಾಗಿದೆ	4
82	ಪಾಲಿಸಿಯಲ್ಲಿ ಸ್ಥಿರವಾದ ಪ್ರೀಮಿಯಂ ಅನ್ನು ಹೇಗೆ ಚಾರ್ಜ್ ಮಾಡುತ್ತಾರೆ	ನಂತರದ ವರ್ಷಗಳಲ್ಲಿ ಹೆಚ್ಚುವರಿ ಪ್ರೀಮಿಯಂಗಳು ಹಿಂದಿನ ವರ್ಷಗಳ ಕೊರತೆಯ ಪ್ರೀಮಿಯಂಗಳನ್ನು ಸರಿದೂಗಿಸುತ್ತದೆ	ಹಿಂದಿನ ವರ್ಷಗಳಲ್ಲಿ ಹೆಚ್ಚುವರಿ ಪ್ರೀಮಿಯಂಗಳು ನಂತರದ ವರ್ಷಗಳಲ್ಲಿ ಕೊರತೆಯ ಪ್ರೀಮಿಯಂಗಳನ್ನು ಸರಿದೂಗಿಸುತ್ತದೆ	ಹಿಂದಿನ ವರ್ಷಗಳ ಕೊರತೆಯ ಪ್ರೀಮಿಯಂಗಳು ನಂತರದ ವರ್ಷಗಳಲ್ಲಿ ಹೆಚ್ಚುವರಿ ಪ್ರೀಮಿಯಂಗಳನ್ನು ಸರಿದೂಗಿಸುತ್ತದೆ	ಹಿಂದಿನ ವರ್ಷಗಳ ಕೊರತೆಯ ಪ್ರೀಮಿಯಂಗಳು ನಂತರದ ವರ್ಷಗಳಲ್ಲಿ ಕೊರತೆಯ ಪ್ರೀಮಿಯಂಗಳನ್ನು ಸರಿದೂಗಿಸುತ್ತದೆ	2
83	ಜೀವ ವಿಮಾ ಒಪ್ಪಂದಗಳನ್ನು ಸಾಮಾನ್ಯವಾಗಿ ಹಣಕಾಸಿನ ಉತ್ಪನ್ನಗಳೊಂದಿಗೆ ಯಾವ ಹೋಲಿಸಲಾಗುತ್ತದೆ -	ಅಪಾಯದ ಕವರ್ ಮತ್ತು ಉಳಿತಾಯ ಎರಡೂ ಇರುವುದರಿಂದ	ಅಕಾಲಿಕ ಮರಣದ ವಿರುದ್ಧ ಅಪಾಯದ ರಕ್ಷಣೆ ಇದೆ	ಅಪಾಯದ ಕವರ್ ಮತ್ತು ಆರ್ಥಿಕ ಪ್ರಯೋಜನಗಳು ಇವೆ	ಅಪಾಯದ ಕವರ್ ಮತ್ತು ಬೋನಸ್ ಇವೆ	1
84	ಅನೇಕ ಜೀವ ವಿಮಾ ಉತ್ಪನ್ನಗಳು _____ ಅನ್ನು ಹೊಂದಿದ್ದು, ಇದು ವ್ಯಕ್ತಿಯ ಉಳಿತಾಯದ ಗಮನಾರ್ಹ ಭಾಗವಾಗಿದೆ.	ಕಡಿಮೆ ನಗದು ಮೌಲ್ಯ	ಉಳಿತಾಯದ ಅಂಶ	ಅಪಾಯದ ಪ್ರೀಮಿಯಂ	ಉಳಿತಾಯ ಪ್ರೀಮಿಯಂ	2
85	ಸಾಂಪ್ರದಾಯಿಕ ನಗದು ಮೌಲ್ಯದ ಜೀವ ವಿಮಾ ಒಪ್ಪಂದಗಳು ಸುರಕ್ಷಿತ ಮತ್ತು ಸುರಕ್ಷಿತ ಹೂಡಿಕೆಯಾಗಿದ್ದು, _____	ಒಪ್ಪಂದದ ಅವಧಿಯೊಂದಿಗೆ ಹೆಚ್ಚಾಗಬಹುದು.	ಒಪ್ಪಂದದ ಅವಧಿಯೊಂದಿಗೆ ಕಡಿಮೆಯಾಗಬಹುದು.	ವಿಮಾದಾರನ ವಯಸ್ಸಿನೊಂದಿಗೆ ಹೆಚ್ಚಾಗಬಹುದು.	ವಿಮಾದಾರನ ವಯಸ್ಸಿನೊಂದಿಗೆ ಕಡಿಮೆಯಾಗಬಹುದು.	1
86	ಜೀವ ವಿಮಾ ಪಾಲಿಸಿಯು ಪಾಲಿಸಿದಾರರಿಗೆ ಲಿಕ್ವಿಡಿಟಿಯನ್ನು ಒದಗಿಸುತ್ತದೆ, ಅಂದರೆ ಪಾಲಿಸಿದಾರರು ಪಾಲಿಸಿಯ ವಿರುದ್ಧ _____ ಪಡೆಯಬಹುದು.	ನಗದು	ಸಾಲ	ಶರಣಾಗತಿ ಮೌಲ್ಯ	ಯಾವುದನ್ನಾದರೂ	4
87	ಸಾಂಪ್ರದಾಯಿಕ ಜೀವ ವಿಮಾ ಪಾಲಿಸಿಗಳ ಬಗ್ಗೆ ಒಂದು ಅಭಿಪ್ರಾಯವೆಂದರೆ ಅದರಲ್ಲಿ ಯಾವುದನ್ನಾದರೂ ಖಾತರಿಯಾಗಿ ಸಿಗುವ ಲಾಭ	ಇತರ ಹಣಕಾಸು ಉತ್ಪನ್ನಗಳಿಗಿಂತ ಹೆಚ್ಚು	ಇತರ ಹಣಕಾಸು ಉತ್ಪನ್ನಗಳಿಗಿಂತ ಕಡಿಮೆ	ಇತರ ಹಣಕಾಸು ಉತ್ಪನ್ನಗಳಿಗೆ ಸಮನಾಗಿರುತ್ತದೆ	ಇತರ ಹಣಕಾಸು ಉತ್ಪನ್ನಗಳಿಗೆ ಹೋಲುತ್ತದೆ	2
88	ಜೀವ ಮತ್ತು ಸಾಮಾನ್ಯ ವಿಮೆಗೆ ಸಂಬಂಧಿಸಿದಂತೆ ಅನಿಶ್ಚಿತ ಘಟನೆಯ ಸಂಭವನೀಯತೆಯನ್ನು ಹೋಲಿಕೆ ಮಾಡಿ.	ಜೀವ ಮತ್ತು ಸಾಮಾನ್ಯ ವಿಮೆ ಎರಡೂ ವಿಮೆಗೆ ಸಂಬಂಧಿಸಿದಂತೆ ಘಟನೆ ಸಂಭವಿಸುವ ಸಂಭವನೀಯತೆಯು ಸಮಯದ ಮೂಲಕ ಸ್ಥಿರವಾಗಿರುತ್ತದೆ	ಘಟನೆ ಸಂಭವಿಸುವ ಸಂಭವನೀಯತೆಯು ಸಾಮಾನ್ಯ ವಿಮೆಯ ಸಂದರ್ಭದಲ್ಲಿ ಹೆಚ್ಚಾಗುತ್ತದೆ ಮತ್ತು ಜೀವ ವಿಮೆಯ ಸಂದರ್ಭದಲ್ಲಿ ಕಡಿಮೆಯಾಗುತ್ತದೆ	ಘಟನೆ ಸಂಭವಿಸುವ ಸಂಭವನೀಯತೆಯು ಜೀವ ವಿಮೆಯ ಸಂದರ್ಭದಲ್ಲಿ ಹೆಚ್ಚಾಗುತ್ತದೆ ಮತ್ತು ಸಾಮಾನ್ಯ ವಿಮೆಯ ಸಂದರ್ಭದಲ್ಲಿ ಕಡಿಮೆಯಾಗುತ್ತದೆ	ಘಟನೆ ಸಂಭವಿಸುವ ಸಂಭವನೀಯತೆಯು ಜೀವ ವಿಮೆಯ ಸಂದರ್ಭದಲ್ಲಿ ಹೆಚ್ಚಾಗುತ್ತದೆ ಮತ್ತು ಸಮಯದ ಅವಧಿಯಲ್ಲಿ ಸಾಮಾನ್ಯ ವಿಮೆಯ ಸಂದರ್ಭದಲ್ಲಿ ಸ್ಥಿರವಾಗಿರುತ್ತದೆ	4
89	ಕೆಳಗಿನ ಎರಡು ಹೇಳಿಕೆಗಳನ್ನು ವಿಶ್ಲೇಷಿಸಿ ಮತ್ತು ನಿಜವಾದುದನ್ನು (ಗಳನ್ನು) ನಿರ್ಧರಿಸಿ ಹೇಳಿಕೆ I: ಅನಿಶ್ಚಿತ ಘಟನೆಯು ಸಾಮಾನ್ಯ ವಿಮೆಯ ಸಂದರ್ಭದಲ್ಲಿ ಖಂಡಿತವಾಗಿ ಸಂಭವಿಸುತ್ತದೆ ಹೇಳಿಕೆ II: ಅನಿಶ್ಚಿತ ಘಟನೆಯು ಜೀವ ವಿಮೆಯ ಸಂದರ್ಭದಲ್ಲಿ ಖಂಡಿತವಾಗಿ ಸಂಭವಿಸುತ್ತದೆ	ಹೇಳಿಕೆ I ಮಾತ್ರ ನಿಜವಾಗಿದೆ	ಹೇಳಿಕೆ II ಮಾತ್ರ ನಿಜವಾಗಿದೆ	ಹೇಳಿಕೆ I ಮತ್ತು II ಸರಿಯಾಗಿವೆ	ಹೇಳಿಕೆ I ಮತ್ತು II ತಪ್ಪಾಗಿವೆ	2

Insurance Marketing Firm (Composite) Question Bank - Kannada

90	ಒಳ್ಳೆಯ ಹೆಸರಿ(ಖ್ಯಾತಿ)ನ ನಷ್ಟದ ವಿರುದ್ಧ ರಕ್ಷಣೆ ಒದಗಿಸುವ ವಿಮೆಯ ವರ್ಗವನ್ನು ಸೂಚಿಸಿ.	ಜೀವವಿಮೆ	ಅಸ್ತಿವಿಮೆ	ಹೊಣೆಗಾರಿಕೆಯ ವಿಮೆ	ವೈಯಕ್ತಿಕ ವಿಮೆ	3
91	ಈ ಕೆಳಗಿನ ಎರಡು ಹೇಳಿಕೆಗಳನ್ನು ಪರಿಶೀಲಿಸಿ ಅವುಗಳಲ್ಲಿ ಯಾವುದಲ್ಲ ಸರಿಯಾಗಿದೆ ಎಂದು ತಿಳಿಸಿಹೇಳಿಕೆ ಸ್ಟೇಟ್‌ಮೆಂಟ್ -I: ಕೇಸ್ ಆಫ್ ಜನರಲ್ ಇನ್ಯೂರೆನ್ಸ್‌ನಲ್ಲಿ ಖಂಡಿತವಾಗಿ ಸಂಭವಿಸುವ ಅನಿಶ್ಚಿತ ಘಟನೆ ಸಂಭವಿಸುತ್ತದೆ. ಸ್ಟೇಟ್‌ಮೆಂಟ್ -II: ಕೇಸ್ ಆಫ್ ಲೈಫ್ ಅಶ್ಯೂರೆನ್ಸ್‌ನಲ್ಲಿ ನಿಶ್ಚಿತವಾಗಿ ಘಟನೆ ಸಂಭವಿಸುತ್ತದೆ.	ಹೇಳಿಕೆ I ಸರಿಯಾಗಿದೆ	ಹೇಳಿಕೆ II ಸರಿಯಾಗಿದೆ	ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದೆ	ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪು	2
92	“ಅಪಾಯ ಸಹಿಸುವುದು” ಎನ್ನುವುದನ್ನು ವಿವರಿಸಿ. ಸರಿಯಾದ ಆಯ್ಕೆ ಯಾವುದು ?	ಒಬ್ಬಾತ ತೆಗೆದುಕೊಳ್ಳುವ ಅಪಾಯದ ರೀತಿಗಳು	ಹೂಡಿಕೆ ಮಾಡುವ ಸಂದರ್ಭದಲ್ಲಿ ಅಪಾಯದ ಹೊರೆಯನ್ನು ಹೊತ್ತುಕೊಳ್ಳುವುದು	ಅಪಾಯದ ನಿರ್ವಹಣೆಯ ಸಂಗತಿಗಳು	ಹೂಡಿಕೆಯ ಅಪಾಯದ ಅವಧಿ	2
93	ಯಾವುದೇ ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸದ ಪ್ರಸ್ತುತ ಬಳಕೆಯಿಂದ ಮೀಸಲಿಟ್ಟ ಮೊತ್ತವನ್ನು ಹೀಗೆ ಕರೆಯಲಾಗುತ್ತದೆ	ಪ್ರಸ್ತುತ ಬಳಕೆ	ಲಿಕ್ವಿಡಿಟಿಯೊಂದಿಗೆ ವಿಭಜನೆ	ಭವಿಷ್ಯದ ಪೂರ್ವಸಿದ್ಧತೆ	ಸಂಪತ್ತು ಶೇಖರಣೆ	3
94	ಹಣಕಾಸು ಯೋಜನೆಯನ್ನು ಪ್ರಾರಂಭಿಸಲು ಉತ್ತಮ ಸಮಯ ಯಾವಾಗ?	ನಿವೃತ್ತಿಯ ನಂತರ	ಒಬ್ಬನು ತನ್ನ ಮೊದಲಸಂಬಳವನ್ನು ಪಡೆದ ತಕ್ಷಣ	ಮದುವೆಯ ನಂತರ	ಒಬ್ಬ ಶ್ರೀಮಂತನಾದ ನಂತರವೇ	2
95	ಹಣಕಾಸು ಯೋಜನೆ ಎಂದರೇನು	ಒಬ್ಬರ ಜೀವನ ಗುರಿಗಳನ್ನು ಗುರುತಿಸುವುದು	ಗುರಿಗಳನ್ನು ಆರ್ಥಿಕ ಗುರಿಗಳಾಗಿ ಪರಿವರ್ತಿಸುವುದು	ಒಬ್ಬರ ಹಣಕಾಸು ನಿರ್ವಹಣೆ	ಮೇಲಿನ ಎಲ್ಲವೂ ಸರಿ	4
96	ನಿವೃತ್ತಿಯನ್ನು _____ ಎಂದೂ ಕರೆಯಲಾಗುತ್ತದೆ	ಪೋಷಕ	ಜೀವನದ ಮುನ್ನಂಜೆಯ ವರ್ಷಗಳು (ಟೈಲ್‌ಫ್ ವರ್ಷಗಳು)	ಒದಗಿಸುವವರು	ಗಳಿಸುವವನು	2
97	ಆಕಸ್ಮಿಕತೆಯ ಒಂದು ಉದಾಹರಣೆ	ಸಾವು	ಅಂಗವೈಕಲ್ಯ	ನಿರುದ್ಯೋಗ	ಮೇಲಿನ ಎಲ್ಲವೂ.	4
98	ಅಪಾಯಗಳನ್ನು ಕಡಿಮೆ ಮಾಡಲು ಹೂಡಿಕೆಗಳನ್ನು ವೈವಿಧ್ಯಗೊಳಿಸಲು ಅಥವಾ ಹರಡಲು ಪ್ರಯತ್ನಿಸುವ ವಿಧಾನ ಯಾವುದು?	ವೈವಿಧ್ಯೀಕರಣ	ದ್ರವ್ಯತೆ	ಮಾರುಕಟ್ಟೆ ಸಾಮರ್ಥ್ಯ	ತೆರಿಗೆಗಳು	1
99	LCD ಟಿವಿ ಸೆಟ್ ಅಥವಾ ಕುಟುಂಬ ರಜೆಯನ್ನು ಖರೀದಿಸುವುದು _____ ವಿಧದ ಗುರಿಯ ಉದಾಹರಣೆಯಾಗಿದೆ	ಅಲ್ಪಾವಧಿಯ ಗುರಿ	ಮಧ್ಯಮ ಅವಧಿಯ ಗುರಿ	ದೀರ್ಘಾವಧಿಯ ಗುರಿ	ಮೇಲಿನ ಯಾವುದೂ ಅಲ್ಲ	1
100	ನಿಮ್ಮ ಹೂಡಿಕೆಯ ಆದಾಯದ ಮೇಲೆ ಹಣದುಬ್ಬರದ ಪ್ರಭಾವವನ್ನು ನಿರ್ಣಯಿಸಿ.	ಹೂಡಿಕೆಯ ಆದಾಯದ ಮೇಲೆ ಹಣದುಬ್ಬರವು ಯಾವುದೇ ಪರಿಣಾಮ ಬೀರುವುದಿಲ್ಲ	ಹೂಡಿಕೆಯ ಆದಾಯದ ಮೇಲೆ ಹಣದುಬ್ಬರವು ಸಕಾರಾತ್ಮಕ ಪರಿಣಾಮ ಬೀರುತ್ತದೆ	ಹೂಡಿಕೆಯ ಆದಾಯದ ಮೇಲೆ ಹಣದುಬ್ಬರವು ನಕಾರಾತ್ಮಕ ಪರಿಣಾಮ ಬೀರುತ್ತದೆ	ಹಣದುಬ್ಬರವು ಹೂಡಿಕೆಯ ಆದಾಯವನ್ನು ಹೆಚ್ಚಿಸುತ್ತದೆ	3
101	ಒಬ್ಬ ವ್ಯಕ್ತಿಯು ತನ್ನ ದೀರ್ಘಾವಧಿಯ ಉಳಿತಾಯದ ಬಗ್ಗೆ ಹೆಚ್ಚು ಹೆಮ್ಮೆ ಪಡುವ ಜೀವನದ ಹಂತವನ್ನು ಗುರುತಿಸಿ.	ಬಾಲ್ಯ	ಇತ್ತೀಚೆಗೆ ಮದುವೆಯಾದ	ಹದಿಹರೆಯ	ನಿವೃತ್ತಿ ನಂತರ	4
102	ತೆರಿಗೆ ಯೋಜನೆಯ ಉದ್ದೇಶವನ್ನು ವಿವರಿಸಿ. ಹೆಚ್ಚು ಸೂಕ್ತವಾದ ಆಯ್ಕೆಯನ್ನು ಆರಿಸಿ.	ತೆರಿಗೆ ವಂಚನೆ	ನಿಮ್ಮ ಹೂಡಿಕೆಗಳನ್ನು ಗರಿಷ್ಠ ತೆರಿಗೆ ಪ್ರಯೋಜನಗಳು ಅನ್ವಯವಾಗುವ ರೀತಿಯಲ್ಲಿ ಯೋಜಿಸುವುದು	ತೆರಿಗೆಗಳಿಗಾಗಿ ಹಣವನ್ನು ಒದಗಿಸುವುದು	ಸಮಯಕ್ಕೆ ಸರಿಯಾಗಿ ತೆರಿಗೆಯನ್ನು ಪಾವತಿಸುವುದು	2
103	ಅಪಾಯ ಸಹಿಷ್ಣುತೆಯನ್ನು ವಿವರಿಸಿ. ಹೆಚ್ಚು ಸೂಕ್ತವಾದ ಆಯ್ಕೆಯನ್ನು ಆರಿಸಿ.	ಒಬ್ಬರು ತೆಗೆದುಕೊಳ್ಳಬಹುದಾದ ಅಪಾಯಗಳ ವಿಧಗಳು	ಹೂಡಿಕೆ ಮಾಡುವಾಗ ಓರ್ವರು ಸಹಿಸಲು ಸಿದ್ಧರಾಗಿರುವ ಅಪಾಯದ ಪ್ರಮಾಣ	ಅಪಾಯ ನಿರ್ವಹಣೆಯ ಉಪಕರಣಗಳು	ಓರ್ವರು ತಮ್ಮ ಹೂಡಿಕೆಗಳನ್ನು ಅಪಾಯಕ್ಕೆ ಒಡ್ಡಲು ಸಿದ್ಧರಿರುವ ಅವಧಿ	2
104	ಆಕಸ್ಮಿಕ ಉತ್ಪನ್ನಗಳಡಿಯಲ್ಲಿ ವರ್ಗೀಕರಿಸಬಹುದಾದ ವಿಮಾ ಉತ್ಪನ್ನವನ್ನು ಗುರುತಿಸಿ. ಹೆಚ್ಚು ಸೂಕ್ತವಾದ ಆಯ್ಕೆಯನ್ನು ಆರಿಸಿ.	ಬ್ಯಾಂಕ್ ಠೇವಣಿ	ಷೇರುಗಳು	ಬಾಂಡ್ ಗಳು	ಜೀವವಿಮೆ	4

Insurance Marketing Firm (Composite) Question Bank - Kannada

105	ಶುಧ್ಧ ಅವಧಿ ವಿಮೆ ಯೋಜನೆಯ ಇನ್ನೊಂದು ಬದಿಯನ್ನು ಗುರುತಿಸಿ.	ಇದು ವಿಮೆಯ ಅತ್ಯಂತ ಅಗ್ಗದ ರೂಪವಾಗಿದೆ	ಇದನ್ನು ಸಂಪೂರ್ಣ ಜೀವ ವಿಮಾ ಯೋಜನೆಯನ್ನಾಗಿ ಪರಿವರ್ತಿಸಬಹುದು	ಇದು ಮುಕ್ತಾಯದ ಮೇಲೆ ಯಾವುದೇ ಆದಾಯವನ್ನು ಒದಗಿಸುವುದಿಲ್ಲ	ಇದು ಸೂಕ್ತವಾಗಿ ಆದಾಯ ಬದಲಿ ಯೋಜನೆಯಾಗಿ ಲಭ್ಯವಿದೆ	3
106	ನೀವು ಮತ್ತು ನಿಮ್ಮ ಅದೇ ವಯಸ್ಸಿನ ಸ್ನೇಹಿತರು ಒಂದೇ ದಿನಾಂಕದಂದು ಜೀವ ವಿಮಾ ಪಾಲಿಸಿಯನ್ನು ಖರೀದಿಸಿದ್ದೀರಿ ಆದರೆ ನೀವು ಅವನಿಗಿಂತ ಹೆಚ್ಚಿನ ಕಂತನ್ನು ಪಾವತಿಸುತ್ತಿದ್ದೀರಿ. ಇದು ನಿಮ್ಮ ಸಾವಿನ ಸಂದರ್ಭದಲ್ಲಿ ಫಲಾನುಭವಿಗೆ ಪಾವತಿಸುವ ಪರಿಹಾರದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?	ಪರಿಹಾರವು ಅದೇ ಆಗಿರುತ್ತದೆ	ಪರಿಹಾರವು ಹೆಚ್ಚಾಗಿರುತ್ತದೆ	ಪರಿಹಾರವು ಕಡಿಮೆಯಾಗಿರುತ್ತದೆ	ಪರಿಹಾರ ಸಿಗುವುದಿಲ್ಲ	2
107	ಅವಧಿ ವಿಮೆಯ ಯುಎಸ್ ಪಿಯನ್ನು ವಿವರಿಸಿ. ಹೆಚ್ಚು ಸೂಕ್ತವಾದ ಆಯ್ಕೆಯನ್ನು ಆರಿಸಿ.	ಕಡಿಮೆ ಬೆಲೆ	ಕವರೇಜ್	ಹೂಡಿಕೆ ಆದಾಯಗಳು	ರೈಡರ್ ಗಳ ಆಯ್ಕೆ	1
108	ಸಮರಾ ಅವರು ಹೆಚ್ಚಿನ ಜೀವ ವಿಮಾ ಅಗತ್ಯತೆಗಳು ಮತ್ತು ಸೀಮಿತ ಆದಾಯವನ್ನು ಹೊಂದಿರುವಾಗ ಅವಧಿ ವಿಮಾ ಪಾಲಿಸಿಯನ್ನು ಖರೀದಿಸಿದರು. ಈಗ ಸಮರಾ ಸಂಪೂರ್ಣ ಜೀವ ವಿಮೆಯನ್ನು ನಿಭಾಯಿಸಬಲ್ಲರು. ಅವಧಿಯ ಜೀವ ವಿಮಾ ನಿಬಂಧನೆಯು ಸಮರಾ ತಾವು ಇನ್ನೂ ವಿಮೆ ಮಾಡಬಹುದೆಂಬುದನ್ನು ತೋರಿಸದೆಯೇ ತಮ್ಮ ಅವಧಿ ವಿಮೆಯನ್ನು ಸಂಪೂರ್ಣ ಜೀವ ವಿಮೆಗೆ ಬದಲಾಯಿಸಲು ಅನುಮತಿಸುವ ಪ್ರಕ್ರಿಯೆಗೆ ಏನು ಹೆಸರು?	ಮಾರ್ಪಾಡು	ಪರಿವರ್ತನೆ	ವಿನಿಮಯ	ಸ್ವಿಚಿಂಗ್	2
109	ಮೈಕೆಲ್ ಅವರು ಮರಣಹೊಂದಿದರೆ ತಮ್ಮ ಅಡಮಾನದ ಬಾಕಿಯನ್ನು ಪಾವತಿಸಲು ಜೀವ ವಿಮಾ ಆದಾಯವು ಲಭ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತಾರೆ. ಅವರು ಕವರೇಜ್ ಪ್ರಮಾಣವು ಕ್ರಮೇಣವಾಗಿ ಕುಸಿಯುವ ಹಾಗೆಯೇ ಅವರ ಬಾಕಿ ಉಳಿದಿರುವ ಅಡಮಾನದ ಸಮತೋಲನವು ಕ್ರಮೇಣ ಕುಸಿಯುವ ಒಂದು ವಿಧದ ಜೀವ ವಿಮೆಯನ್ನು ಖರೀದಿಸಿದರು. ಮೈಕೆಲ್ ಯಾವ ರೀತಿಯ ವಿಮೆಯನ್ನು ಖರೀದಿಸಿದ್ದಾರೆ ಎಂಬುದನ್ನು ನಮಗೆ ತಿಳಿಸಿ.	ಕಡಿಮೆಯಾಗುವ ಪ್ರಯೋಜನ ವಿಮೆ	ಕಡಿಮೆಯಾಗುವ ರೈಡರ್ ಪ್ರಯೋಜನ ವಿಮೆ	ಕಡಿಮೆಯಾಗುವ ಅವಧಿ ವಿಮೆ	ಮರು ಪ್ರವೇಶ ಅವಧಿ ವಿಮೆ	3
110	ಐಆರ್‌ಡಿಎ ಮನದಂಡಗಳ ಪ್ರಕಾರ, ಭಾರತದಲ್ಲಿ ವಿಮಾ ಕಂಪನಿಯು ಕೆಳಗಿನ ಯಾವ ಅನಾಂಪ್ರದಾಯಿಕ ಉಳಿತಾಯ ಜೀವ ವಿಮಾ ಉತ್ಪನ್ನಗಳನ್ನು ಒದಗಿಸಬಹುದು? ಆಯ್ಕೆ I: ಯುನಿಟ್ ಲಿಂಕ್ಡ್ ವಿಮಾ ಯೋಜನೆಗಳು ಆಯ್ಕೆ II: ಬದಲಾಯಿಸುವ(ವೇರಿಯಬಲ್) ವಿಮಾ ಯೋಜನೆಗಳು	ಕೇವಲ I	ಕೇವಲ II	I ಮತ್ತು II ಎರಡೂ	I ಮತ್ತು II ಯಾವುದೂ ಅಲ್ಲ	1

Insurance Marketing Firm (Composite) Question Bank - Kannada

111	ರಮೇಶರವರು ಇಕ್ವಿಟಿ ಫಂಡ್ ಮೂಲಕ ತನ್ನ ಯುಲಿಪ್ ಕೆಂಪನ್ನು ಗರಿಷ್ಠಗೊಳಿಸಲು ನಿರ್ಧರಿಸಿದ್ದಾರೆ. ವಿಮಾ ಕಂಪನಿಯು ಅವರ ಕೆಂಪುಗಳನ್ನು ಎಲ್ಲಿ ಹೂಡಿಕೆ ಮಾಡುತ್ತದೆ?	ಸ್ವಾಕುಗಳು	ಸರ್ಕಾರಿ ಅಥವಾ ಕಾರ್ಪೊರೇಟ್ ಸಾಲ	ಈಕ್ವಿಟಿ ಸಂಬಂಧಿತ ಸಾಧನಗಳು ಮತ್ತು ಸರ್ಕಾರಿ ಅಥವಾ ಕಾರ್ಪೊರೇಟ್ ಸಾಲಗಳಲ್ಲಿ ಎರಡರಲ್ಲಿಯೂ	ವಾಣಿಜ್ಯ ಕಾಗದ ಅಥವಾ ಖಜಾನೆ ಬಿಲ್ಲುಗಳು	1
112	ಯುಲಿಪ್ ಗಳ ಸಂದರ್ಭದಲ್ಲಿ ಎನ್‌ಎವಿ ಏನನ್ನು ಸೂಚಿಸುತ್ತದೆ	ವಿಮಾದಾರರ ಒಟ್ಟು ನಿವ್ವಳ ಮೌಲ್ಯ	ವಿಮಾಗಾರರ ಆಸ್ತಿಗಳು	ನಿಧಿಯನ್ನು ಹೂಡಿಕೆ ಮಾಡಿದ ಆಸ್ತಿಗಳ ಮಾರುಕಟ್ಟೆ ಮೌಲ್ಯ	ವಿಮಾಗಾರರ ಹೊಣೆಗಾರಿಕೆ	3
113	ಕಾರ್ಲ್ ಜೀವ ವಿಮೆಯನ್ನು ಖರೀದಿಸಬಯಸುತ್ತಾರೆ. ಅವರು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಏಜೆಂಟರೊಬ್ಬರು ಕಾರ್ಲ್‌ರವರಿಗೆ ಉಳಿತಾಯದ ಘಟಕವನ್ನು ಎಲ್ಲಿ ಹೂಡಿಕೆ ಮಾಡಬೇಕೆಂದು ಕಾರ್ಲ್ ಆಯ್ಕೆ ಮಾಡಬಹುದಾದಂಥ ಜೀವ ವಿಮೆಯ ಪ್ರಕಾರದ ಬಗ್ಗೆ ತಿಳಿಸಿದರು. ಜೀವ ವಿಮೆಯ ಈ ಪ್ರಕಾರವು ನಿರ್ದಿಷ್ಟ ಅಪಾಯದ ಕೆಂಪುಗಳನ್ನು ಹೊಂದಿದೆ ಮತ್ತು ಉಳಿತಾಯವನ್ನು ಹೂಡಿಕೆ ಮಾಡಲಾಗುತ್ತದೆ. ಏಜೆಂಟರು ಯಾವ ರೀತಿಯ ವಿಮೆಯನ್ನು ಉಲ್ಲೇಖಿಸುತ್ತಿದ್ದಾರೆ?	ದತ್ತಿ ಜೀವ ವಿಮೆ	ಯುಲಿಪ್	ಸಂಪೂರ್ಣ ಜೀವಿತಾವಧಿಯ	ಅವಧಿ ವಿಮೆ	2
114	(ಯನ್ನು ಖರೀದಿಸಿ ಮತ್ತು ವ್ಯತ್ಯಾಸವನ್ನು ಬೇ"ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್ ರೆಡ್ ಹೂಡಿಕೆ ಮಾಡಿ" ಈ ಹೇಳಿಕೆಯ ಹಿಂದಿರುವ ಪ್ರಾಥಮಿಕ ವಾದ ಯಾವುದು? ಸೂಕ್ತವಾದುದನ್ನು ಆಯ್ಕೆ ಮಾಡಿ	ಅವಧಿ (ಟರ್ಮ್) ವಿಮೆಯು ವಿಮೆಯ ಒಂದು ಉತ್ತಮ ಮಾದರಿಯಾಗಿದೆ	ಪ್ರೀಮಿಯಮ್ ಗಳನ್ನು ಇತರೆ ಹೂಡಿಕೆಯ ಸ್ಥಳಗಳಲ್ಲಿ ಹೂಡಿಕೆ ಮಾಡುವುದರಿಂದ ಒಂದು ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಿರುತ್ತದೆ	ಪಾಲಿಸಿದಾರರು ಸಮತೋಲನ ಪ್ರೀಮಿಯಮ್ ಗಳನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಅಪಾಯಗಳಿಗೆ (ರಿಸ್ಕ್) ಒಡ್ಡಿಕೊಳ್ಳಲು ಸಾಧ್ಯವಿರುತ್ತದೆ	ಅವಧಿಯಲ್ಲದ (ನಾನ್ ಟರ್ಮ್) ವಿಮೆಯು ಅತ್ಯಂತ ಕಡಿಮೆ ಉತ್ಪತ್ತಿಯನ್ನು ನೀಡುತ್ತದೆ	2
115	ಎಮ್ ಡಬ್ಲ್ಯೂ ಪಿ ಕಾಯಿದೆಯ ಯಾವ ಸೆಕ್ಷನ್ ಹೆಂಡತಿ ಮತ್ತು ಮಕ್ಕಳಿಗೆ ಜೀವ ವಿಮಾ ಪಾಲಿಸಿಯಡಿಯಲ್ಲಿ ಪ್ರಯೋಜನಗಳ ಭದ್ರತೆಯನ್ನು ಒದಗಿಸುತ್ತದೆ.	ಸೆಕ್ಷನ್ 38	ಸೆಕ್ಷನ್ 39	ಸೆಕ್ಷನ್ 6	ಸೆಕ್ಷನ್ 45	3
116	ಕೀಮ್ಯಾನ್ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಪ್ರಯೋಜನಗಳನ್ನು ಗುರುತಿಸಿ.	ವ್ಯಾಪಾರ ಪ್ರಾರಂಭಿಕ ವೆಚ್ಚವನ್ನು ಸರಿದೂಗಿಸಲು	ವ್ಯಾಪಾರ ಮುಂದುವರಿಕೆ ವೆಚ್ಚಗಳನ್ನು ಸರಿದೂಗಿಸಲು	ವ್ಯಾಪಾರ ಚೇತರಿಕೆಯ ವೆಚ್ಚವನ್ನು ಸರಿದೂಗಿಸಲು	ಕಾರ್ಮಿಕರ ಸಾಮರಸ್ಯವನ್ನು ಉತ್ತೇಜಿಸಲು	2
117	ಕೀಮ್ಯಾನ್ ವಿಮೆಯಡಿಯಲ್ಲಿ ಕವರ್ ಮಾಡಲಾದ ನಷ್ಟವನ್ನು ಆಯ್ಕೆಮಾಡಿ.	ಆಸ್ತಿ ಕಳ್ಳತನ	ಪ್ರಮುಖ ವ್ಯಕ್ತಿಗೆ ಕೆಲಸ ಮಾಡಲು ಸಾಧ್ಯವಾಗದ ವಿಸ್ತೃತ ಅವಧಿಗೆ ಸಂಬಂಧಿಸಿದ ನಷ್ಟಗಳು	ದೋಷಗಳು ಮತ್ತು ಲೋಪಗಳಿಂದ ಉಂಟಾಗುವ ನಷ್ಟಗಳು	ಸಾಮಾನ್ಯ ಹೊಣೆಗಾರಿಕೆ	2
118	ಕೀಮ್ಯಾನ್ ವಿಮೆಯನ್ನು ನೀಡುವಲ್ಲಿಯ ಸಾಮಾನ್ಯ ಅಗತ್ಯವನ್ನು ವಿವರಿಸಿ.	ಕಂಪನಿಯು ನಷ್ಟದಲ್ಲಿರಬೇಕು	ಕಂಪನಿಯು ಲಾಭದಾಯಕವಾಗಿರಬೇಕು	ಕಂಪನಿಯು 6 ತಿಂಗಳಿಗಿಂತ ಕಡಿಮೆ ಅವಧಿಗೆ ವ್ಯವಹಾರದಲ್ಲಿರಬೇಕು	ಕಂಪನಿಯು 1 ವರ್ಷಕ್ಕಿಂತ ಕಡಿಮೆ ವ್ಯವಹಾರದಲ್ಲಿರಬೇಕು	2
119	ವಿವಾಹಿತ ಮಹಿಳೆಯರ ಆಸ್ತಿ ಕಾಯಿದೆಯ ಸೆಕ್ಷನ್ 6 ರರಡಿಯಲ್ಲಿ ಜಾರಿಗೊಳಿಸಲಾದ ಪಾಲಿಸಿಗಾಗಿ ಕ್ಲೇಮ್ ಹಣವನ್ನು ಯಾರಿಗೆ ಪಾವತಿಸಲಾಗುತ್ತದೆ?	ನೇಮಕಗೊಂಡವರು	ಟ್ರಸ್ಟೀ	ನಾಮನಿರ್ದೇಶಿತರು	ನಿಯೋಜಿತರು	2

Insurance Marketing Firm (Composite) Question Bank - Kannada

120	ವಯಸ್ಸಾದವರಿಗೆ ಹೋಲಿಸಿದರೆ ಯುವಜನರಿಗೆ ಕಡಿಮೆ ಜೀವ ವಿಮಾ ಕಂತನ್ನು ಏಕೆ ವಿಧಿಸಲಾಗುತ್ತದೆ ಎಂಬುದನ್ನು ವಿವರಿಸಿ.	ಯುವಕರಿಗೆ ವಯಸ್ಸಾದವರಿಗಿರುವಷ್ಟು ಜೀವ ವಿಮೆಯ ಅಗತ್ಯವಿರುವುದಿಲ್ಲ	ಯುವಕರು ತಮ್ಮ ಕಡಿಮೆ ಆದಾಯದ ಕಾರಣದಿಂದಾಗಿ ದುಬಾರಿ ಜೀವ ವಿಮಾ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿಲ್ಲ	ಮರಣವು ವಯಸ್ಸಿಗೆ ನೇರವಾಗಿ ಅನುಪಾತದಲ್ಲಿರುತ್ತದೆ	ಮರಣವು ವಯಸ್ಸಿಗೆ ವಿಲೋಮ ಅನುಪಾತದಲ್ಲಿರುತ್ತದೆ	4
121	ಜೀವ ವಿಮೆಯಲ್ಲಿ ಮೌಲ್ಯಮಾಪನದ ಅರ್ಥವೇನು?	ಜೀವ ವಿಮಾ ಕಂಪನಿಯ ಲಾಭವನ್ನು ಹೊಂದುವ ಪ್ರಕ್ರಿಯೆ	ಜೀವ ವಿಮಾ ಪಾಲಿಸಿಗಾಗಿ ನಿವೃತ್ತ ಕಂತನ್ನು ನಿರ್ಧರಿಸುವ ಪ್ರಕ್ರಿಯೆ	ಜೀವ ವಿಮಾ ಕಂಪನಿಯಲ್ಲಿ ಬೋನಸ್ ಅನ್ನು ಕಂಡುಹಿಡಿಯುವ ಬರುವ ಪ್ರಕ್ರಿಯೆ	ಜೀವ ವಿಮಾ ಕಂಪನಿಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಪಾಲಿಸಿಗಳ ಮೌಲ್ಯವನ್ನು ಕಂಡುಹಿಡಿಯುವ ಪ್ರಕ್ರಿಯೆ	4
122	_____ಯ ಸಂದರ್ಭದಲ್ಲಿ, ಕಂಪನಿಯು ಬೋನಸ್ ಅನ್ನು ಮೂಲ ಪ್ರಯೋಜನದ ಶೇಕಡಾವಾರು ಮತ್ತು ಈಗಾಗಲೇ ಲಗತ್ತಿಸಲಾದ ಬೋನಸ್ ಗಳಾಗಿ ವ್ಯಕ್ತಪಡಿಸುತ್ತದೆ.	ರಿವರ್ಷನರಿ ಬೋನಸ್	ಸಂಯುಕ್ತ ಬೋನಸ್	ಟರ್ಮಿನಲ್ ಬೋನಸ್	ನಿರಂತರತೆಯ ಬೋನಸ್	2
123	ವಿಮಾಗಾರರಿಂದ ಕಂತಿನಲ್ಲಿ ರಿಯಾಯಿತಿಗಳನ್ನು ನೀಡಬಹುದಾದ ಎರಡು ಪಾಲಿಸಿ ವೈಶಿಷ್ಟ್ಯಗಳನ್ನು ಹೆಸರಿಸಿ.	ಪಾಲಿಸಿ ಯೋಜನೆ ಮತ್ತು ಅಪಾಯದ ಕವರ್	ಪಾಲಿಸಿ ಯೋಜನೆ ಮತ್ತು ಕಂತುಪಾವತಿಯ ವಿಧಾನ	ವಿಮಾಮೊತ್ತ ಮತ್ತು ಕಂತುಪಾವತಿಯ ವಿಧಾನ	ವಿಮಾಮೊತ್ತ ಮತ್ತು ಪಾಲಿಸಿ ಯೋಜನೆ	3
124	ವಿಮಾ ಕಂಪನಿಗಳು ಉಹಿಸಿದ ಕಂತಿನ ಮೇಲಿನ ಬಡ್ಡಿದರಗಳ ಪರಿಣಾಮವನ್ನು ವಿವರಿಸಿ.	ಉಹಿಸಲಾದ ಬಡ್ಡಿದರ ಕಡಿಮೆಯಾದಷ್ಟು ಕಂತು ಕಡಿಮೆಯಾಗುತ್ತದೆ	ಉಹಿಸಲಾದ ಬಡ್ಡಿದರ ಹೆಚ್ಚಾದಷ್ಟು ಕಂತು ಹೆಚ್ಚಾಗುತ್ತದೆ	ಉಹಿಸಲಾದ ಬಡ್ಡಿದರ ಹೆಚ್ಚಾದಷ್ಟು ಕಂತು ಕಡಿಮೆಯಾಗುತ್ತದೆ	ಬಡ್ಡಿದರಗಳು ಕಂತುಗಳ ಮೇಲೆ ಪರಿಣಾಮ ಬೀರುವುದಿಲ್ಲ	3
125	IRDAI ಉತ್ಪನ್ನ ನಿಯಮಗಳ ಪ್ರಕಾರ, ಪಾವತಿಸದ ಪ್ರೀಮಿಯಂ ದಿನಾಂಕದಿಂದ _____ ವರ್ಷಗಳೊಳಗೆ ಲಿಂಕ್ ಮಾಡದ ಪಾಲಿಸಿಯನ್ನು ಪುನರುಜ್ಜೀವನಗೊಳಿಸಬಹುದು	ಎರಡು ವರ್ಷಗಳು	ಮೂರು ವರ್ಷಗಳು	ನಾಲ್ಕು ವರ್ಷಗಳು	ಐದು ವರ್ಷಗಳು	4
126	_____ ಪ್ರೀಮಿಯಂಗಳನ್ನು ಪಾವತಿಸದ ಕಾರಣದಿಂದ ಕೊನೆಗೊಂಡ ಅಥವಾ ಮುಟ್ಟುಗೋಲು ಹಾಕುವ ನಿಬಂಧನೆಗಳ ಅಡಿಯಲ್ಲಿ ಮುಂದುವರಿಸಲಾದ ಪಾಲಿಸಿಯನ್ನು ಜೀವ ವಿಮಾ ಕಂಪನಿಯು ಮತ್ತೆ ಜಾರಿಗೆ ತರುವ ಪ್ರಕ್ರಿಯೆಯಾಗಿದೆ.	ಮರುಸ್ಥಾಪನೆ ಎಂದರೆ	ಪುನರುಜ್ಜೀವನ ಎಂದರೆ	ಶರಣಾಗತಿ ಎಂದರೆ	ವಿಳಂಬ ಎಂದರೆ	1
127	ಜೀವ ವಿಮಾ ಪಾಲಿಸಿಗಳಲ್ಲಿ ಗ್ರೇಸ್ ಅವಧಿಯ ಷರತ್ತು ಏನನ್ನು ಒದಗಿಸುತ್ತದೆ ಎಂಬುದನ್ನು ವಿವರಿಸಿ.	ಆ ಅವಧಿಯಲ್ಲಿ ವಿಮಾದಾರರು ಕಂತುಗಳನ್ನು ಪಾವತಿಸಬೇಕಾಗಿಲ್ಲ	ವಿಮಾದಾರರು ಕಂತು ಮೊತ್ತದ ಅರ್ಧದಷ್ಟು ಮಾತ್ರ ಪಾವತಿಸಬೇಕಾಗುತ್ತದೆ	ನಿಗದಿತ ದಿನಾಂಕದ ನಂತರವೂ ವಿಮಾದಾರರು ಕಂತು ಪಾವತಿಸಲು ಸ್ವಲ್ಪ ಹೆಚ್ಚುವರಿ ಸಮಯವನ್ನು ಹೊಂದಿರುತ್ತಾರೆ	ಇದು ಫ್ರೀ ಲುಕ್ ಅವಧಿಯನ್ನು 30 ದಿನಗಳವರೆಗೆ ವಿಸ್ತರಿಸುತ್ತದೆ	3
128	ವಿಮಾ ಕಾಯಿದೆಯ _____ ಅಡಿಯಲ್ಲಿ ವಿಮಾ ಪಾಲಿಸಿಗೆ ನಾಮನಿರ್ದೇಶನವನ್ನು ಅನುಮತಿಸಲಾಗಿದೆ.	ಸೆಕ್ಷನ್ 10	ಸೆಕ್ಷನ್ 38	ಸೆಕ್ಷನ್ 39	ಸೆಕ್ಷನ್ 45	3
129	ಪುನರುಜ್ಜೀವನದ ಸಮಯದಲ್ಲಿ ವಿಮಾಸಾಧ್ಯತೆಯ ಪುರಾವೆಯ ಅಗತ್ಯವಿರುವ ಪರಿಸ್ಥಿತಿಯನ್ನು ನಿರ್ಮಿಸಿ.	ಪಾಲಿಸಿ ರದ್ದಾಗಿ ಒಂದು ವಾರ ಕಳೆದಿದೆ	ಒಂದು ವರ್ಷಕ್ಕೂ ಹೆಚ್ಚು ಕಾಲ ಪಾಲಿಸಿ ರದ್ದಾಗಿದೆ	ಒಂದು ವರ್ಷದಿಂದ ಪಾಲಿಸಿ ಜಾರಿಯಲ್ಲಿದೆ	ಪಾಲಿಸಿ ವಿರುದ್ಧ ಸಾಲ ಕೇಳಲಾಗಿದೆ	2
130	ಗ್ರೇಸ್ ಅವಧಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಆಯ್ಕೆಮಾಡಿ. ಹೆಚ್ಚು ಸೂಕ್ತವಾದ ಆಯ್ಕೆಯನ್ನು ಆರಿಸಿ	ಗ್ರೇಸ್ ಅವಧಿಯ ಪ್ರಮಾಣಿತ ಅವಧಿ ಒಂದು ತಿಂಗಳು ಆಗಿರುತ್ತದೆ.	ಗ್ರೇಸ್ ಅವಧಿಯ ಪ್ರಮಾಣಿತ ಅವಧಿ ಮೂರು ತಿಂಗಳು ಆಗಿರುತ್ತದೆ.	ಗ್ರೇಸ್ ಅವಧಿಯ ಪ್ರಮಾಣಿತ ಅವಧಿ ಒಂದು ವಾರವಾಗಿರುತ್ತದೆ.	ಗ್ರೇಸ್ ಅವಧಿಯ ಪ್ರಮಾಣಿತ ಅವಧಿ ಒಂದು ವರ್ಷವಾಗಿರುತ್ತದೆ(ಹದಿನೈದು ದಿವಸವಾಗಿರುತ್ತದೆ).	1

Insurance Marketing Firm (Composite) Question Bank - Kannada

131	ಕೆಳಗಿನ ಎರಡು ಹೇಳಿಕೆಗಳನ್ನು ಪರಿಶೀಲಿಸಿ ಮತ್ತು ನಿಜವಾಗಿರುವ ಒಂದನ್ನು (ಗಳನ್ನು) ಆಯ್ಕೆಮಾಡಿ. I: ಜೀವ ವಿಮಾದಾರರು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ನಾಮನಿರ್ದೇಶಿತರನ್ನಾಗಿ ನೇಮಿಸಬಹುದು II: ಪಾಲಿಸಿಯ ಪ್ರಾರಂಭದ ನಂತರವೇ ನಿಯೋಜನೆಯನ್ನು ಮಾಡಬಹುದು	ಕೇವಲ I	ಕೇವಲ II	I ಮತ್ತು II	I ಅಥವಾ II ಎರಡೂ ಅಲ್ಲ	3
132	_____ ಎಂಬ ಪದವು ಜೀವ ವಿಮೆಯ ಪ್ರತಿ ಪ್ರಸ್ತಾವನೆಯನ್ನು ಪ್ರತಿನಿಧಿಸುವ ಅಪಾಯದ ಮಟ್ಟಕ್ಕೆ ಅನುಗುಣವಾಗಿ ಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಸೂಚಿಸುತ್ತದೆ ಮತ್ತು ನಂತರ ವಿಮೆಯನ್ನು ನೀಡಬೇಕೆ ಅಥವಾ ಬೇಡವೇ ಮತ್ತು ಯಾವ ನಿಯಮಗಳ ಮೇಲೆ ನಿರ್ಧರಿಸುತ್ತದೆ	ಮರುವಿಮೆ	ಅಪಾಯ ನಿರ್ವಹಣೆ	ಅಂಡರ್‌ವೈಟಿಂಗ್	ದಾವೆಗಳ ನಿರ್ವಹಣೆ	3
133	ಪ್ರಸ್ತಾವನೆಯ ರೂಪದಲ್ಲಿ ಒದಗಿಸಲಾದ ಮಾಹಿತಿಯ ನಿಖರತೆಯನ್ನು ಖಾತ್ರಿಪಡಿಸುವಲ್ಲಿ ಏಜೆಂಟ್‌ನ ಪಾತ್ರವೇನು	ಏಜೆಂಟ್ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತಾನೆ ಮತ್ತು ಮಾಹಿತಿಯ ನಿಖರತೆಯನ್ನು ಪರಿಶೀಲಿಸುವಲ್ಲಿ ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ	ಪ್ರಸ್ತಾವನೆ ನಮೂನೆಯಲ್ಲಿ ಒದಗಿಸಲಾದ ಮಾಹಿತಿಯನ್ನು ಪರಿಶೀಲಿಸಲು ಏಜೆಂಟ್ ಜವಾಬ್ದಾರನಾಗಿರುತ್ತಾನೆ	ಮಾಹಿತಿಯ ನಿಖರತೆಯನ್ನು ಖಾತ್ರಿಪಡಿಸುವಲ್ಲಿ ಏಜೆಂಟ್ ಯಾವುದೇ ಪಾತ್ರವನ್ನು ವಹಿಸುವುದಿಲ್ಲ	ಪ್ರಸ್ತಾವನೆ ನಮೂನೆಯನ್ನು ಭರ್ತಿ ಮಾಡಲು ಮಾತ್ರ ಏಜೆಂಟ್ ಸಹಾಯ ಮಾಡುತ್ತಾರೆ ಮತ್ತು ಮಾಹಿತಿಯ ನಿಖರತೆಯನ್ನು ಪರಿಶೀಲಿಸುವಲ್ಲಿ ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ	2
134	ಕೆಳಗಿನವುಗಳಲ್ಲಿ ಯಾವುದು ಕೆಳ-ಗುಣಮಟ್ಟದ ಅಪಾಯಗಳೊಂದಿಗೆ ವ್ಯವಹರಿಸುವ ಸಾಮಾನ್ಯ ಮಾರ್ಗವಾಗಿದೆ	ಅಪಾಯವನ್ನು ತಿರಸ್ಕರಿಸುವುದು	ರಿಯಾಯಿತಿಯೊಂದಿಗೆ ಅಪಾಯವನ್ನು ಸ್ವೀಕರಿಸುವುದು	ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅಪಾಯವನ್ನು ಒಪ್ಪಿಕೊಳ್ಳುವುದು	ಹೆಚ್ಚುವರಿ ಜೊತೆ ಸ್ವೀಕಾರ	4
135	ಕೆಳಗಿನ ಯಾವ ಸನ್ನಿವೇಶಗಳು ಜೀವ ವಿಮಾ ಲೇಖಕರು ವಿಮೆಯ ಪ್ರಸ್ತಾವವನ್ನು ನಿರಾಕರಿಸುವಲ್ಲಿ ಕಾರಣವಾಗಬಹುದು	ಅರ್ಜಿ ಸಲ್ಲಿಸುವ ಸಮಯದಲ್ಲಿ ಸಣ್ಣ ಶೀತವನ್ನು ಹೊಂದಿರುವ ಶ್ರೀ ಎಕ್ಸ್ (X)	ಹೃದ್ರೋಗದ ಕುಟುಂಬದ ಇತಿಹಾಸವನ್ನು ಹೊಂದಿರುವ ಶ್ರೀ ವೈ (Y)	ಕ್ಯಾನ್ಸರ್ ಹೊಂದಿದ್ದು, ಉಪಶಮನದ ಸಾಧ್ಯತೆ ಕಡಿಮೆ ಇರುವ ಶ್ರೀಮೈಡ್ (Z)	ಇತ್ತೀಚೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ಶ್ರೀ ಟಿ (T)	3
136	ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ	ಅಪ್ರಾಪ್ತ ವಯಸ್ಕರು ಯಾವುದೇ ಕಾನೂನು ಬಾಹ್ಯತೆಗಳಿಲ್ಲದೆ ಮುಕ್ತವಾಗಿ ಒಪ್ಪಂದಗಳನ್ನು ಮಾಡಿಕೊಳ್ಳಬಹುದು	ಅಪ್ರಾಪ್ತ ವಯಸ್ಕನ ಜೀವದ ಕುರಿತು ಪ್ರಸ್ತಾವನೆಯನ್ನು ಫೋಷಕರು ಅಥವಾ ಕಾನೂನು ಪಾಲಕರ ಸಾಮರ್ಥ್ಯದಲ್ಲಿ ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದ ಇನ್ನೊಬ್ಬ ವ್ಯಕ್ತಿ ಸಲ್ಲಿಸಬೇಕು.	ಅಪ್ರಾಪ್ತ ವಯಸ್ಕರು ವಯಸ್ಕರಿಗೆ ಸಮಾನವಾದ ಗುತ್ತಿಗೆ ಶಕ್ತಿಯನ್ನು ಹೊಂದಿರುತ್ತಾರೆ	ಅಪ್ರಾಪ್ತ ವಯಸ್ಕರು ಜೀವ ವಿಮಾ ಒಪ್ಪಂದಗಳಿಗೆ ಪ್ರವೇಶಿಸಬಹುದು	2
137	ರೋಗದ ಸೂಚಕವಾಗಿ ವ್ಯಕ್ತಿಯ ರಕ್ತದೊತ್ತಡದ ಮಹತ್ವವೇನು	ಇದು ಮೂತ್ರದ ವ್ಯವಸ್ಥೆಯ ಅಸಮರ್ಪಕ ಕಾರ್ಯವನ್ನು ಸೂಚಿಸುತ್ತದೆ	ಇದು ಅಂತಃಸ್ರಾವಕ ವ್ಯವಸ್ಥೆಯ ದುರ್ಬಲತೆಯನ್ನು ಸೂಚಿಸುತ್ತದೆ	ಅಧಿಕ ರಕ್ತದೊತ್ತಡವು ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು	ಇದು ಯಾವುದೇ ರೋಗವನ್ನು ಸೂಚಿಸುವುದಿಲ್ಲ	3
138	'ವಿರೋಧಿ ಆಯ್ಕೆ'ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?	ವಿರೋಧಿ ಆಯ್ಕೆಯು ವಿಮಾ ಕಂಪನಿಯು ನೈತಿಕತೆಯಿಲ್ಲದೆ ಏಜೆಂಟರನ್ನು ಆಯ್ಕೆ ಮಾಡುವುದರಲ್ಲಿ ಕೊನೆಗೊಳಿಸುವುದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಬಳಸುವ ಪ್ರಕ್ರಿಯೆಯಾಗಿದೆ	ವಿರೋಧಿ ಆಯ್ಕೆಯೆಂದರೆ ನಷ್ಟವನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುವುದೆಂದು ಅನುಮಾನಿಸುವ ಅಥವಾ ತಿಳಿದಿರುವ ಜನರು ವಿಮೆಯನ್ನು ಕುತೂಹಲದಿಂದ ಹುಡುಕುವ ಮತ್ತು ಪ್ರಕ್ರಿಯೆಯಲ್ಲಿ ಲಾಭ ಪಡೆಯುವ ಪ್ರವೃತ್ತಿಯಾಗಿದೆ.	ವಿರೋಧಿ ಆಯ್ಕೆಯು ವಿಮಾ ಕಂಪನಿಯು ನಿರೀಕ್ಷಿತ ಪಾಲಿಸಿದಾರರಿಗೆ ಸೂಕ್ತವಲ್ಲದ ವಿಮಾ ಉತ್ಪನ್ನಗಳನ್ನು ನೀಡುವುದಿಲ್ಲವೆಂದು ಖಚಿತಪಡಿಸಿಕೊಳ್ಳಲು ಬಳಸುವ ಪ್ರಕ್ರಿಯೆಯಾಗಿದೆ	ವಿರೋಧಿ ಆಯ್ಕೆಯು ವಿಮಾ ಕಂಪನಿಯು ಪಾಲಿಸಿದಾರರಿಂದ ಸಂಗ್ರಹಿಸಿದ ಕಂತುಗಳನ್ನು ನಿಯೋಜಿಸಲು ಹೂಡಿಕೆಯ ತಪ್ಪು ಉತ್ಪನ್ನಗಳನ್ನು ಆಯ್ಕೆ ಮಾಡದಂತೆ ಖಚಿತಪಡಿಸಿಕೊಳ್ಳಲು ಬಳಸುವ ಪ್ರಕ್ರಿಯೆಯಾಗಿದೆ.	2
139	ಅಂಡರ್ ರೈಟಿಂಗ್ ನ ತೀರ್ಪಿನ ವಿಧಾನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ?	ಈ ವಿಧಾನದಲ್ಲಿ ವ್ಯಕ್ತಿನಿಷ್ಠ ತೀರ್ಪು ಬಳಸಲಾಗುತ್ತದೆ	ಈ ವಿಧಾನವನ್ನು ವಿಶೇಷವಾಗಿ ಸಂಕೀರ್ಣ ಸಂದರ್ಭಗಳಲ್ಲಿ ಬಳಸಲಾಗುತ್ತದೆ	ಈ ವಿಧಾನದಲ್ಲಿ ಕಂಪನಿಯ ವೈದ್ಯಕೀಯ ವೈದ್ಯರಿಂದ ತಜ್ಞರ ಅಭಿಪ್ರಾಯವನ್ನು ಪಡೆಯಬಹುದು	ಈ ವಿಧಾನದಲ್ಲಿ ಅಂಡರ್ ರೈಟರ್ ರು ಪ್ರತಿಕೂಲ ಅಂಶಗಳಿಗೆ ಧನಾತ್ಮಕ ಅಥವಾ ಋಣಾತ್ಮಕ ದರದ ಅಂಶಗಳನ್ನು ನಿಯೋಜಿಸುತ್ತಾನೆ	4
140	_____ ಅಂದರೆ ಒಂದೇ ರೀತಿಯ ಅಪಾಯಗಳಿಗೆ ಒಡ್ಡಿಕೊಂಡ ಅರ್ಜಿದಾರರನ್ನು ಒಂದೇ ಕಂತಿನ ವರ್ಗದಲ್ಲಿ ಇರಿಸಬೇಕು.	ಅಪಾಯದ ಆಯ್ಕೆ	ವಿರೋಧಿ ಆಯ್ಕೆ	ನೈತಿಕ ಅಪಾಯ	ಅಪಾಯಗಳ ನಡುವೆ ಸಮಾನತೆ	4

Insurance Marketing Firm (Composite) Question Bank - Kannada

141	ಅಪಾಯದ ವರ್ಗೀಕರಣದಡಿಯಲ್ಲಿ 'ಕಳ-ಗುಣಮಟ್ಟದ ಜೀವ'ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ? ಹೆಚ್ಚು ಸೂಕ್ತವಾದ ಆಯ್ಕೆಯನ್ನು ಆರಿಸಿ.	ಕಡಿಮೆ ದರ್ಜೆಯ ಜೀವವು ಪ್ರಮಾಣಿತ ಜೀವಕ್ಕೆ ಅನುಗುಣವಾಗಿರುವ ನಿರೀಕ್ಷಿತ ಮರಣವು ಮರಣ ಕೋಷ್ಟಕದಿಂದ ಪ್ರತಿನಿಧಿಸುವ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ.	ಕಡಿಮೆ ದರ್ಜೆಯ ಜೀವವು ಪ್ರಮಾಣಿತ ಜೀವಕ್ಕಿಂತ ನಿರೀಕ್ಷಿತ ಮರಣ ಸಾಧ್ಯತೆಯು ಪ್ರಮಾಣವು ಗಮನಾರ್ಹವಾಗಿ ಕಡಿಮೆಯಿರುವ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ ಮತ್ತು ಆದ್ದರಿಂದ ಕಡಿಮೆ ಕಂತನ್ನು ವಿಧಿಸಬಹುದು.	ಕಡಿಮೆ ದರ್ಜೆಯ ಜೀವವು ಪ್ರಮಾಣಿತ ಜೀವಕ್ಕಿಂತ ನಿರೀಕ್ಷಿತ ಮರಣವು ಸರಾಸರಿ ಅಥವಾ ಹೆಚ್ಚಿರುವ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ, ಆದರೂ ವಿಮೆ ಮಾಡಲಾಗದು ಎಂದು ಪರಿಗಣಿಸಲಾಗುತ್ತದೆ.	ಕಡಿಮೆ ದರ್ಜೆಯ ಜೀವದ ದುರ್ಬಲತೆಗಳು ಮತ್ತು ನಿರೀಕ್ಷಿತ ಹೆಚ್ಚುವರಿ ಮರಣ ಸಾಧ್ಯತೆಯ ದರವು ಎಷ್ಟು ಹೆಚ್ಚಾಗಿರುತ್ತದೆಯೆಂದರೆ ಅವರಿಗೆ ಕೈಗೊಳ್ಳುವ ವೆಚ್ಚದಲ್ಲಿ ವಿಮಾ ರಕ್ಷಣೆಯನ್ನು ಒದಗಿಸಲಾಗುವುದಿಲ್ಲ.	3
142	ಅಪಾಯದ ವರ್ಗೀಕರಣದಡಿಯಲ್ಲಿ 'ನಿರಾಕರಿಸಲ್ಪಟ್ಟ ಜೀವ'ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?	ನಿರಾಕರಿಸಲ್ಪಟ್ಟ ಜೀವವು ಮರಣ ಕೋಷ್ಟಕದಿಂದ ಪ್ರತಿನಿಧಿಸುವ ನಿರೀಕ್ಷಿತ ಮರಣಸಾಧ್ಯತೆಯನ್ನು ಹೊಂದಿರುವ ಪ್ರಮಾಣಿತ ಜೀವಕ್ಕೆ ಅನುಗುಣವಾಗಿರುವ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ.	ನಿರಾಕರಿಸಲ್ಪಟ್ಟ ಜೀವವು ದುರ್ಬಲತೆಗಳು ಮತ್ತು ನಿರೀಕ್ಷಿತ ಹೆಚ್ಚುವರಿ ಮರಣ ಸಾಧ್ಯತೆಯ ದರವು ಎಷ್ಟು ಹೆಚ್ಚಾಗಿರುತ್ತದೆಯೆಂದರೆ ಅವರಿಗೆ ಕೈಗೊಳ್ಳುವ ವೆಚ್ಚದಲ್ಲಿ ವಿಮಾ ರಕ್ಷಣೆಯನ್ನು ಒದಗಿಸಲಾಗುವುದಿಲ್ಲ.	ನಿರಾಕರಿಸಲ್ಪಟ್ಟ ಜೀವವು ಪ್ರಮಾಣಿತ ಜೀವಕ್ಕಿಂತ ನಿರೀಕ್ಷಿತ ಮರಣವು ಸರಾಸರಿ ಅಥವಾ ಹೆಚ್ಚಿರುವ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ, ಆದರೂ ವಿಮೆ ಮಾಡಬಹುದು ಎಂದು ಪರಿಗಣಿಸಲಾಗುತ್ತದೆ.	ನಿರಾಕರಿಸಲ್ಪಟ್ಟ ಜೀವವು ಪ್ರಮಾಣಿತ ಜೀವಕ್ಕಿಂತ ನಿರೀಕ್ಷಿತ ಮರಣ ಸಾಧ್ಯತೆಯು ಪ್ರಮಾಣವು ಗಮನಾರ್ಹವಾಗಿ ಕಡಿಮೆಯಿರುವ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ ಮತ್ತು ಆದ್ದರಿಂದ ಕಡಿಮೆ ಕಂತನ್ನು ವಿಧಿಸಬಹುದು.	2
143	ಈ ಕೆಳಗಿನವುಗಳಲ್ಲಿ ಯಾವುದು ವಿಮಾದಾರರಿಗೆ ಕ್ಲೈಮ್ ಅನ್ನು ಪಾವತಿಸುವ ನಿರ್ದಿಷ್ಟ ಘಟನೆಯಾಗಿದೆ?	ರಮೇಶ್ ಕೆಲಸ ಕಳೆದುಕೊಂಡು ಪ್ರೀಮಿಯಂ ಕಟ್ಟಲು ಸಾಧ್ಯವಾಗುತ್ತಿಲ್ಲ.	ಮೆಚ್ಯೂರಿಟಿ ಅವಧಿಯ ಮೊದಲು ತನ್ನ ಪಾಲಿಸಿಯನ್ನು ರದ್ದುಗೊಳಿಸಲು ರಮೇಶ್ ನಿರ್ಧರಿಸುತ್ತಾನೆ.	ರಮೇಶ್ ಅವರ ಪಾಲಿಸಿ ಮೆಚ್ಯೂರಿಟಿ ಅವಧಿಯನ್ನು ತಲುಪುತ್ತದೆ.	ರಮೇಶ್ ತನ್ನ ಪಾಲಿಸಿಗೆ ವಿರುದ್ಧವಾಗಿ ಸಾಲ ತೆಗೆದುಕೊಳ್ಳಲು ನಿರ್ಧರಿಸುತ್ತಾನೆ.	3
144	ಅಜಿತ್ ಅವರ ಪತ್ನಿ ನಿಧನರಾಗಿದ್ದಾರೆ, ಮತ್ತು ಅವರು ಮರಣದ ಕ್ಲೈಮ್‌ಗೆ ಅಗತ್ಯವಾದ ಫಾರ್ಮ್‌ಗಳನ್ನು ಸಲ್ಲಿಸಬೇಕಾಗಿದೆ. ಕ್ಲೈಮ್ ಫಾರ್ಮ್‌ಗೆ ಹೆಚ್ಚುವರಿಯಾಗಿ ಅವರು ಈ ಕೆಳಗಿನ ಯಾವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ?	ಮದುವೆ ಪ್ರಮಾಣಪತ್ರ	ಪುರಸಭೆ ಅಧಿಕಾರಿಗಳು ನೀಡಿದ ಮರಣ ಪ್ರಮಾಣಪತ್ರ	ಪಾಸ್ಪೋರ್ಟ್ ನಕಲು	ಜಾಲನ್ ಪರವಾನಗಿ	2
145	ಕೆಳಗೆ ನೀಡಿರುವ ಟಿಪ್ಪಣಿಯಲ್ಲಿ ವಿವರಿಸಿದಂತೆ ಈ ಕೆಳಗಿನ ಯಾವ ಆಯ್ಕೆಗಳು ಏಜೆಂಟ್‌ನ ಪಾತ್ರವನ್ನು ಉತ್ತಮವಾಗಿ ವಿವರಿಸುತ್ತದೆ?	ಶ್ರೀ. ರಮೇಶ್ ಅವರ ಏಜೆಂಟ್ ಅವರಿಗೆ ಅಗತ್ಯವಾದ ಕ್ಲೈಮ್ ಫಾರ್ಮ್‌ಗಳನ್ನು ಮಾತ್ರ ಒದಗಿಸಿದ್ದಾರೆ ಮತ್ತು ವಿಮಾದಾರರ ಕಛೇರಿಯಲ್ಲಿ ಅವುಗಳನ್ನು ಸಲ್ಲಿಸಲು ಅವರಿಗೆ ಸಹಾಯ ಮಾಡಲಿಲ್ಲ.	ಶ್ರೀ ಸುರೇಶ್ ಅವರ ಏಜೆಂಟ್ ಈ ಮೊದಲು ಶ್ರೀ ಸುರೇಶ್ ಅವರ ಕುಟುಂಬದಿಂದ ಯಾವುದೇ ವ್ಯವಹಾರವನ್ನು ಸಂಗ್ರಹಿಸದ ಕಾರಣ ಕ್ಲೈಮ್ ಫಾರ್ಮ್‌ಗಳಿಗೆ ಸಹಾಯ ಮಾಡಲು ನಿರಾಕರಿಸಿದರು.	ಶ್ರೀ ಗಣೇಶ್ ಅವರ ಏಜೆಂಟ್ ಅವರು ಕ್ಲೈಮ್ ಫಾರ್ಮ್‌ಗಳನ್ನು ನಿಖರವಾಗಿ ಭರ್ತಿ ಮಾಡಲು ಸಹಾಯ ಮಾಡಿದರು ಮತ್ತು ಅವುಗಳನ್ನು ವಿಮಾಗಾರರ ಕಛೇರಿಯಲ್ಲಿ ಸಲ್ಲಿಸಲು ಸಹಾಯ ಮಾಡಿದರು, ಮತ್ತು ಆ ಮೂಲಕ ಸದ್ಯಾವನೆ ಮತ್ತು ಭವಿಷ್ಯದ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತಾರೆ.	ಶ್ರೀ. ನೀಲೇಶ್ ಅವರ ಏಜೆಂಟ್ ಅವರು ಕ್ಲೈಮ್ ಫಾರ್ಮ್‌ಗಳನ್ನು ತುಂಬಲು ಸಹಾಯ ಮಾಡಿದರು ಆದರೆ ವಿಮಾದಾರರ ಕಛೇರಿಯಲ್ಲಿ ಅವುಗಳನ್ನು ಸಲ್ಲಿಸಲು ಅವರಿಗೆ ಸಹಾಯ ಮಾಡಲಿಲ್ಲ.	3
146	ಪಾಲಿಸಿ ಅವಧಿಯ ಅವಧಿಯಲ್ಲಿ ವಿಮಾದಾರರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಜೀವ ವಿಮಾ ಕಂಪನಿಯು ವಿಮಾದಾರರಿಗೆ ಚಿಕಿತ್ಸಾ ವೆಚ್ಚವನ್ನು ಪಾವತಿಸಿದೆ. ಇದು _____ಯ ಉದಾಹರಣೆಯಾಗಿದೆ.	ಬದುಕುಳಿಯುವ ಪ್ರಯೋಜನದ ಪಾವತಿ	ಶರಣಾಗತಿ ಮೌಲ್ಯ	ರೈಡರ್ ಪ್ರಯೋಜನ	ಷರತ್ತುಬದ್ಧ ನಿಯೋಜನೆ	3
147	ಕೆಳಗಿನ ಯಾವ ಮರಣದ ಕ್ಲೈಮ್ ಅನ್ನು ವಿಮಾ ಕಂಪನಿಯು ಶೀಘ್ರವಲ್ಲದ ಮರಣದ ಕ್ಲೈಮ್ ಎಂದು ಪರಿಗಣಿಸುತ್ತದೆ?	ಪಾಲಿಸಿ ಅವಧಿಯ ಒಂದು ವರ್ಷಗಳೊಳಗೆ ವಿಮಾದಾರನು ಮರಣಹೊಂದಿದರೆ	ಪಾಲಿಸಿ ಅವಧಿಯ ಎರಡು ವರ್ಷಗಳ ನಂತರ ವಿಮಾದಾರನು ಮರಣಹೊಂದಿದರೆ	ಪಾಲಿಸಿ ಅವಧಿಯ ಮೂರು ವರ್ಷಗಳೊಳಗೆ ವಿಮಾದಾರನು ಮರಣಹೊಂದಿದರೆ	ಪಾಲಿಸಿ ಅವಧಿಯ ಐದು ವರ್ಷಗಳೊಳಗೆ ವಿಮಾದಾರನು ಮರಣಹೊಂದಿದರೆ	3
148	ಬದುಕುಳಿಯುವಿಕೆಯ ಕ್ಲೈಮ್ ಗಳನ್ನು ಪ್ರಚೋದಿಸುವ ವಿವಿಧ ಘಟನೆಗಳಿವೆ. ಬದುಕುಳಿಯುವ ಕ್ಲೈಮ್ ಗಳನ್ನು ಪ್ರಚೋದಿಸುವ ಘಟನೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ ಎಂಬುದನ್ನು ಗುರುತಿಸಿ?	ಹಣದ ಮರುಪಾವತಿ ಪಾಲಿಸಿಯಡಿಯಲ್ಲಿ ಮೈಲಿಗಲ್ಲನ್ನು ತಲುಪಿದ ನಂತರ ಪಾವತಿಸಬೇಕಾದ ಕಂತು	ರೈಡರ್ ಪ್ರಯೋಜನವಾಗಿ ಪಾಲಿಸಿಯಡಿಯಲ್ಲಿ ಒಳಗೊಂಡಿರುವ ಗಂಭೀರ ಕಾಯಿಲೆಗಳು	ನಿಯೋಜಿತರಿಂದ ಪಾಲಿಸಿಯ ಶರಣಾಗತಿ	ಅವಧಿಯ ವಿಮಾ ಯೋಜನೆಯ ಮುಕ್ತಾಯ	4

Insurance Marketing Firm (Composite) Question Bank - Kannada						
149	ವಿಮಾ ಕಂಪನಿಯಿಂದ ಶರಣಾಗತಿ ಮೌಲ್ಯದ ಪಾವತಿಯ ಘಟನೆಯನ್ನು ಪ್ರಚೋದಿಸಬಹುದಾದ ಘಟನೆಯನ್ನು ಗುರುತಿಸಿ?	ಪಾಲಿಸಿ ಅವಧಿಯೊಳಗೆ ಜೀವ ವಿಮೆ ಮಾಡಿದವರ ಅಪಘಾತದ ಮರಣದ ಮೇಲೆ ಘಟನೆಯನ್ನು ಪ್ರಚೋದಿಸಲಾಗುತ್ತದೆ	ಒಂದು ನಿರ್ದಿಷ್ಟ ಮೈಲಿಗಲ್ಲನ್ನು ತಲುಪಿದ ನಂತರ ಕಂತು ಪಾವತಿಸಬೇಕಾದಾಗ ಘಟನೆಯನ್ನು ಪ್ರಚೋದಿಸಲಾಗುತ್ತದೆ	ಪಾಲಿಸಿದಾರನು ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದಾಗ ಘಟನೆಯನ್ನು ಪ್ರಚೋದಿಸಲಾಗುತ್ತದೆ	ಪಾಲಿಸಿಯ ಮುಕ್ತಾಯದ ಮೇಲೆ ಘಟನೆಯನ್ನು ಪ್ರಚೋದಿಸಲಾಗುತ್ತದೆ	3
150	ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಯಾವ ಅಂಶಗಳು ಹೆಚ್ಚಾಗಿ ವ್ಯಕ್ತಿಯ ನಿಯಂತ್ರಣದಲ್ಲಿರುತ್ತವೆ?	ಸಾಮಾಜಿಕ ಅಂಶಗಳು	ಆನುವಂಶಿಕ ಅಂಶಗಳು	ಪರಿಸರ ಅಂಶಗಳು	ಜೀವನಶೈಲಿಯ ಅಂಶಗಳು	4
151	ಕೆಟ್ಟ ನೈರ್ಮಲ್ಯ ಮತ್ತು ಪರಿಸರ ನೈರ್ಮಲ್ಯದಿಂದ ಯಾವ ರೋಗಗಳು ಹರಡುತ್ತವೆ?	ಕ್ಯಾನ್ಸರ್ ಮತ್ತು ಏಡ್ಸ್	ಅಧಿಕ ರಕ್ತದೊತ್ತಡ ಮತ್ತು ಮಧುಮೇಹ	ಇನ್ಫ್ಲುಯೆನ್ಸ್ ಮತ್ತು ಚಿಕನ್ಕಾಕ್ಸ್	ಮೇಲಿನ ಯಾವುದೂ ಅಲ್ಲ	3
152	ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯಕ್ತಿಯು ಅದರ ಜನರ ಆರೋಗ್ಯದ ಮೇಲೆ ಅವಲಂಬಿತವಾಗಿದೆಯೇ?	ಇಲ್ಲ, ಇವೆರಡರ ನಡುವೆ ಯಾವುದೇ ಸಂಬಂಧವಿಲ್ಲ	ಹೌದು, ಇವೆರಡರ ನಡುವೆ ನೇರ ಸಂಬಂಧವಿದೆ	ಸಂಬಂಧವು ಪರೋಕ್ಷವಾಗಿದೆ	ಸಂಬಂಧ ಅನಿಶ್ಚಿತವಾಗಿದೆ	2
153	ಆರೋಗ್ಯ ಸೇವೆಗಳ ಮುಖ್ಯ ಗುರಿ ಏನು?	ಆರೋಗ್ಯ ಪೂರೈಕೆದಾರರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು	ಜನರ ಆರೋಗ್ಯವನ್ನು ಉತ್ತೇಜಿಸಲು, ನಿರ್ವಹಿಸಲು, ಮೇಲ್ವಿಚಾರಣೆ ಮಾಡಲು ಅಥವಾ ಪುನಃಸ್ಥಾಪಿಸಲು	ಆರೋಗ್ಯ ಸೌಲಭ್ಯಗಳನ್ನು ದುಬಾರಿ ಮಾಡಲು	ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಕಷ್ಟವಾಗುವಂತೆ ಮಾಡುವುದು	2
154	ಆರೋಗ್ಯ ಸೌಲಭ್ಯಗಳ ಸ್ವಾಧೀನ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ	ಹೆಪಟೈಟಿಸ್ ಬಿ ಯಂತಹ ಹೆಚ್ಚು ತೀವ್ರವಾದ ಕಾಯಿಲೆಗಳ ಸಂಭವದ ಸಂಭವನೀಯತೆಯನ್ನು ಆಧರಿಸಿ ಆರೋಗ್ಯ ಸೌಲಭ್ಯಗಳು ಇರಬೇಕು	ಆರೋಗ್ಯ ಸೌಲಭ್ಯಗಳು ಶೀತ ಮತ್ತು ಕೆಮ್ಮಿನಂತಹ ಕಡಿಮೆ ತೀವ್ರತೆಯಾದ ಕಾಯಿಲೆಗಳ ಅವರ್ತನವನ್ನು ಆಧರಿಸಿರಬೇಕು	ಆರೋಗ್ಯ ಸೌಲಭ್ಯಗಳು ಹತ್ತಿರದ ರೈಲು ನಿಲ್ದಾಣದ ಲಭ್ಯತೆಯ ಮೇಲೆ ಆಧಾರಿತವಾಗಿರಬೇಕು	ಆರೋಗ್ಯ ಸೇವೆ ಒದಗಿಸುವವರ ಹೂಡಿಕೆ ಸಾಮರ್ಥ್ಯದ ಮೇಲೆ ಆರೋಗ್ಯ ಸೌಲಭ್ಯಗಳು ಇರಬೇಕು	1
155	ದ್ವಿತೀಯ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ	ಅವುಗಳನ್ನು ಪ್ರಾಥಮಿಕ ಆರೈಕೆ ವೈದ್ಯರು ಒದಗಿಸುತ್ತಾರೆ	ಅವರು ಒಳರೋಗಿಗಳಿಗೆ ಮಾತ್ರ ಲಭ್ಯವಿರುತ್ತಾರೆ	ಅವರು ಆರೋಗ್ಯ ವ್ಯವಸ್ಥೆಯಲ್ಲಿ ರೋಗಿಗಳಿಗೆ ಸಂಪರ್ಕದ ಮೊದಲಹಂತವಾಗಿದೆ	ಅವುಗಳು ಆಂಬುಲೆನ್ಸ್ ಸೌಲಭ್ಯಗಳು ಮತ್ತು ರೋಗನಿರ್ಣಯ ಸೇವೆಗಳನ್ನು ಒಳಗೊಂಡಿವೆ	4
156	ಶ್ರೀ ಸಾಗರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಯಾವ ಆರೋಗ್ಯ ಸೇವೆ ಒದಗಿಸುವವರು ಮೊದಲುಭೇಟಿ ನೀಡುತ್ತಾರೆ	ಆಸ್ಪತ್ರೆಯಲ್ಲಿ ತಜ್ಞ	ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವವರು	ಒಬ್ಬ ದಂತ ವೈದ್ಯ	ಒಬ್ಬ ಔಷಧಿಕಾರ	2
157	ಕೆಳಗಿನವುಗಳಲ್ಲಿ ಯಾವುದು ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ವ್ಯಾಖ್ಯಾನಿಸುತ್ತದೆ	ವೈದ್ಯರು, ದಾದಿಯರು ಮತ್ತು ಸಣ್ಣ ಚಿಕಿತ್ಸಾಲಯಗಳು ಒದಗಿಸುವ ಆರೋಗ್ಯ ಸೇವೆಗಳು	ವೈದ್ಯಕೀಯ ತಜ್ಞರು ಒದಗಿಸುವ ಆರೋಗ್ಯ ಸೇವೆಗಳು	ವಿಶೇಷ ಸಲಹಾ ಆರೋಗ್ಯ	ಆಂಬುಲೆನ್ಸ್ ಸೇವೆಗಳು ಮತ್ತು ರೋಗಶಾಸ್ತ್ರ ಸೇವೆಗಳು	1
158	ಯಾವ ಆರೋಗ್ಯ ವಿಮಾ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ಸಮಗ್ರ ವೈದ್ಯಕೀಯ ಆರೈಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ	ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ	ನೌಕರರ ರಾಜ್ಯ ವಿಮಾ ಯೋಜನೆ	ವಾಣಿಜ್ಯ ಆರೋಗ್ಯ ವಿಮೆ	ಮೇಲಿನ ಯಾವುದೂ ಅಲ್ಲ	1
159	ಆದಾಯ ತೆರಿಗೆ ಕಾಯಿದೆಯ ಯಾವ ವಿಭಾಗವು ವ್ಯಕ್ತಿಗಳಿಗೆ ತೆರಿಗೆಯ ಆದಾಯದಿಂದ ಆರೋಗ್ಯ ವಿಮೆಗೆ ಪಾವತಿಸಿದ ಪ್ರೀಮಿಯಂಗಳನ್ನು ಕಡಿತಗೊಳಿಸಲು ಅನುಮತಿಸುತ್ತದೆ	ವಿಭಾಗ 80 ಬಿ	ವಿಭಾಗ 80 ಸಿ	ವಿಭಾಗ 80 ಇ	ವಿಭಾಗ 80D	4
160	ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಡಿ ಅಡಿಯಲ್ಲಿ ಯಾವ ರೀತಿಯ ಆರೋಗ್ಯ ವಿಮಾ ಪಾಲಿಸಿಯನ್ನು ತೆರಿಗೆಯ ಆದಾಯದಿಂದ ಕಡಿತಗೊಳಿಸಲು ಅನುಮತಿಸಲಾಗಿದೆ	ಯಾವುದೇ ಆರೋಗ್ಯ ವಿಮಾ ಪಾಲಿಸಿ	ಸರ್ಕಾರ ಒದಗಿಸಿದ ಪಾಲಿಸಿಗಳು ಮಾತ್ರ	ಜೀವ ವಿಮಾದಾರರು ಒದಗಿಸಿದ ಪಾಲಿಸಿಗಳು ಮಾತ್ರ	ಜೀವ ವಿಮೆಗಾರರಲ್ಲದ ಪಾಲಿಸಿಗಳನ್ನು ಮಾತ್ರ ಒದಗಿಸಲಾಗಿದೆ	1
161	ಭಾರತದಲ್ಲಿ ಆರೋಗ್ಯ ವಿಮೆಯ ಅಭಿವೃದ್ಧಿಯ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ	ಭಾರತದಲ್ಲಿ ವ್ಯಕ್ತಿಗಳು ಮತ್ತು ಅವರ ಕುಟುಂಬಗಳಿಗೆ ಮೊದಲಗುಣಮಟ್ಟದ ಆರೋಗ್ಯ ವಿಮಾ ಉತ್ಪನ್ನವನ್ನು 2001 ರಲ್ಲಿ ವಿಮಾ ವಲಯದ ಖಾಸಗಿ ಆಟಗಾರರು ಪರಿಚಯಿಸಿದರು.	ಔಪಚಾರಿಕ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ನೀಲಿ ಕಾಲರ್ ಕೆಲಸಗಾರರಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(CGHS) ಪರಿಚಯಿಸಲಾಯಿತು.	ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ(ESIS) ಔಪಚಾರಿಕ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ನೀಲಿ ಕಾಲರ್ ಕೆಲಸಗಾರರಿಗೆ ತನ್ನದೇ ಆದ ಔಪಚಾರಿಕ ವಲಯಗಳು ಮತ್ತು ಆಸ್ಪತ್ರೆಗಳ ಜಾಲದ ಮೂಲಕ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.	ಭಾರತದಲ್ಲಿ ಆರೋಗ್ಯ ವಿಮೆಯು 1986 ರಲ್ಲಿ ಜೀವ ವಿಮೆಗಾರರಲ್ಲದ ವಾಣಿಜ್ಯ ಆರೋಗ್ಯ ವಿಮೆಯನ್ನು ಪರಿಚಯಿಸುವುದರೊಂದಿಗೆ ಪ್ರಾರಂಭವಾಯಿತು.	3
162	ಈ ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಖಾಸಗಿ ಆರೋಗ್ಯ ರಕ್ಷಣೆ ಒದಗಿಸುವವರಲ್ಲ	ಏಕವ್ಯಕ್ತಿ ಅಭ್ಯಾಸ ಮಾಡುವವರು	ರೋಗನಿರ್ಣಯ ಪ್ರಯೋಗಾಲಯಗಳು	ಕಾರ್ಪೊರೇಟ್ ಆಸ್ಪತ್ರೆಗಳು	ಸರ್ಕಾರಿ ಚಿಕಿತ್ಸಾಲಯಗಳು	4

Insurance Marketing Firm (Composite) Question Bank - Kannada						
163	ಆರೋಗ್ಯ ವಿಮಾ ಪಾಲಿಸಿಗಳ ಅಂಡರ್‌ವೈಟಿಂಗ್ಗೆ ಸಂಬಂಧಿಸಿದಂತೆ ಈ ಕೆಳಗಿನ ಮಧ್ಯವರ್ತಿಯು ವಿಮಾ ಪೂರ್ವ ವೈದ್ಯಕೀಯ ಪರೀಕ್ಷೆಗಳನ್ನು ಕೈಗೊಳ್ಳಲು ಅನುಕೂಲ ಮಾಡುತ್ತದೆ	ವಿಮಾ ಬ್ರೋಕರ್	ಮೂರನೇ ಪಕ್ಷದ ನಿರ್ವಾಹಕರು	ಸರ್ವೇಯರ್ ಮತ್ತು ನಷ್ಟ ಅಸೆಸರ್	ಮರುವಿಮೆ ಬ್ರೋಕರ್	2
164	ಉದ್ಯೋಗಿಗಳ ರಾಜ್ಯ ವಿಮಾ ಯೋಜನೆಗೆ ಸಂಬಂಧಿಸಿದಂತೆ ಯಾವುದನ್ನು ಹೊರತುಪಡಿಸಿ ಈ ಕೆಳಗೆ ನೀಡಲಾದ ಎಲ್ಲ ಹೇಳಿಕೆಗಳು ನಿಜವಾಗಿವೆ:	ಈ ಯೋಜನೆಯನ್ನು ಕೇಂದ್ರ ಸರ್ಕಾರಿ ನೌಕರರಿಗಾಗಿ ಪರಿಚಯಿಸಲಾಗಿದೆ ಮತ್ತು ತನ್ನದೇ ಆದ ಔಷಧಾಲಯಗಳು ಮತ್ತು ಆಸ್ಪತ್ರೆಗಳ ಜಾಲದ ಮೂಲಕ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ	ಈಎಸ್‌ಐಸಿ (ನೌಕರರ ರಾಜ್ಯ ವಿಮಾ ನಿಗಮ) ಅನುಷ್ಠಾನಗೊಳಿಸುವ ಸಂಸ್ಥೆಯಾಗಿದೆ	ರೂ. 15,000 ವರೆಗೆ ವೇತನ ಪಡೆಯುವ ಎಲ್ಲ ಕಾರ್ಮಿಕರು ಕೊಡುಗೆಯ ಯೋಜನೆಯಡಿ ಒಳಗೊಂಡಿದೆ	ಉದ್ಯೋಗಿ ಮತ್ತು ಉದ್ಯೋಗದಾತರು ಅನುಕ್ರಮವಾಗಿ ವೇತನದ 1.75% ಮತ್ತು 4.75% ಕೊಡುಗೆ ನೀಡುತ್ತಾರೆ; ರಾಜ್ಯ ಸರ್ಕಾರಗಳು ವೈದ್ಯಕೀಯ ವೆಚ್ಚದಲ್ಲಿ 12.5% ಕೊಡುಗೆ ನೀಡುತ್ತವೆ	1
165	ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ ಯಾವುದನ್ನು ಹೊರತುಪಡಿಸಿ ಈ ಕೆಳಗೆ ನೀಡಲಾದ ಎಲ್ಲ ಹೇಳಿಕೆಗಳು ನಿಜವಾಗಿವೆ:	ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್)ಯನ್ನು 1954 ರಲ್ಲಿ ಪರಿಚಯಿಸಲಾಯಿತು	ಸಿಜಿಎಚ್‌ಎಸ್ ಇದು ನಾಗರಿಕ ಉದ್ಯೋಗಿಗಳಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಮತ್ತು ಇದ್ದು ವಿಂಚಿಣಿದಾರರು ಮತ್ತು ಅವರ ಕುಟುಂಬ ಸದಸ್ಯರನ್ನು ಹೊರತುಪಡಿಸುತ್ತದೆ	ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಸಮಗ್ರ ವೈದ್ಯಕೀಯ ಆರೈಕೆಯನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ ಮತ್ತು ಭಾಗಶಃ ಉದ್ಯೋಗಿಗಳಿಂದ ಮತ್ತು ಹೆಚ್ಚಾಗಿ ಉದ್ಯೋಗದಾತರಿಂದ (ಕೇಂದ್ರ ಸರ್ಕಾರ) ಹಣವನ್ನು ನೀಡಲಾಗುತ್ತದೆ.	ಸಿಜಿಎಚ್‌ಎಸ್ ನ ಸ್ವಂತ ಔಷಧಾಲಯಗಳು, ಪಾಲಿಕ್ಲಿನಿಕ್‌ಗಳು ಮತ್ತು ಎಂಪನೇಲ್ಡ್ ಖಾಸಗಿ ಆಸ್ಪತ್ರೆಗಳ ಮೂಲಕ ಸೇವೆಗಳನ್ನು ಒದಗಿಸಲಾಗುತ್ತದೆ.	3
166	ಯಾವುದನ್ನು ಹೊರತುಪಡಿಸಿ ಕೆಳಗೆ ನೀಡಲಾದ ಎಲ್ಲ ಆಯ್ಕೆಗಳು ಯಾವುದೇ ವ್ಯಕ್ತಿಯ ಆರೋಗ್ಯವನ್ನು ನಿರ್ಧರಿಸುವ ಜೀವನಶೈಲಿಯ ಅಂಶಗಳಾಗಿವೆ:	ವ್ಯಾಯಾಮ	ಮಿತ್ರಿಯಲ್ಲಿ ತಿನ್ನುವುದು	ಸುರಕ್ಷಿತ ಕುಡಿಯುವ ನೀರು	ಚಿಂತೆ ತಪ್ಪಿಸುವುದು	3
167	ಕೆಳಗಿನವುಗಳಲ್ಲಿ ಯಾವುದು ಅನಾರೋಗ್ಯಕರವಾದಂತಹ ಪರಿಸರದ ಅಂಶಗಳಿಂದ ಉಂಟಾಗುವ ಸಾಂಕ್ರಾಮಿಕ ಅನಾರೋಗ್ಯದ ಉದಾಹರಣೆಯಾಗಿದೆ?	ಇನ್ನು ಯೆಂಝಾ	ಮಲೇರಿಯಾ	ಡೆಂಗ್ಯೂ	ಅಸೈಸ್ತೋಸಿಸ್	1
168	ಕೆಳಗಿನವುಗಳಲ್ಲಿ ಯಾವುದು ಅನಾರೋಗ್ಯಕರವಾದಂತಹ ಪರಿಸರದ ಅಂಶಗಳಿಂದ ಉಂಟಾಗುವ ಸಾಂಕ್ರಾಮಿಕ ಅನಾರೋಗ್ಯದ ಉದಾಹರಣೆಯಾಗಿದೆ?	ಸಿಡುಬು (ಚಿಕನ್ ಪಾಕ್ಸ್)	ಮಲೇರಿಯಾ	ಡೆಂಗ್ಯೂ	ಅಸೈಸ್ತೋಸಿಸ್	1
169	ಪ್ರತಿಕೂಲ ವೈದ್ಯಕೀಯ ಇತಿಹಾಸದ ಸಂದರ್ಭದಲ್ಲಿ ವೈದ್ಯಕೀಯ ಪ್ರಶ್ನಾವಳಿಯಲ್ಲಿ ಯಾವ ರೀತಿಯ ಮಾಹಿತಿಯನ್ನು ಪ್ರಸ್ತಾವನೆ ರೂಪದಲ್ಲಿ ಸೇರಿಸಲಾಗಿದೆ	ಪ್ಯಾನ್ ಸಂಖ್ಯೆ	ವೈಯಕ್ತಿಕ ಬ್ಯಾಂಕ್ ವಿವರಗಳು	ಮಧುಮೇಹ, ಅಧಿಕ ರಕ್ತದೊತ್ತಡ, ಎದೆ ನೋವು ಅಥವಾ ಪರಿಧಮನಿಯ ಕೊರತೆ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್‌ನಂತಹ ರೋಗಗಳ ಕುರಿತು ವಿವರವಾದ ಮಾಹಿತಿ	ಇತರ ವಿಮಾದಾರರೊಂದಿಗೆ ಯಾವುದೇ ಇತರ ವಿಮೆಯ ವಿವರಗಳು	3
170	ಪ್ರಸ್ತಾವನೆಯನ್ನು ಸ್ವೀಕರಿಸಲು ನಿರ್ಧರಿಸುವಾಗ ವಿಮಾದಾರರು ಯಾವ ಮಾಹಿತಿಯನ್ನು ಪರಿಗಣಿಸುತ್ತಾರೆ	ವಿಮಾದಾರರ ವಿವರಗಳು	ವಿಷಯದ ವಿವರಗಳು	ವಿಮೆಯ ಹಿಂದಿನ ಇತಿಹಾಸ ಮತ್ತು ಕ್ಲೈಮ್ ಅನುಭವ	ಮೇಲಿನ ಎಲ್ಲವೂ	4
171	ಆರೋಗ್ಯ ವಿಮೆಯಲ್ಲಿ UIN ಏನನ್ನು ಸೂಚಿಸುತ್ತದೆ	ಪಾಲಿಸಿ ಡಾಕ್ಯುಮೆಂಟ್‌ನ ವಿಶಿಷ್ಟ ಗುರುತಿನ ಸಂಖ್ಯೆ	ವಿಮಾದಾರರ ವಿಶಿಷ್ಟ ಗುರುತಿನ ಸಂಖ್ಯೆ	ಉತ್ಪನ್ನದ ಅನನ್ಯ ಗುರುತಿನ ಸಂಖ್ಯೆ	ಪಾಲಿಸಿದಾರರ ವಿಶಿಷ್ಟ ಗುರುತಿನ ಸಂಖ್ಯೆ	3
172	ವಿಮಾ ಒಪ್ಪಂದದಲ್ಲಿ ಷರತ್ತು ಏನು	ಇದು ಯಾವುದೇ ಸಮಯದಲ್ಲಿ ಬದಲಾಯಿಸಬಹುದಾದ ಒಪ್ಪಂದದಲ್ಲಿ ಒಂದು ನಿಬಂಧನೆಯಾಗಿದೆ	ಇದು ಪಾಲಿಸಿದಾರನ ಹಕ್ಕುಗಳನ್ನು ವಿವರಿಸುವ ಒಪ್ಪಂದದಲ್ಲಿ ಒಂದು ನಿಬಂಧನೆಯಾಗಿದೆ	ಇದು ಐಚ್ಛಿಕ ನಿಬಂಧನೆಯಾಗಿದ್ದು ಅದನ್ನು ಒಪ್ಪಂದದಲ್ಲಿ ಸೇರಿಸಬಹುದು ಅಥವಾ ಸೇರಿಸದೇ ಇರಬಹುದು.	ಇದು ಒಪ್ಪಂದದ ಆಧಾರವನ್ನು ರೂಪಿಸುವ ಒಪ್ಪಂದದಲ್ಲಿ ಒಂದು ನಿಬಂಧನೆಯಾಗಿದೆ	4
173	ವಿಮಾ ಪಾಲಿಸಿಯಲ್ಲಿನ ಷರತ್ತುಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ	ಷರತ್ತಿನ ಉಲ್ಲಂಘನೆಯು ವಿಮಾದಾರರ ಆಯ್ಕೆಯಲ್ಲಿ ಪಾಲಿಸಿಯನ್ನು ಅನೂರ್ಜಿತಗೊಳಿಸುತ್ತದೆ	ಷರತ್ತಿನ ಉಲ್ಲಂಘನೆಯು ವಿಮಾದಾರರ ಆಯ್ಕೆಯಲ್ಲಿ ಪಾಲಿಸಿಯನ್ನು ಅನೂರ್ಜಿತಗೊಳಿಸುತ್ತದೆ	ಒಪ್ಪಂದದ ಆಧಾರವನ್ನು ನಿರ್ಧರಿಸುವಲ್ಲಿ ಅವು ಮುಖ್ಯವಲ್ಲ	ಅವು ವಿಮಾ ಒಪ್ಪಂದದಲ್ಲಿ ಐಚ್ಛಿಕ ನಿಬಂಧನೆಗಳಾಗಿವೆ	2

Insurance Marketing Firm (Composite) Question Bank - Kannada

174	ವಿಮಾ ಪಾಲಿಸಿಯಲ್ಲಿ ಅನುಮೋದನೆ ಎಂದರೇನು	ಎಲ್ಲಾ ಅಪಾಯಗಳು ಮತ್ತು ಹೊರಗಿಡುವಿಕೆಗಳನ್ನು ಒಳಗೊಂಡಿರುವ ಪಾಲಿಸಿಗೆ ಲಗತ್ತಿಸಲಾದ ಡಾಕ್ಯುಮೆಂಟ್	ಪಾಲಿಸಿಯ ಪ್ರಮಾಣಿತ ನಿಯಮಗಳು ಮತ್ತು ಷರತ್ತುಗಳನ್ನು ನಿರ್ದಿಷ್ಟಪಡಿಸುವ ಡಾಕ್ಯುಮೆಂಟ್	ಪಾಲಿಸಿಗೆ ಬದಲಾವಣೆಗಳು ಅಥವಾ ತಿದ್ದುಪಡಿಗಳನ್ನು ಹೊಂದಿಸುವ ಡಾಕ್ಯುಮೆಂಟ್	ಪಾಲಿಸಿಗೆ ಹೆಚ್ಚುವರಿ ವ್ಯಾಪ್ತಿಯನ್ನು ಒದಗಿಸುವ ಡಾಕ್ಯುಮೆಂಟ್	3
175	ಆರೋಗ್ಯ ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ಅವಧಿಯಲ್ಲಿ ಉಚಿತ ನೋಟ ಯಾವುದು	15 ದಿನಗಳು	20 ದಿನಗಳು	30 ದಿನಗಳು	45 ದಿನಗಳು	1
176	ಜೀವಪದಮಾ ಕಾಪಾಯು ಪಾಲಿ ಅವಧಿಯಲ್ಲಿ ವಿಮಾದಾರರು ಆಸ್ಪತ್ರೆಗೆ ದಾಖಲಾದ ಘಟನೆಯ ಸಂದರ್ಭದಲ್ಲಿ ವಿಮಾದಾರರ ಚಿಕಿತ್ಸೆ ವೆಚ್ಚವನ್ನು ಪಾವತಿಸುತ್ತದೆ. ಇದೊಂದು----- ಉದಾಹರಣೆಯಾಗಿದೆ.	ಬದುಕುಳಿದಾಗಿನ ಪ್ರಯೋಜನಗಳ ಪಾವತಿ	ಸರೆಂಡರ್ ಮೌಲ್ಯ	ರೈಡರ್ ಪ್ರಯೋಜನಗಳ	ಷರತ್ತುಬದ್ಧ ನಿಯೋಜನೆ	3
177	ಕವಿತಾ ಎಬಿಸಿ ವಿಮಾ ಕಂಪನಿಯಿಂದ ಒಂದು ಸಿ ಐ (6) ರೈಡರ್ ಜೊತೆಗೆ ಒಂದು ಅವಧಿ ವಿಮಾ ಯೋಜನೆಯನ್ನು ಖರೀದಿಸುತ್ತಾರೆ. ಕಂಪೆನಿ ಹೇಗೆ ರೈಡರ್ ಕ್ಲೈಮ್ ಅನ್ನು ಖಚಿತಪಡಿಸಿಕೊಳ್ಳುತ್ತದೆ? ಸೂಕ್ತ ಆಯ್ಕೆಯನ್ನು ಆರಿಸಿ	ಪಾಲಿಸಿಯಲ್ಲಿ ನಿರ್ದರಿಸಲಾದ ಷರತ್ತುಗಳಿಗೆ ಅನುಸಾರವಾಗಿ ಕ್ಲೈಮ್ ಅನ್ನು ನಿಗದಿಪಡಿಸಲಾಗುತ್ತದೆ	ಒಪ್ಪಂದದ ಆರಂಭದಲ್ಲಿಯೇ ನಿರ್ದರಿಸಲಾದ ದಿನಾಂಕಗಳ ಆಧಾರದಲ್ಲಿ ಕ್ಲೈಮ್ ಅನ್ನು ನಿಗದಿಪಡಿಸಲಾಗುತ್ತದೆ	ಪಾಲಿಸಿದಾರನು ಒಪ್ಪಂದವನ್ನು ರದ್ದುಗೊಳಿಸಲು ನಿರ್ದರಿಸಿದಾಗ ಕ್ಲೈಮ್ ಸಂಭವಿಸುತ್ತದೆ.	ಪಾಲಿಸಿದಾರನು ತಮ್ಮ ಕ್ಲೈಮ್ ಅನ್ನು ಬೆಂಬಲಿಸುವಂತೆ ನೀಡಲಾದ ವೈದ್ಯಕೀಯ ಮತ್ತು ಇತರ ದಾಖಲೆಗಳ ಆಧಾರದಲ್ಲಿ ಕ್ಲೈಮ್ ಅನ್ನು ನಿಗದಿಪಡಿಸಲಾಗುತ್ತದೆ	4
178	ಆರೋಗ್ಯ ವಿಮಾ ಉತ್ಪನ್ನಗಳ ಎರಡು ವಿಶಾಲ ವಿಭಾಗಗಳು ಯಾವುವು	ಹೋಮ್ ಕೇರ್ ಕವರ್‌ಗಳು ಮತ್ತು ವೈಯಕ್ತಿಕ ಅಪಘಾತ ಕವರ್‌ಗಳು	ನಷ್ಟ ಪರಿಹಾರ ಕವರ್‌ಗಳು ಮತ್ತು ಆಸ್ಪತ್ರೆ ನಗದು (ನಿಶ್ಚಿತ ಪ್ರಯೋಜನ ಕವರ್‌ಗಳು)	ಹಲ್ಲಿನ ಕವರ್‌ಗಳು ಮತ್ತು ಗಂಭೀರ ಅನಾರೋಗ್ಯದ ಕವರ್‌ಗಳು	ಹೊರರೋಗಿ ಕವರ್‌ಗಳು ಮತ್ತು ಪ್ರಯಾಣ ಕವರ್‌ಗಳು	2
179	ಆರೋಗ್ಯ ವಿಮಾ ಉತ್ಪನ್ನಗಳ ಯಾವ ವರ್ಗವು ಆರೋಗ್ಯ ವಿಮೆಯ ಬಹುಭಾಗವನ್ನು ಒಳಗೊಂಡಿದೆ	ಪರಿಹಾರ ಕವರ್‌ಗಳು	ಹೋಮ್ ಕೇರ್ ಕವರ್‌ಗಳು	ವೈಯಕ್ತಿಕ ಅಪಘಾತ ಕವರ್‌ಗಳು	ಆಸ್ಪತ್ರೆ ನಗದು (ನಿಶ್ಚಿತ ಪ್ರಯೋಜನ ಕವರ್‌ಗಳು)	1
180	ಫಿಕ್ಸ್ಡ್ ಬೆನಿಫಿಟ್ ಕವರ್‌ಗಳಿಗೆ ಬೇರೆ ಹೆಸರೇನು	ಹೊರರೋಗಿ ಕವರ್‌ಗಳು	ಪ್ರಯಾಣ ಕವರ್‌ಗಳು	ದಂತ ಕವರ್‌ಗಳು	ಆಸ್ಪತ್ರೆ ನಗದು	4
181	ಜೀವ ವಿಮಾ ಕಂಪನಿಗಳು ನೀಡುವ ದೀರ್ಘಾವಧಿಯ ಆರೋಗ್ಯ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ನಿಜ	ಅಂತಹ ಉತ್ಪನ್ನಗಳ ಪ್ರೀಮಿಯಂ ನಾಲ್ಕು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ	ಅಂತಹ ಉತ್ಪನ್ನಗಳ ಪ್ರೀಮಿಯಂ ಎರಡು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ	ಅಂತಹ ಉತ್ಪನ್ನಗಳ ಪ್ರೀಮಿಯಂ ಮೂರು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ	ಅಂತಹ ಉತ್ಪನ್ನಗಳ ಪ್ರೀಮಿಯಂ ಐದು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ	3
182	ಗುಂಪಿನ ಆರೋಗ್ಯ ವಿಮಾ ಪಾಲಿಸಿಯನ್ನು ನೀಡಬಹುದಾದ ಗುಂಪಿನ ಕನಿಷ್ಠ ಗಾತ್ರ ಯಾವುದು	3	5	9	7	4
183	ಸಾಮಾನ್ಯ ವಿಮಾದಾರರು ಮತ್ತು ಆರೋಗ್ಯ ವಿಮಾದಾರರು ನೀಡುವ ಕ್ರೆಡಿಟ್ ಲಿಂಕ್ಡ್ ಗ್ರೂಪ್ ವೈಯಕ್ತಿಕ ಅಪಘಾತ ಪಾಲಿಸಿಗಳ ಗರಿಷ್ಠ ಅವಧಿ ಎಷ್ಟು	5 ವರ್ಷಗಳು	ಒಂದು ವರ್ಷ	ಎರಡು ವರ್ಷ	ಮೂರು ವರ್ಷಗಳು	1
184	ವಿಮಾದಾರನು ಸ್ಥಿರ ಪ್ರಯೋಜನಗಳನ್ನು ಒದಗಿಸುವ ಬಹು ವಿಮಾ ಕಂಪನಿಗಳಿಂದ ಆರೋಗ್ಯ ಪಾಲಿಸಿಗಳನ್ನು ತೆಗೆದುಕೊಂಡಿದ್ದಲ್ಲಿ ನಿಬಂಧನೆ ಏನು	ವಿಮಾ ಕಂಪನಿಗಳು ಕ್ಲೈಮ್ ಪಾವತಿಯನ್ನು ಸಮವಾಗಿ ವಿಭಜಿಸುತ್ತವೆ	ಪ್ರತಿ ವಿಮಾ ಕಂಪನಿಯು ತಮ್ಮ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಸ್ವತಂತ್ರವಾಗಿ ಕ್ಲೈಮ್ ಪಾವತಿಗಳನ್ನು ಮಾಡುತ್ತದೆ	ಎಲ್ಲಾ ಕ್ಲೈಮ್ ಪಾವತಿಗಳಿಗೆ ಬಳಸಲು ವಿಮಾದಾರರು ಒಂದು ಪಾಲಿಸಿಯನ್ನು ಆರಿಸಿಕೊಳ್ಳಬೇಕು	ಪ್ರತಿ ಕ್ಲೈಮ್‌ಗೆ ಅವರು ಯಾವ ಪಾಲಿಸಿಯನ್ನು ಬಳಸಲು ಬಯಸುತ್ತಾರೋ ಎಂಬುದರ ಪುರಾವೆಯನ್ನು ವಿಮಾದಾರರು ಒದಗಿಸಬೇಕು	2
185	ಆರೋಗ್ಯ ವಿಮೆಯಲ್ಲಿ ಪ್ರಮಾಣೀಕರಣದ ಮೇಲೆ IRDA ಮಾರ್ಗಸೂಚಿಗಳ ಉದ್ದೇಶವೇನು	ವಿಮಾದಾರರು ಮತ್ತು ಗ್ರಾಹಕರಲ್ಲಿ ಹೆಚ್ಚಿನ ಗೊಂದಲವನ್ನು ಒದಗಿಸುವುದು	ಉತ್ಪನ್ನಗಳನ್ನು ಹೋಲಿಸಲು ಮತ್ತು ಪರಿಗಣಿಸಿದ ನಿರ್ಧಾರವನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ಕಷ್ಟವಾಗುವಂತೆ ಮಾಡುವುದು	ವಿಮಾದಾರರು, ಸೇವಾ ಪೂರೈಕೆದಾರರು, TPA ಗಳು ಮತ್ತು ಆಸ್ಪತ್ರೆಗಳಲ್ಲಿನ ಗೊಂದಲವನ್ನು ತೆಗೆದುಹಾಕಲು	ಮಾರುಕಟ್ಟೆಯಲ್ಲಿ ಆರೋಗ್ಯ ವಿಮೆ ಒದಗಿಸುವವರ ಸಂಖ್ಯೆಯನ್ನು ಮಿತಿಗೊಳಿಸಲು	3
186	ಆರೋಗ್ಯ ವಿಮೆಯಲ್ಲಿ ಪ್ರಮಾಣೀಕರಣದ ಮೇಲೆ IRDA ಮಾರ್ಗಸೂಚಿಗಳು ಯಾವ ರೀತಿಯ ವಿಮಾ ಉತ್ಪನ್ನಗಳಿಗೆ ಅನ್ವಯಿಸುತ್ತವೆ	ಎಲ್ಲಾ ವಿಮಾ ಉತ್ಪನ್ನ	PA ಮತ್ತು ದೇಶೀಯ/ ಸಾಗರೋತ್ತರ ಪ್ರಯಾಣ ಸೇರಿದಂತೆ ಎಲ್ಲಾ ಆರೋಗ್ಯ ವಿಮಾ ಉತ್ಪನ್ನಗಳು	ಗುಂಪಿನ ಪಾಲಿಸಿಗಳನ್ನು ಹೊರತುಪಡಿಸಿ ಎಲ್ಲಾ ಆರೋಗ್ಯ ವಿಮಾ ಉತ್ಪನ್ನಗಳು	ಎಲ್ಲಾ ಸಾಮಾನ್ಯ ಮತ್ತು ಆರೋಗ್ಯ ವಿಮಾ ಉತ್ಪನ್ನಗಳು, PA ಮತ್ತು ದೇಶೀಯ/ ಸಾಗರೋತ್ತರ ಪ್ರಯಾಣವನ್ನು ಹೊರತುಪಡಿಸಿ - ಸಾಮಾನ್ಯ / ಆರೋಗ್ಯ ವಿಮಾದಾರರಿಂದ ನೀಡಲಾಗುವ ನಷ್ಟ ಪರಿಹಾರ ಆಧಾರಿತ ಆರೋಗ್ಯ ಉತ್ಪನ್ನಗಳು	4

Insurance Marketing Firm (Composite) Question Bank - Kannada						
187	ಆಸ್ವತ್ರೆಯ ನಷ್ಟ ಪರಿಹಾರ ಪಾಲಿಸಿಯ ಉದ್ದೇಶವೇನು	ಆಸ್ವತ್ರೆಯ ಸೇರಿಸುವ ಮೊದಲನೆಯ ನಂತರದ ವೆಚ್ಚಗಳಿಗೆ ಮಾತ್ರ ಕವರೇಜ್ ಒದಗಿಸ	ಆಸ್ವತ್ರೆಯ ದಾಖಲಾದ ಸಮಯದಲ್ಲಿ ವೆಚ್ಚವನ್ನು ಭರಿಸುವ ಮೂಲಕ ಪಾಲಿಸಿದಾರನಿಗೆ ನಷ್ಟವನ್ನು ನೀಡುವುದು	ಅಲ್ಪ ವೈದ್ಯಕೀಯ ವೆಚ್ಚಗಳಿಗೆ ಕವರೇಜ್ ಒದಗಿಸಲು	ಆಸ್ವತ್ರೆಯ ಸಂಬಂಧಿಸಿದ ವೆಚ್ಚಗಳನ್ನು ಹೊರತುಪಡಿಸಲು	2
188	ಪಾಲಿಸಿ ನಿಬಂಧನೆಗಳು ಜಾರಿಗೆ ಬಂದ ನಂತರ ಆಸ್ವತ್ರೆಯ ದಾಖಲಾಗುವ ಕನಿಷ್ಠ ನಿಗದಿತ ಅವಧಿ ಯಾವುದು	24 ಗಂಟೆಗಳು	12 ಗಂಟೆಗಳು	36 ಗಂಟೆಗಳು	48 ಗಂಟೆಗಳು	1
189	ಈ ಕೆಳಗಿನ ಯಾವ ಕಾರ್ಯವಿಧಾನಗಳನ್ನು ಪಾಲಿಸಿಯ ಅಡಿಯಲ್ಲಿ ಒಳಗೊಂಡಿದೆ	ಹಲ್ಲಿನ ಕಾರ್ಯವಿಧಾನಗಳು	ಕಡ್ಡಿನ ಶಸ್ತ್ರಚಿಕಿತ್ಸೆಗಳು	ಕಾನ್ಸುಟೆಶ್ ಶಸ್ತ್ರಚಿಕಿತ್ಸೆಗಳು	ಮೇಲಿನ ಯಾವುದೂ ಅಲ್ಲ	2
190	ಪರಿಹಾರ ಆಧಾರಿತ ಮೆಡಿಕಲ್ ಪಾಲಿಸಿಯ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿದೆ	ಪಾಲಿಸಿಯು ಶಿಶುಗಳನ್ನು ಒಳಗೊಂಡಿರುವುದಿಲ್ಲ	ಪಾಲಿಸಿಯು ಹಿರಿಯ ನಾಗರಿಕರನ್ನು ಒಳಗೊಂಡಿರುವುದಿಲ್ಲ	ಆಸ್ವತ್ರೆಯ ಸಂಬಂಧಿಸಿದ ವೆಚ್ಚಗಳನ್ನು ಪಾಲಿಸಿಯು ಒಳಗೊಂಡಿರುವುದಿಲ್ಲ	ಪಾಲಿಸಿಯು ಒಳರೋಗಗಳ ಆಸ್ವತ್ರೆಯ ವೆಚ್ಚಗಳನ್ನು ಮಾತ್ರ ಒಳಗೊಂಡಿದೆ	4
191	ಆಸ್ವತ್ರೆಯ ನಂತರದ ವೆಚ್ಚಗಳು ಯಾವುವು	ಆಸ್ವತ್ರೆಯ ದಾಖಲಾದ ಸಮಯದಲ್ಲಿ ಉಂಟಾದ ವೆಚ್ಚಗಳು	ಆಸ್ವತ್ರೆಯ ದಾಖಲಾದ ನಂತರ ಉಂಟಾದ ವೆಚ್ಚಗಳು	ಆಸ್ವತ್ರೆಯ ಸೇರಿಸುವ ಮೊದಲನೆಯ ವೆಚ್ಚಗಳು	ವಿಮೆಯಿಂದ ಒಳಗೊಳ್ಳದ ವೆಚ್ಚಗಳು	2
192	ಆಸ್ವತ್ರೆಯ ಪೂರ್ವ ಮತ್ತು ನಂತರದ ವೆಚ್ಚಗಳಿಗೆ ಕವರೇಜ್ ಅವಧಿ ಎಷ್ಟು	ಆಸ್ವತ್ರೆಯ ದಾಖಲಾದ ನಂತರ 60 ದಿನಗಳು ಮತ್ತು 30 ದಿನಗಳು	ಆಸ್ವತ್ರೆಯ ದಾಖಲಾದ ನಂತರ 90 ದಿನಗಳು ಮತ್ತು 30 ದಿನಗಳು	ಆಸ್ವತ್ರೆಯ ದಾಖಲಾದ ನಂತರ 30 ದಿನಗಳು ಮತ್ತು 60 ದಿನಗಳು	ಆಸ್ವತ್ರೆಯ ದಾಖಲಾದ ನಂತರ 30 ದಿನಗಳು ಮತ್ತು 60 ದಿನಗಳು	4
193	ಫ್ಯಾಮಿಲಿ ಫ್ಲೋಟರ್ ಪಾಲಿಸಿ ಎಂದರೇನು	ಈ ಪಾಲಿಸಿಯ ಅಡಿಯಲ್ಲಿ ವ್ಯಕ್ತಿಯನ್ನು ಮಾತ್ರ ಒಳಗೊಳ್ಳಬಹುದು	ಅವಲಂಬಿತ ಕುಟುಂಬ ಸದಸ್ಯರು ಮಾತ್ರ ಈ ಪಾಲಿಸಿಯ ಅಡಿಯಲ್ಲಿ ರಕ್ಷಣೆ ಪಡೆಯಬಹುದು	ಇಡೀ ಕುಟುಂಬದ ಮೇಲೆ ತೇಲುತ್ತಿರುವ ಒಂದೇ ವಿಮಾ ಮೊತ್ತವನ್ನು ನೀಡುವ ಪಾಲಿಸಿ	ಮೇಲಿನ ಯಾವುದೂ ಅಲ್ಲ	3
194	ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ, ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ	ಕುಟುಂಬದ ಹಿರಿಯ ಸದಸ್ಯರ ವಯಸ್ಸನ್ನು ಆಧರಿಸಿದೆ	ಕುಟುಂಬದ ಕಿರಿಯ ಸದಸ್ಯರ ವಯಸ್ಸನ್ನು ಆಧರಿಸಿದೆ	ವಿಮೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೆ ಆಯ್ಕೆಮಾಡಿದ ವಿಮಾ ಮೊತ್ತವನ್ನು ಆಧರಿಸಿ	ಮೇಲಿನ ಯಾವುದೂ ಅಲ್ಲ	1
195	ವಿಮಾ ಕಂಪನಿಗಳು ಪೂರ್ವ ಅಸ್ತಿತ್ವದಲ್ಲಿರುವ ರೋಗಗಳ ವಿವರಗಳನ್ನು ಏಕೆ ಸಂಗ್ರಹಿಸುತ್ತವೆ	ಅನುಚಿತ ಪ್ರೀಮಿಯಂಗಳನ್ನು ವಿಧಿಸಲು	ಭವಿಷ್ಯದ ಯಾವುದೇ ಕಾಯಿಲೆಗಳಿಗೆ ವ್ಯಾಪ್ತಿಯನ್ನು ಹೊರಗಿಡಲು	ಇಂತಹ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲು	ವಿಮೆಯ ಪ್ರಸ್ತಾವನೆಯನ್ನು ಸ್ವೀಕರಿಸಲು ನಿರ್ಧರಿಸಲು	4
196	ಪೂರ್ವ ಅಸ್ತಿತ್ವದಲ್ಲಿರುವ ರೋಗ ಯಾವುದು	ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 12 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ಕಾಯಿಲೆ ಸರಾಗಗೊಳಿಸುತ್ತದೆ	ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 48 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ರೋಗ	ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 24 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ರೋಗ	ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 36 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ಕಾಯಿಲೆ	2
197	ಆರೋಗ್ಯ ವಿಮೆಯಲ್ಲಿ ರೋಗ-ನಿರ್ದಿಷ್ಟ ಕ್ಯಾನ್ಸರ್ ಎಂದರೇನು	ಕೆಲವು ರೋಗಗಳನ್ನು ಒಳಗೊಂಡ ಪಾಲಿಸಿಗಳಿಗೆ ವಿಧಿಸಲಾಗುವ ಪ್ರೀಮಿಯಂ ಮೇಲಿನ ಮಿತಿ	ನಿರ್ದಿಷ್ಟ ಕಾಯಿಲೆಗೆ ಮಾಡಬಹುದಾದ ಹಕ್ಕುಗಳ ಸಂಖ್ಯೆಯ ಮಿತಿ	ನಿರ್ದಿಷ್ಟ ರೋಗಗಳಿಗೆ ಒದಗಿಸಲಾದ ಕವರೇಜ್‌ನ ಮಿತಿ	ಪಾಲಿಸಿಯ ಅಡಿಯಲ್ಲಿ ಒಳಗೊಳ್ಳಬಹುದಾದ ರೋಗಗಳ ಸಂಖ್ಯೆಯ ಮಿತಿ	3
198	ಆರೋಗ್ಯ ವಿಮೆಯಲ್ಲಿ ಸಹ-ಪಾವತಿ ಎಂದರೇನು	ಪಾಲಿಸಿದಾರ/ವಿಮಾದಾರರು ಭರಿಸಬೇಕಾದ ಕ್ಲೈಮ್ ಮೊತ್ತದ ಭಾಗ	ನಿರ್ದಿಷ್ಟ ರೋಗಗಳನ್ನು ಕವರೇಜ್ ಮಾಡಲು ಪಾಲಿಸಿದಾರರು ತೆಗೆದುಕೊಳ್ಳುವ ಪ್ರತ್ಯೇಕ ಪಾಲಿಸಿ	ಪಾಲಿಸಿದಾರ/ವಿಮಾದಾರರು ಪಾವತಿಸಿದ ಪ್ರೀಮಿಯಂನ ಶೇಕಡಾವಾರು	ಪ್ರತಿ ಕ್ಲೈಮ್‌ನ ನಂತರ ವಿಮಾ ಮೊತ್ತದಿಂದ ಕಡಿತಗೊಳಿಸಲಾದ ಮೊತ್ತ	1
199	ಕೆಳಗಿನವುಗಳಲ್ಲಿ ಯಾವುದು ಆರೋಗ್ಯ ವಿಮಾ ಪಾಲಿಸಿಯಲ್ಲಿ ವೆಚ್ಚ-ಹಂಚಿಕೆ ನಿಬಂಧನೆಯಾಗಿದೆ	ಕಾಯುವ ಅವಧಿ	ಡೇ ಕೇರ್ ಕಾರ್ಯವಿಧಾನದ ವ್ಯಾಪ್ತಿ	ಕಳೆಯಬಹುದಾದ / ಹೆಚ್ಚುವರಿ	ಪೂರ್ವ-ಪಾಲಿಸಿ ಪರಿಶೀಲನೆ ವೆಚ್ಚ	3
200	ಆರೋಗ್ಯ ವಿಮಾ ಪಾಲಿಸಿಯಲ್ಲಿ ಪಾಲಿಸಿ ಪೂರ್ವ ವೈದ್ಯಕೀಯ ತಪಾಸಣೆಯ ವೆಚ್ಚವನ್ನು ಯಾರು ಭರಿಸುತ್ತಾರೆ	ನಿರೀಕ್ಷಿತ ಗ್ರಾಹಕ	ವಿಮಾದಾರ	ಸರ್ಕಾರ	ಆರೋಗ್ಯ ಸೇವೆ ಒದಗಿಸುವವರು	2
201	ಆರೋಗ್ಯ ವಿಮೆಯಲ್ಲಿ ಟಾಪ್-ಅಪ್ ಕವರೇಜ್ ಎಂದರೇನು	ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ	ಡೇ-ಕೇರ್ ಕಾರ್ಯವಿಧಾನಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ	ನಿಗದಿತ ಮೊತ್ತಕ್ಕಿಂತ ಹೆಚ್ಚಿನ ವಿಮಾ ಮೊತ್ತಗಳಿಗೆ ಕವರೇಜ್ ಒದಗಿಸುವ ಪಾಲಿಸಿ	ಅಪಘಾತಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ	3
202	ಹಿರಿಯರ ಆರೋಗ್ಯ ವಿಮಾ ಯೋಜನೆಗಳಿಗೆ ಪ್ರವೇಶ ವಯಸ್ಸು ಎಷ್ಟು	50 ವರ್ಷಗಳು	55 ವರ್ಷಗಳು	60 ವರ್ಷಗಳು	65 ವರ್ಷಗಳು	3
203	ನಿಶ್ಚಿತ ಲಾಭದ ವಿಮಾ ಯೋಜನೆಯಲ್ಲಿ ಕ್ಲೈಮ್ ಮೊತ್ತ ಎಷ್ಟು	ಹೆಸರಿಸಲಾದ ಚಿಕಿತ್ಸೆಗಾಗಿ ವಿಮಾದಾರರು ಖರ್ಚು ಮಾಡಿದ ಮೊತ್ತವನ್ನು ಲೆಕ್ಕಿಸದೆ ಸ್ಥಿರ ಮೊತ್ತ	ಹೆಸರಿಸಿದ ಚಿಕಿತ್ಸೆಗಾಗಿ ವಿಮಾದಾರರು ಖರ್ಚು ಮಾಡಿದ ಮೊತ್ತ	ಅನಾರೋಗ್ಯದ ತೀವ್ರತೆಯ ಆಧಾರದ ಮೇಲೆ ವೇರಿಯಬಲ್ ಮೊತ್ತ	ಯಾವುದೇ ಕ್ಲೈಮ್ ಮೊತ್ತವನ್ನು ನೀಡಲಾಗಿಲ್ಲ	1
204	ಸ್ಥಿರ ಲಾಭದ ವಿಮಾ ಯೋಜನೆಯಲ್ಲಿ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಅಗತ್ಯವಿರುವ ಪುರಾವೆ ಯಾವುದು	ಚಿಕಿತ್ಸೆಯ ವಿವರವಾದ ಬಿಲ್‌ಗಳು ಮತ್ತು ಇನ್‌ವಾಯ್ಸ್‌ಗಳು	ಪಾಲಿಸಿಯ ಅಡಿಯಲ್ಲಿ ಆಸ್ವತ್ರೆಯ ದಾಖಲಾದ ಪುರಾವೆ ಮತ್ತು ಕಾಯಿಲೆಯ ಕವರೇಜ್	ವೈದ್ಯರ ಪ್ರಿಸ್ಕ್ರಿಪ್ಷನ್‌ಗಳು ಮತ್ತು ವೈದ್ಯಕೀಯ ವರದಿಗಳು	ಮೇಲಿನ ಯಾವುದೂ ಅಲ್ಲ	2
205	ಗಂಭೀರ ಅನಾರೋಗ್ಯದ ಪಾಲಿಸಿ ಎಂದರೇನು	ಆಸ್ವತ್ರೆಯ ದಾಖಲಾದ ಸಮಯದಲ್ಲಿ ವಿಮಾದಾರರಿಗೆ ದೈನಂದಿನ ನಗದು ಪ್ರಯೋಜನವನ್ನು ಒದಗಿಸುವ ಪಾಲಿಸಿ	ನಿರ್ದಿಷ್ಟ ಹೆಸರಿಸಲಾದ ನಿರ್ಣಾಯಕ ಅನಾರೋಗ್ಯದ ರೋಗನಿರ್ಣಯದ ಮೇಲೆ ನಿಗದಿತ ಮೊತ್ತವನ್ನು ಒದಗಿಸುವ ಪಾಲಿಸಿ	ಸಣ್ಣ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚವನ್ನು ಒಳಗೊಂಡಿರುವ ಪಾಲಿಸಿ	ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ	2
206	ಕರೋನಾ ಕವಚ ಮತ್ತು ಕರೋನಾ ರಕ್ಷಕಕ್ಕಾಗಿ ಕಾಯುವ ಅವಧಿ ಎಷ್ಟು	90 ದಿನಗಳು	30 ದಿನಗಳು	15 ದಿನಗಳು	60 ದಿನಗಳು	3
207	ಕರೋನಾ ರಕ್ಷಕ ಅಡಿಯಲ್ಲಿ ಲಭ್ಯವಿರುವ ಗರಿಷ್ಠ ಮೊತ್ತದ ವಿಮಾ ಆಯ್ಕೆ ಯಾವುದು	ರೂ. 1 ಲಕ್ಷ	ರೂ. 2.5 ಲಕ್ಷ	ರೂ. 2 ಲಕ್ಷ	ರೂ. 1.5 ಲಕ್ಷ	2

Insurance Marketing Firm (Composite) Question Bank - Kannada

208	ಕನಿಷ್ಠ 72 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವ ಧನಾತ್ಮಕ ರೋಗನಿರ್ಣಯದ ಮೇಲೆ ವೆಕ್ಟರ್-ಹರಡುವ ರೋಗಗಳಿಗೆ ಪ್ರಮಾಣಿತ ಪಾಲಿಸಿಯ ಅಡಿಯಲ್ಲಿ ಪಾವತಿಸಬೇಕಾದ ಒಟ್ಟು ಮೊತ್ತದ ಪ್ರಯೋಜನವೇನು	ವಿಮಾ ಮೊತ್ತದ 50%	ವಿಮಾ ಮೊತ್ತದ 75%	ವಿಮಾ ಮೊತ್ತದ 100%	ವಿಮಾ ಮೊತ್ತದ 125%	3
209	ಆರೋಗ್ಯ ಮತ್ತು ಲೈಫ್ ಕಾಂಪೊ ಉತ್ಪನ್ನಗಳು ಏನು ನೀಡುತ್ತವೆ	ಜೀವ ವಿಮಾ ರಕ್ಷಣೆ ಮಾತ್ರ	ಆರೋಗ್ಯ ವಿಮಾ ರಕ್ಷಣೆ ಮಾತ್ರ	ಜೀವ ಮತ್ತು ಆರೋಗ್ಯ ವಿಮೆ ಎರಡನ್ನೂ ಒಳಗೊಂಡಿದೆ	ಮೇಲಿನ ಯಾವುದೂ ಅಲ್ಲ	3
210	ಸೂಕ್ಷ್ಮ ವಿಮಾ ಉತ್ಪನ್ನಗಳ ಗುರಿ ಏನು?	ನಗರ ವಲಯಗಳಿಂದ ಹೆಚ್ಚಿನ ಆದಾಯದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಲು	ಗ್ರಾಮೀಣ ಮತ್ತು ಅನೌಪಚಾರಿಕ ವಲಯಗಳಿಂದ ಕಡಿಮೆ ಆದಾಯದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಲು.	ಅರೆ-ನಗರ ವಲಯಗಳಿಂದ ಮಧ್ಯಮ-ಆದಾಯದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಲು	ಅಭಿವೃದ್ಧಿ ಹೊಂದಿದ ವಲಯಗಳಿಂದ ಜನರ ರಕ್ಷಣೆಗೆ ಗುರಿಪಡಿಸುವುದು.	2
211	ವಿಮಾ ಕಂಪನಿಗಳ ಸಹಯೋಗದೊಂದಿಗೆ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸಲು ಸರ್ಕಾರವು ಈ ಕೆಳಗಿನ ಯಾವ ಪಾಲಿಸಿಗಳನ್ನು ಪ್ರಾರಂಭಿಸಿದೆ?	ಆಯುಷ್ಮಾನ್ ಭಾರತ್ ಯೋಜನೆ	ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ (RASBI)	ಜನ ಆರೋಗ್ಯ ವಿಮಾ ಪಾಲಿಸಿ	ಬಿಮಾ ಕವಚ ಯೋಜನೆ	2
212	ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (RSBY) ಗಾಗಿ ವಿಮಾ ಮೊತ್ತವೆಷ್ಟು?	ರೂ. 5,00,000	ರೂ. 1,00,000	ರೂ. 50,000	ರೂ. 30,000	4
213	ಯುನಿವರ್ಸಲ್ ಹೆಲ್ತ್ ಕವರೇಜ್ (UHC) ನ ದೃಷ್ಟಿಯನ್ನು ಸಾಧಿಸಲು ಕೆಳಗಿನ ಯಾವ ಯೋಜನೆಗಳನ್ನು ಪ್ರಾರಂಭಿಸಲಾಗಿದೆ?	ಆಯುಷ್ಮಾನ್ ಭಾರತ್ ಯೋಜನೆ	ಮನಿ ಬ್ಯಾಂಕ್ ಯೋಜನೆ	ದತ್ತಿ ಯೋಜನೆ	ಬಿಮಾ ಕವಚ ಯೋಜನೆ	1
214	ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ (PANSBAY) ಪ್ರೀಮಿಯಂ ಮೊತ್ತವೆಷ್ಟು	ರೂ. 10/- ಪ್ರತಿ ಸದಸ್ಯರಿಗೆ ವಾರ್ಷಿಕ	ರೂ. 12/- ಪ್ರತಿ ಸದಸ್ಯರಿಗೆ ವಾರ್ಷಿಕ	ರೂ. 15/- ಪ್ರತಿ ಸದಸ್ಯರಿಗೆ ವಾರ್ಷಿಕ	ರೂ. 20/- ಪ್ರತಿ ಸದಸ್ಯರಿಗೆ ವಾರ್ಷಿಕ	2
215	ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PANSBAY) ಅಡಿಯಲ್ಲಿ ಮರಣಕ್ಕೆ ಒದಗಿಸಲಾದ ಗರಿಷ್ಠ ವಿಮಾ ಮೊತ್ತವೆಷ್ಟು	ರೂ. 1 ಲಕ್ಷ	ರೂ. 3 ಲಕ್ಷ	ರೂ. 5 ಲಕ್ಷ	ರೂ. 2 ಲಕ್ಷ	4
216	ಯಾರು ಸಾಗರೋತ್ತರ ಪ್ರಯಾಣ ವಿಮಾ ಪಾಲಿಸಿಯನ್ನು ಪಡೆಯಬಹುದು	ಭಾರತೀಯ ನಾಗರಿಕರು ಮಾತ್ರ ರಜೆಗಾಗಿ ವಿದೇಶಕ್ಕೆ ಪ್ರಯಾಣಿಸುತ್ತಾರೆ	ವ್ಯಾಪಾರಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರು ಮಾತ್ರ	ವ್ಯಾಪಾರ, ರಜೆ ಅಥವಾ ಅಧ್ಯಯನಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರು ಮತ್ತು ವಿದೇಶದಲ್ಲಿ ಒಪ್ಪಂದದ ಮೇಲೆ ಕಳುಹಿಸಲಾದ ಭಾರತೀಯ ಉದ್ಯೋಗದಾತರ ಉದ್ಯೋಗಿಗಳು	ಭಾರತೀಯ ಉದ್ಯೋಗದಾತರ ಉದ್ಯೋಗಿಗಳು ಮಾತ್ರ ವಿದೇಶದಲ್ಲಿ ಒಪ್ಪಂದಗಳನ್ನು ಕಳುಹಿಸುತ್ತಾರೆ	3
217	ಗುಂಪು ಆರೋಗ್ಯ ವಿಮೆಯ ಸಾಮಾನ್ಯ ರೂಪ ಯಾವುದು	ವೈಯಕ್ತಿಕ ಪಾಲಿಸಿ	ಉದ್ಯೋಗಿಗಳನ್ನು ಒಳಗೊಂಡ ಉದ್ಯೋಗದಾತರು ತೆಗೆದುಕೊಂಡ ಗುಂಪು ಪಾಲಿಸಿ	ವೈಯಕ್ತಿಕ ಪಾಲಿಸಿ	ಕುಟುಂಬ ಪಾಲಿಸಿ	2
218	ಎಬಿಸಿ ವಿಮಾ ಕಂಪನಿಯು ತಮ್ಮ ಕಂಪನಿ ಲೆಕ್ಕಾಚಾರದಲ್ಲಿ ಹೆಚ್ಚಿನ ಬಡ್ತಿದರವನ್ನು ಉಹಿಸುತ್ತದೆ. ಇದರರ್ಥ:	ಕಂಪು ಶುಲ್ಕವು ಹೆಚ್ಚಾಗಿರುತ್ತದೆ	ಕಂಪು ಶುಲ್ಕವು ಕಡಿಮೆಯಾಗಿರುತ್ತದೆ	ಕಂಪು ಶುಲ್ಕವು ಬದಲಾಗುವುದಿಲ್ಲ	ಕಂಪು ಶುಲ್ಕವು ಬಹಳ ಬದಲಾಗುತ್ತದೆ	2
219	ನಿಜವಾದ ಹೇಳಿಕೆಯನ್ನು ಗುರುತಿಸಿ I. ಗಂಭೀರ ಅನಾರೋಗ್ಯದ ಪಾಲಿಸಿಗಳು ಸಾಮಾನ್ಯವಾಗಿ 21 ವರ್ಷದಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಭ್ಯವಿರುತ್ತವೆ. II. ಈ ಪಾಲಿಸಿಗಳಡಿಯಲ್ಲಿ ನೀಡಲಾಗುವ ವಿಮಾ ಮೊತ್ತವು ತುಂಬಾ ಕಡಿಮೆಯಾಗಿರುತ್ತದೆ.	ಕೇವಲ I ಸರಿಯಾಗಿದೆ	ಕೇವಲ II ಸರಿಯಾಗಿದೆ	I ಮತ್ತು II ಎರಡೂ ಸರಿಯಾಗಿವೆ	I ಮತ್ತು II ಎರಡೂ ತಪ್ಪಾಗಿವೆ	1
220	ನಿಜವಾದ ಹೇಳಿಕೆಯನ್ನು ಗುರುತಿಸಿ I. ಹೆಲ್ತ್ ಪ್ಲನ್ ಲೈಫ್ ಕಾಂಪೊ ಉತ್ಪನ್ನಗಳನ್ನು ಇಬ್ಬರು ವಿಮಾಗಾರರು ಜಂಟಿಯಾಗಿ ವಿನ್ಯಾಸಗೊಳಿಸಿದ್ದಾರೆ ಮತ್ತು ಇಬ್ಬರೂ ವಿಮಾಗಾರರ ವಿತರಣಾ ಮಾರ್ಗಗಳ ಮೂಲಕ ಮಾರಾಟ ಮಾಡುತ್ತಾರೆ II. ಆರೋಗ್ಯ ಮತ್ತು ಲೈಫ್ ಕಾಂಪೊ ಉತ್ಪನ್ನಗಳಿಗೆ, ಕ್ಲೇಮ್ ಗಳನ್ನು ವಿಮಾಗಾರರು ಜಂಟಿಯಾಗಿ ನಿರ್ವಹಿಸುತ್ತಾರೆ	ಕೇವಲ I ಸರಿಯಾಗಿದೆ	ಕೇವಲ II ಸರಿಯಾಗಿದೆ	I ಮತ್ತು II ಎರಡೂ ಸರಿಯಾಗಿವೆ	I ಮತ್ತು II ಎರಡೂ ತಪ್ಪಾಗಿವೆ	1

Insurance Marketing Firm (Composite) Question Bank - Kannada

221	ಈ ಕೆಳಗಿನವುಗಳಲ್ಲಿ ಯಾವುದು ಪ್ಯಾಕೇಜ್ ಪಾಲಿಸಿಯ ಉದಾಹರಣೆಯಾಗಿದೆ? I. ಹೆಲ್ತ್ ಫ್ಲಸ್ಟ್ ಲೈಫ್ ಕಾಂಪಿ ಉತ್ಪನ್ನ II. ಅಂಗಡಿಕಾರರ ಪಾಲಿಸಿ III. ಗೃಹಸ್ಥರ ಪಾಲಿಸಿ	ಕೇವಲ I	I ಮತ್ತು II	II ಮತ್ತು III	I, II ಮತ್ತು III	3
222	ಈ ಕೆಳಗೆ ನೀಡಲಾದ ಯಾವುದು ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿಗಳಂತಹ ಪೂರ್ವ-ನಿರ್ಧಾರಿತ ಗಂಭೀರ ಅನಾರೋಗ್ಯದ ಸಂಭವಿಸುವಿಕೆಯ ಮೇಲೆ ಪಾವತಿಗಾಗಿ ಆರೋಗ್ಯ ವಿಮಾ ಉತ್ಪನ್ನಗಳ ಸ್ಥಿರ ಪ್ರಯೋಜನ ಯೋಜನೆಯಾಗಿದೆ?	ನಷ್ಟ ಪರಿಹಾರದ ಕವರ್	ಸ್ಥಿರ ಪ್ರಯೋಜನಗಳ ಕವರ್	ಗಂಭೀರ ಕಾಯಿಲೆ ಕವರ್	ಮೇಲಿನ ಎಲ್ಲವೂ	3
223	'ಗಂಭೀರ ಅನಾರೋಗ್ಯದ ಕವರ್' ಅಡಿಯಲ್ಲಿ ಒದಗಿಸಲಾದ ಪ್ರಯೋಜನಗಳ ಪಾವತಿಗಳು ಯಾವುವು?	ಆಸ್ಪತ್ರೆಗೆ ದಾಖಲಾದ ಕಾರಣ ಉಂಟಾದ ನಿಜವಾದ ವೈದ್ಯಕೀಯ ವೆಚ್ಚಗಳು	ಆಸ್ಪತ್ರೆಗೆ ದಾಖಲಾದ ಅವಧಿಗೆ ದಿನಕ್ಕೆ ನಿಗದಿತ ಮೊತ್ತ	ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿಗಳಂತಹ ಪೂರ್ವ-ನಿರ್ಧಾರಿತ ಗಂಭೀರ ಕಾಯಿಲೆಯ ಸಂಭವದ ಮೇಲೆ ಪಾವತಿ	ಮೇಲಿನ ಎಲ್ಲವೂ	3
224	ಆಸ್ಪತ್ರೆಯ ದೈನಂದಿನ ನಗದು ಪಾಲಿಸಿಯು ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತದೆ: I. ಪ್ರಾಸಂಗಿಕ ವೆಚ್ಚಗಳು II. ನಷ್ಟ ಪರಿಹಾರ ಪಾಲಿಸಿಯಡಿಯಲ್ಲಿ ಪಾವತಿಸಲಾಗದ ವೆಚ್ಚಗಳು III. ಸಹ-ಪಾವತಿಯಡಿಯಲ್ಲಿ ಪಾವತಿಸಲಾಗದ ವೆಚ್ಚಗಳು	ಕೇವಲ I	I ಮತ್ತು II	II ಮತ್ತು III	I, II ಮತ್ತು III	2
225	ಅಂಡರ್‌ರೈಟಿಂಗ್ ಏಕೆ ಅಗತ್ಯ?	ವಿಮಾ ಕಂಪನಿಗೆ ಅಪಾಯಗಳ ದೊಡ್ಡ ಪೂಲ್ ರಚಿಸಲು	ವಿಮಾ ಕಂಪನಿಯು ದಿವಾಳಿಯಾಗುವುದನ್ನು ತಡೆಯಲು	ಪ್ರೀಮಿಯಂಗಳನ್ನು ಲೆಕ್ಕಿಸದೆ ಎಲ್ಲಾ ಅಪಾಯಗಳನ್ನು ಸ್ವೀಕರಿಸಲು	ಸಾಧ್ಯವಾದಷ್ಟು ಕಡಿಮೆ ಪ್ರೀಮಿಯಂನಲ್ಲಿ ವಿಮೆಯನ್ನು ನೀಡಲು	2
226	ಆರೋಗ್ಯ ವಿಮೆಯಲ್ಲಿ ಯಾವ ಅಂಶವು ಅನಾರೋಗ್ಯದ ದರಗಳ ಮೇಲೆ ಪರಿಣಾಮ ಬೀರುತ್ತದೆ?	ಆರ್ಥಿಕ ಸ್ಥಿತಿ	ಲಿಂಗ	ವೈವಾಹಿಕ ಸ್ಥಿತಿ	ಶೈಕ್ಷಣಿಕ ಅರ್ಹತೆ	2
227	ಆರೋಗ್ಯ ವಿಮೆಯಲ್ಲಿ ನೈತಿಕ ಅಪಾಯ ಎಂದರೇನು?	ಆರೋಗ್ಯದ ಅಪಾಯಕ್ಕೆ ಸಂಬಂಧಿಸಿದ ದೈಹಿಕ ಅಪಾಯಗಳು	ಆರೋಗ್ಯ ಅಪಾಯಕ್ಕೆ ಸಂಬಂಧಿಸಿದ ವೆಚ್ಚ	ಕ್ಲೈಮ್ ಅನ್ನು ಸಂಗ್ರಹಿಸಲು ವಿಮೆಯನ್ನು ತೆಗೆದುಕೊಳ್ಳುವ ಉದ್ದೇಶಪೂರ್ವಕ ಉದ್ದೇಶ	ವಿಮಾದಾರರಿಂದ ಅಪಾಯದ ಮೌಲ್ಯಮಾಪನ ಮತ್ತು ಬೆಲೆ ನಿಗದಿ	3
228	ಆರೋಗ್ಯ ವಿಮೆಯಲ್ಲಿ ನೈತಿಕ ಅಪಾಯದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿವೆ?	ಇದು ವಿಮಾ ಕಂಪನಿಗೆ ದುಬಾರಿಯಾಗಿದೆ	ಇದು ಆರೋಗ್ಯದ ಅಪಾಯದ ಭೌತಿಕ ಅಪಾಯಗಳನ್ನು ಸೂಚಿಸುತ್ತದೆ	ಇದು ವಿಮಾ ಕಂಪನಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ	ಇದು ವಿಮಾ ಕಂಪನಿಗೆ ಲಾಭದಾಯಕವಾಗಬಹುದು	1
229	ಈ ಕೆಳಗಿನ ಯಾವ ಅಪಾಯದ ಪ್ರಕಾರಗಳಿಗೆ ವಿಮಾದಾರರು ಕಡಿಮೆ ಪ್ರೀಮಿಯಂಗಳನ್ನು ವಿಧಿಸುತ್ತಾರೆ?	ಪ್ರಮಾಣಿತ ಅಪಾಯಗಳು	ಕೆಳದರ್ಜೆಯ ಅಪಾಯಗಳು	ಆದ್ಯತೆಯ ಅಪಾಯಗಳು	ನಿರಾಕರಿಸಿದ ಅಪಾಯಗಳು	3
230	ಪ್ರಾಥಮಿಕ ಅಂಡರ್‌ರೈಟಿಂಗ್‌ನಲ್ಲಿ ಯಾರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ?	ಅಂಡರ್ ರೈಟರ್	ಏಜೆಂಟ್ ಅಥವಾ ಕಂಪನಿ ಪ್ರತಿನಿಧಿ	ಪಾಲಿಸಿದಾರ	ವಿಮಾ ಬ್ರೋಕರ್	2
231	ಈ ನಿಯಮದ ಪ್ರಯೋಜನಕ್ಕಾಗಿ ಪಾಲಿಸಿಯನ್ನು ನೀಡುವ ಮೊದಲು ಪ್ರೀಮಿಯಂಗಿಂತ ಹೆಚ್ಚಿನ ಶುಲ್ಕ ವಿಧಿಸುವ ಯಾವುದೇ ಅಂಡರ್‌ರೈಟಿಂಗ್ ಲೋಡಿಂಗ್‌ಗೆ ಪಾಲಿಸಿದಾರರ ನಿರ್ದಿಷ್ಟ ಒಪ್ಪಿಗೆಯನ್ನು ಪಡೆಯಬೇಕು.	ವಿಮಾ ಕಂಪನಿ	ನಿಯಂತ್ರಕ	ಪಾಲಿಸಿದಾರ	ವಿಮಾ ಏಜೆಂಟ್	3
232	ಯಾವಾಗ ಫೋರ್‌ಟಿಂಗ್ ಮಾಡಬಹುದು?	ಪಾಲಿಸಿ ಅವಧಿಯಲ್ಲಿ ಯಾವುದೇ ಸಮಯದಲ್ಲಿ	ಪಾಲಿಸಿ ನೀಡುವ ಸಮಯದಲ್ಲಿ ಮಾತ್ರ	ಪಾಲಿಸಿಯಲ್ಲಿ ವಿರಾಮದ ನಂತರ ಮಾತ್ರ	ಪಾಲಿಸಿ ನವೀಕರಣದ ಸಮಯದಲ್ಲಿ ಮಾತ್ರ	4
233	ವಿಮಾದಾರರು ಯಾರಿಗೆ ಫೋರ್‌ಟಿಂಗ್ ಮಾಡಲು ವಿನಂತಿಯನ್ನು ಮಾಡಬೇಕು?	ಹೊಸ ವಿಮಾದಾರ	ಹಳೆಯ ವಿಮಾದಾರ	IRDAI	ಯಾವುದೇ ವಿಮಾ ಏಜೆಂಟ್	2
234	ವಿಮೆಯಲ್ಲಿ ವಿಮಾದಾರರಿಂದ ಮಾಹಿತಿಯ ಉಲ್ಲಂಘನೆ ಅಥವಾ ಮರಮಾಚುವಿಕೆಯ ಪರಿಣಾಮವೇನು?	ಪ್ರೀಮಿಯಂನಲ್ಲಿ ಹೆಚ್ಚಳ	ಪಾಲಿಸಿ ನಿರರ್ಥಕವಾಗುತ್ತದೆ	ಪ್ರೀಮಿಯಂನಲ್ಲಿ ಇಳಿಕೆ	ಪಾಲಿಸಿಯು ಬಾಧಿತವಾಗದೆ ಉಳಿದಿದೆ	2
235	ವಿಮೆಯಲ್ಲಿ ಸಾಮಾನ್ಯವಾಗಿ ಹಣಕಾಸಿನ ದಾಖಲೆಗಳನ್ನು ಯಾವಾಗ ಕೇಳಲಾಗುತ್ತದೆ?	ವಿಮೆಯಲ್ಲಿ ಸಾಮಾನ್ಯವಾಗಿ ಹಣಕಾಸಿನ ದಾಖಲೆಗಳನ್ನು ಯಾವಾಗ ಕೇಳಲಾಗುತ್ತದೆ	ಹೆಚ್ಚಿನ ಮೊತ್ತದವಿಮಾ ರಕ್ಷಣೆಯಲ್ಲಿ ಮಾತ್ರ	ಹೇಳಲಾದ ಆದಾಯ/ಉದ್ಯೋಗ ಮತ್ತು ವ್ಯಾಪ್ತಿಗಳ ನಡುವೆ ಹೊಂದಾಣಿಕೆಯಿಲ್ಲದಿದ್ದಾಗ	(ಬಿ) ಮತ್ತು (ಸಿ) ಎರಡೂ	4

Insurance Marketing Firm (Composite) Question Bank - Kannada						
236	ಆರೋಗ್ಯ ವಿಮೆಯಲ್ಲಿ ವೈದ್ಯಕೀಯ ವಿಮೆಯ ಉದ್ದೇಶವೇನು	ಪ್ರೀಮಿಯಂ ಮೊತ್ತವನ್ನು ನಿರ್ಧರಿಸಲು	ಕವರೇಜ್ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು	ಒಳಗೊಂಡಿರುವ ಕುಟುಂಬದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲು	ವಿಮಾದಾರರನ್ನು ಪ್ರವೇಶಿಸಬಹುದಾದ ಆಸ್ಪತ್ರೆಯ ಪ್ರಕಾರವನ್ನು ನಿರ್ಧರಿಸಲು	2
237	ವಿಮೆಗಾರನು ಪ್ರಸ್ತಾಪವನ್ನು ವರ್ಗೀಕರಿಸಬಹುದಾದ ಅಪಾಯದ ವಿವಿಧ ವರ್ಗಗಳು ಯಾವುವು	ಪ್ರಮಾಣಿತ ದರಗಳಲ್ಲಿ ಅಪಾಯವನ್ನು ಸ್ವೀಕರಿಸಿ, ಹೆಚ್ಚುವರಿ ಪ್ರೀಮಿಯಂ ಅಥವಾ ಕವರ್ ಅನ್ನು ನಿರಾಕರಿಸಿ	ಹೆಚ್ಚುವರಿ ಪ್ರೀಮಿಯಂನಲ್ಲಿ ಅಪಾಯವನ್ನು ಸ್ವೀಕರಿಸಿ	ಕವರ್ ಅನ್ನು ನಿಗದಿತ ಅವಧಿ/ ಅವಧಿಗೆ ಮುಂದೂಡಿ	ಮೇಲಿನ ಎಲ್ಲವೂ	4
238	ಯಾವ ನಗರಗಳಲ್ಲಿ ಹೆಚ್ಚಿನ ಕ್ಲೈಮ್‌ಗಳ ವೆಚ್ಚದ ಕಾರಣ ಕೆಲವು ಉತ್ಪನ್ನಗಳಿಗೆ ಪ್ರೀಮಿಯಂ ಹೆಚ್ಚು	ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು	ಪ್ರವಾಸಿ ತಾಣಗಳು	ಮೆಟ್ರೋಗಳು ಮತ್ತು 'ಎ ಕ್ಲಾಸ್' ನಗರಗಳು	ಕೈಗಾರಿಕಾ ಕೇಂದ್ರಗಳು	3
239	ಕೆಳಗಿನ ಯಾವ ಉದ್ಯೋಗದಾತರಲ್ಲದ ಗುಂಪುಗಳಿಗೆ ಗುಂಪು ಆರೋಗ್ಯ ವಿಮೆಯನ್ನು ನೀಡಬಹುದು	ಉದ್ಯೋಗದಾತರ ಕಲ್ಯಾಣ ಸಂಘಗಳು	ಆಡ್-ಆನ್ ಪ್ರಯೋಜನವಾಗಿ ವಿಮೆಯನ್ನು ನೀಡುವ ನಿರ್ದಿಷ್ಟ ವ್ಯಾಪಾರದ ಗ್ರಾಹಕರು	ಬ್ಯಾಂಕಿನ ಸಾಲಗಾರರು	ಮೇಲಿನ ಎಲ್ಲವೂ	4
240	ಸಾಗರೋತ್ತರ ಪ್ರಯಾಣ ವಿಮಾ ಪಾಲಿಸಿಗಳ ಅಡಿಯಲ್ಲಿ ಮುಖ್ಯ ಕವರ್ ಯಾವುದು	ಲೈಫ್ ಕವರ್	ಗೃಹ ವಿಮೆ	ಆರೋಗ್ಯ ರಕ್ಷಣೆ	ವಾಹನ ವಿಮೆ	3
241	ಭೂಗತ ಗಣಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಯು ಯಾವ ಅಪಾಯದ ಗುಂಪಿಗೆ ಸೇರುತ್ತಾನೆ	ಅಪಾಯದ ಗುಂಪು I	ಅಪಾಯದ ಗುಂಪು II	ಅಪಾಯದ ಗುಂಪು III	ಮೇಲಿನ ಯಾವುದೂ ಅಲ್ಲ	3
242	ಉದ್ಯೋಗದಾತ-ಉದ್ಯೋಗಿ ಗುಂಪುಗಳಲ್ಲಿ ಕೆಲಸ ಮಾಡುವ ಜನಸಂಖ್ಯೆಯ ಸಾಮಾನ್ಯ ವಯಸ್ಸಿನ ಮಿತಿ ಏನು	25-69	18-70	30-70	50-70	2
243	ಕೆಳಗೆ ತಿಳಿಸಿದ ವಯಸ್ಸಿನ ಪುರಾವೆಯ ದಾಖಲೆಗಳಿಂದ, ವಿಮಾ ಕಂಪನಿಗಳಿಂದ ಅಪ್ರಮಾಣಿತವೆಂದು ವರ್ಗೀಕರಿಸಲಾದ ಒಂದನ್ನು ಗುರುತಿಸಿ.	ಶಾಲಾ ಪ್ರಮಾಣಪತ್ರ	ರಕ್ಷಣಾ ಸಿಬ್ಬಂದಿಯ ಸಂದರ್ಭದಲ್ಲಿ ಗುರುತಿನ ಚೀಟಿ	ಪಡಿತರ ಚೀಟಿ	ಬ್ಯಾಪ್ಟಿಸಮ್ ಪ್ರಮಾಣಪತ್ರ	3
244	ಯಾವುದನ್ನು ಹೊರತುಪಡಿಸಿ ಈ ಕೆಳಗಿನ ಅಂಡರ್ ರೈಟಿಂಗ್ ವಿಧಾನಗಳಲ್ಲಿ ಅಂಡರ್ ರೈಟಿಂಗ್ ಪ್ರಕ್ರಿಯೆಯು ವೇಗವಾಗಿರುತ್ತದೆ ಆದರೆ ಕಂಪನಿಗಳು ತುಲನಾತ್ಮಕವಾಗಿ ಹೆಚ್ಚಿರಬಹುದು	ವೈದ್ಯಕೀಯ ಅಂಡರ್ ರೈಟಿಂಗ್	ವೈದ್ಯಕೀಯೇತರ ಅಂಡರ್ ರೈಟಿಂಗ್	ಸಂಖ್ಯಾತ್ಮಕ ರೇಟಿಂಗ್ ವಿಧಾನ	ಗುಂಪು ವಿಮೆ	1
245	ಗುಂಪು ವಿಮೆಯನ್ನು ಮುಖ್ಯವಾಗಿ _____ ಮೇಲೆ ಅಂಡರ್ ರೈಟ್ ಮಾಡಲಾಗಿದೆ.	ಉಬೆರ್ರಿಮಾ ಫೈಡ್ಸ್ ಕಾನೂನು	ವಿಮೆ ಮಾಡಬಹುದಾದ ಆಸಕ್ತಿಯ ಕಾನೂನು	ಸರಾಸರಿಗಳ ಕಾನೂನು	ಪರಸ್ಪರ ಲಾಭದ ಕಾನೂನು	3
246	ಕ್ರಿಟಿಕಲ್ ಇಲ್-ನೆಸ್ (CI) ರೈಡರ್ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ? ಸೂಕ್ತ ಆಯ್ಕೆಯನ್ನು ಆರಿಸಿ.	ಗಂಭೀರ ರೋಗವು ಕಂಡುಬಂದ ಸಂದರ್ಭದಲ್ಲಿ ಪಾಲಿಸಿ ಕರಾರಿನ ಪ್ರಕಾರ ಒಂದು ನಿಗದಿತ ಮೊತ್ತವನ್ನು ಪಾವತಿಸಲಾಗುತ್ತದೆ.	ವಿಮಾ ಕಂಪನಿಯು ಸೂಚಿಸಲಾದ ಗಂಭೀರವಾದ ರೋಗಗಳ ಪಟ್ಟಿಯಲ್ಲಿ ರೋಗವು ಒಳಗೊಂಡಿರಬೇಕು	C1 ರೈಡರ್ ಪಾಲಿಸಿಯ ಅವಧಿಯಲ್ಲಿ ಉಂಟಾಗಬಹುದಾದ ಕ್ಲೈಮ್‌ಗಳಿಗೆ ಒಂದು ಉದಾಹರಣೆಯಾಗಿದೆ	ರೈಡರ್ ಪಾವತಿಗಳನ್ನು ಮಾಡಿದ ನಂತರ ಜೀವ ವಿಮಾ ಪಾಲಿಸಿಯು ಒಪ್ಪಂದವು ಕೊನೆಗೊಳ್ಳುತ್ತದೆ	4
247	ಮೂರನೆಯ ಪಕ್ಷದ ಆಡಳಿತವು (ಟಿಪಿಎಗಳು) ಈ ಕೆಳಗಿನ ಯಾವ ಸಂಸ್ಥೆಯ ಮೂಲಕ ನಿಯಂತ್ರಿಸಲ್ಪಟ್ಟಿದೆ?	ಜೀವ ವಿಮಾ ನಿಗಮ (ಎಲ್ ಆರ್ ಸಿ) ಮತ್ತು ಸಾಮಾನ್ಯ ವಿಮಾ ನಿಗಮ (ಜಿ ಆರ್ ಸಿ) ಏಕತ್ರಿತವಾಗಿ ಒಟ್ಟಿಗೆ	ಐ ಆರ್ ಡಿ ಎ ಐ (IRDAI)	ಭಾರತದ ವಿಮಾ ದಲ್ಲಾಳಿಗಳ ಸಂಘ	ವಿತ್ತ ಸಚಿವಾಲಯ	2
248	ವಿಮೆಯಲ್ಲಿ ವಿಮಾದಾರರ ಕಾರ್ಯಕ್ಷಮತೆಯ ನಿಜವಾದ ಪರೀಕ್ಷೆ ಯಾವುದು?	ವಿಮಾ ಕಂಪನಿಯ ಲೋಗೋದ ಬಣ್ಣ	ವಿಮಾ ಕಂಪನಿ ಹೊಂದಿರುವ ಉದ್ಯೋಗಿಗಳ ಸಂಖ್ಯೆ	ವಿಮಾ ಕಂಪನಿಯ ಕ್ಲೈಮ್‌ಗಳನ್ನು ಪಾವತಿಸುವ ಸಾಮರ್ಥ್ಯ	ಕಂಪನಿಯ ಕಚೇರಿ ಆವರಣದ ಸ್ಥಳ	3
249	ಕ್ಲೈಮ್‌ನ ಮೊದಲಪಾಲುದಾರರು ಮತ್ತು ಸ್ವೀಕರಿಸುವವರು ಯಾರು?	ಪಾಲಿಸಿಯನ್ನು ಮಾರಾಟ ಮಾಡಿದ ವಿಮಾ ಏಜೆಂಟ್	ವಿಮಾ ಹಕ್ಕನ್ನು ಪ್ರಕ್ರಿಯೆಗೊಳಿಸುವ ವ್ಯಕ್ತಿ	ವಿಮಾ ಕಂಪನಿಯ ವೇರುದಾರರು	ವಿಮಾ ಪಾಲಿಸಿಯನ್ನು ಖರೀದಿಸುವ ಗ್ರಾಹಕ	4
250	ಆರೋಗ್ಯ ವಿಮೆ ಕ್ಲೈಮ್ ಸೇವೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿವೆ?	ಕ್ಲೈಮ್‌ಗಳನ್ನು ವಿಮಾ ಕಂಪನಿಯು ಮಾತ್ರ ಸೇವೆ ಸಲ್ಲಿಸಬಹುದು	ಕ್ಲೈಮ್‌ಗಳನ್ನು ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್‌ಗಳು (ಟಿಪಿಎ) ಮಾತ್ರ ಸೇವೆ ಸಲ್ಲಿಸಬಹುದು.	ಕ್ಲೈಮ್‌ಗಳನ್ನು ವಿಮಾ ಕಂಪನಿ ಅಥವಾ ವಿಮಾ ಕಂಪನಿಯಿಂದ ಅಧಿಕೃತಗೊಳಿಸಿದ TPA ಗಳಿಂದ ಸೇವೆ ಸಲ್ಲಿಸಬಹುದು.	ಕ್ಲೈಮ್‌ಗಳನ್ನು ಒದಗಿಸುವವರು/ಆಸ್ಪತ್ರೆಗಳು ಮಾತ್ರ ಸೇವೆ ಸಲ್ಲಿಸಬಹುದು.	3

Insurance Marketing Firm (Composite) Question Bank - Kannada						
251	ವಿಮಾದಾರರಿಗ/ಟಿಪಿಎಗ ಆರೋಗ್ಯದ ಕ್ಲೈಮ್ ಅನ್ನು ತಿಳಿಸಿದಾಗಿನಿಂದ ಪಾಲಿಸಿ ನಿಯಮಗಳ ಪ್ರಕಾರ ಪಾವತಿ ಮಾಡುವವರೆಗೆ ಏನಾಗುತ್ತದೆ?	ಹಕ್ಕನ್ನು ತಕ್ಷಣವೇ ತಿರಸ್ಕರಿಸಲಾಗುತ್ತದೆ	ಯಾವುದೇ ಪರಿಶೀಲನೆಯಿಲ್ಲದ ಪಾವತಿಯನ್ನು ಮಾಡಲಾಗಿದೆ	ಕ್ಲೈಮ್ ಚೆನ್ನಾಗಿ ವ್ಯಾಖ್ಯಾನಿಸಲಾದ ಹಂತಗಳ ಮೂಲಕ ಹೋಗುತ್ತದೆ	ವಿಮಾದಾರ/TPA ಕ್ಲೈಮ್ ಅನ್ನು ನಿರ್ಲಕ್ಷಿಸುತ್ತದೆ	3
252	ವಿಮಾ ಕ್ಲೈಮ್ ಪ್ರಕ್ರಿಯೆಯಲ್ಲಿ ಕ್ಲೈಮ್ ಸೂಚನೆ ಎಂದರೇನು?	ಹಕ್ಕು ಪ್ರಕ್ರಿಯೆಯ ಅಂತಿಮ ಹಂತ	ಹಕ್ಕನ್ನು ತನಿಖೆ ಮಾಡುವ ಪ್ರಕ್ರಿಯೆ	ಯೋಜಿತಅಥವಾ ತುರ್ತು ಆಸ್ಪತ್ರೆಗೆ ದಾಖಲಾದ ಬಗ್ಗೆ ವಿಮಾ ಕಂಪನಿಗೆ ತಿಳಿಸುವ ಕ್ರಿಯೆ	ಕ್ಲೈಮ್‌ಗಾಗಿ ಪಾವತಿಸಬೇಕಾದ ಮೊತ್ತವನ್ನು ನಿರ್ಧರಿಸುವ ಪ್ರಕ್ರಿಯೆ	3
253	ಆರೋಗ್ಯ ವಿಮೆಯಲ್ಲಿ ಕ್ಲೈಮ್ ಸೂಚನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿವೆ?	ಕ್ಲೈಮ್ ಸೂಚನೆ ಕಡ್ಡಾಯವಲ್ಲ	ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 48 ಗಂಟೆಗಳ ಮೊದಲು ಕ್ಲೈಮ್ ಮಾಹಿತಿ ಅಗತ್ಯವಿದೆ	ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 48 ಗಂಟೆಗಳ ಒಳಗೆ ಕ್ಲೈಮ್ ಮಾಹಿತಿ ಅಗತ್ಯವಿದೆ	ಯೋಜಿತದಾಖಲಾತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ಕ್ಲೈಮ್ ಸೂಚನೆಯ ಅಗತ್ಯವಿದೆ.	4
254	ಹೇಳಿಕೆಯ ಪ್ರಕಾರ ವಿಮಾದಾರ / ಟಿಪಿಎ ಕ್ಲೈಮ್ ಸೂಚನೆ ಹೇಗೆ ಸಾಧ್ಯ?	ಟೆಲಿಗ್ರಾಂ ಮೂಲಕ ಮಾತ್ರ	ಫ್ಯಾಕ್ಸ್ ಮೂಲಕ ಮಾತ್ರ	ಮೊಬೈಲ್‌ಅಪ್ಲಿಕೇಶನ್‌ಗಳು / ಕರೆ ಕೇಂದ್ರಗಳು / ಇಂಟರ್ನೆಟ್ / ಇ-ಮೇಲ್ ಮೂಲಕ	ಅಂಚೆಯ ಮೂಲಕ ಮಾತ್ರ	3
255	ಕಂಪನಿ ಅಥವಾ TPA ನಂತರ Mr. X ನ ಕ್ಲೈಮ್ ಬಗ್ಗೆ ಸೂಚನೆಯನ್ನು ಪಡೆಯುತ್ತಾರೆಯೇ?	ಹಕ್ಕು ತಕ್ಷಣವೇ ಅನುಮೋದಿಸಲಾಗಿದೆ	ದಾಖಲೆಗಳನ್ನು ನಿರ್ಲಕ್ಷಿಸಲಾಗಿದೆ	ವಿವರಗಳನ್ನು ನಿಖರತೆಗಾಗಿ ಹೊಂದಿಸಲಾಗಿದೆ ಮತ್ತು ಉಲ್ಲೇಖ ಸಂಖ್ಯೆಯನ್ನು ರಚಿಸಲಾಗಿದೆ	ಹೆಚ್ಚಿನ ದಾಖಲೆಗಳನ್ನು ಒದಗಿಸುವಂತೆ ಹಕ್ಕುದಾರರನ್ನು ಕೇಳಲಾಗಿದೆ	3
256	ದುರುಪಾಪತಿ ಆಧಾರದ ಮೇಲೆ ಅಂತಿಮ ಪರಿಹಾರಕ್ಕಾಗಿ ಕ್ಲೈಮ್‌ಗಳ ಪರಿಶೀಲನೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ನಿಜ?	ಯಾವುದೇ ಪರಿಶೀಲನೆ ಅಥವಾ ದಾಖಲೆಗಳ ಪರಿಶೀಲನೆ ಇಲ್ಲದೆ ಹಕ್ಕುಗಳನ್ನು ಸ್ವೀಕರಿಸಲಾಗುತ್ತದೆ.	ಕ್ಲೈಮ್‌ಗಳನ್ನು ಸ್ವೀಕಾರಾರ್ಹತೆ, ವಿಮಾ ಮೊತ್ತ ಕಡಿತಗೊಳಿಸುವಿಕೆಗಳು ಮತ್ತು ಉಪ-ಮಿತಿಗಳಿಗಾಗಿ ಪರಿಶೀಲಿಸಲಾಗುತ್ತದೆ.	ಕ್ಲೈಮ್‌ಗಳನ್ನು ಸ್ವೀಕಾರಾರ್ಹತೆಗಾಗಿ ಮಾತ್ರ ಪರಿಶೀಲಿಸಲಾಗುತ್ತದೆ, ಆದರೆ ವಿಮಾ ಮೊತ್ತ ಕಡಿತಗೊಳಿಸುವಿಕೆಗಳು ಮತ್ತು ಉಪ-ಮಿತಿಗಳಿಗೆ ಅಲ್ಲ.	ಕ್ಲೈಮ್‌ಗಳನ್ನು ವಿಮಾ ಮೊತ್ತಕ್ಕಾಗಿ ಪರಿಶೀಲಿಸಲಾಗುತ್ತದೆ, ಆದರೆ ಸ್ವೀಕಾರಾರ್ಹತೆ, ಕಡಿತಗೊಳಿಸುವಿಕೆಗಳು ಮತ್ತು ಉಪ-ಮಿತಿಗಳಿಗಾಗಿ ಅಲ್ಲ.	2
257	ಕ್ಯಾಶ್-ಲೆಸ್ ಯೋಜನೆಯಡಿಯಲ್ಲಿ ಯೋಜಿತಶಸ್ತ್ರಚಿಕಿತ್ಸೆಯ ಸೂಚನೆಯಿದ್ದಲ್ಲಿ ಕಂಪನಿಯು ಯಾವ ಕ್ರಮವನ್ನು ತೆಗೆದುಕೊಳ್ಳುತ್ತದೆ?	ಸಂಭವನೀಯ ವೆಚ್ಚದ ಪೂರ್ವಾನುಮತಿಯನ್ನು ಆಸ್ಪತ್ರೆಗೆ ನೀಡಲಾಗುತ್ತದೆ	ಕ್ಲೈಮ್ ಅನ್ನು ನೇರವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ	ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯನ್ನು ಸಂಪರ್ಕಿಸಲಾಗಿದೆ	ಹಕ್ಕನ್ನು ತಿರಸ್ಕರಿಸಲಾಗಿದೆ	1
258	ಕೆಳಗಿನ ಯಾವ ಪರ್ಯಾಯ ಚಿಕಿತ್ಸಾ ವಿಧಾನಗಳನ್ನು ಆರೋಗ್ಯ ವಿಮಾ ಪಾಲಿಸಿಗಳಿಂದ ಒಳಗೊಳ್ಳಬಹುದು, ಆದರೆ ಉಪ-ಮಿತಿಗಳನ್ನು ಹೊಂದಿರಬಹುದು?	ಯುನಾನಿ	ಸಿದ್ಧ	ಹೋಮಿಯೋಪತಿ	ಮೇಲಿನ ಎಲ್ಲವೂ	4
259	ವೈದ್ಯಕೀಯ ವಿಮಾ ಪಾಲಿಸಿಗಳಲ್ಲಿ ಟೆಲಿಮೆಡಿಸಿನ್ ಶುರಿತು IRDAI ನ ಇತ್ತೀಚಿನ ನಿರ್ದೇಶನವೇನು?	ವಿಮಾದಾರರು ತಮ್ಮ ಪಾಲಿಸಿಗಳಲ್ಲಿ ಟೆಲಿಮೆಡಿಸಿನ್ ಅನ್ನು ಕವರ್ ಮಾಡಲು ಅನುಮತಿಸುವುದಿಲ್ಲ.	ಕೊರೊನಾವೈರಸ್ ಅಲ್ಲದೆ ವೈದ್ಯಕೀಯ ಸಮಾಲೋಚನೆಗಳಿಗೆ ಮಾತ್ರ ಟೆಲಿಮೆಡಿಸಿನ್ ಅನ್ನು ಅನುಮತಿಸಲಾಗಿದೆ.	ನಿಯಮಿತ ವೈದ್ಯಕೀಯ ಸಮಾಲೋಚನೆಯನ್ನು ಅನುಮತಿಸುವ ಎಲ್ಲೆಲ್ಲಿ ಟೆಲಿಮೆಡಿಸಿನ್ ಅನ್ನು ಅನುಮತಿಸಲಾಗುತ್ತದೆ.	ಪಾಲಿಸಿದಾರರು ಎಲ್ಲಾ ವೈದ್ಯಕೀಯ ಸಮಾಲೋಚನೆಗಳಿಗಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ.	3
260	ಈ ಕೆಳಗಿನವುಗಳಲ್ಲಿ ಯಾವುದು ಪಾವತಿಸಬೇಕಾದ ಕ್ಲೈಮ್ ಮೊತ್ತವನ್ನು ನಿರ್ಧರಿಸುವ ಅಂಶವಲ್ಲ?	ಪಾಲಿಸಿಯ ಅಡಿಯಲ್ಲಿ ಸದಸ್ಯರಿಗೆ ಲಭ್ಯವಿರುವ ವಿಮಾ ಮೊತ್ತ	ಕಳೆಯಬಹುದಾದ ಮೊತ್ತ	ಈಗಾಗಲೇ ಮಾಡಲಾದ ಯಾವುದೇ ಕ್ಲೈಮ್ ಅನ್ನು ಗಣನೆಗೆ ತೆಗೆದುಕೊಂಡ ನಂತರ ಸದಸ್ಯರಿಗೆ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತ	ಉಪ-ಮಿತಿಗಳು	2
261	ಸಮಂಜಸವಾದ ಮತ್ತು ಸಾಂಪ್ರದಾಯಿಕ ಶುಲ್ಕಗಳು ಯಾವುವು?	ಭೌಗೋಳಿಕ ಪ್ರದೇಶದಲ್ಲಿ ಜಾಲ್ತಿಯಲ್ಲಿರುವ ಶುಲ್ಕಗಳಿಗಿಂತ ಹೆಚ್ಚಿನ ಶುಲ್ಕಗಳು	ನಿರ್ದಿಷ್ಟ ಪೂರೈಕೆದಾರರಿಗೆ ವಿಶಿಷ್ಟವಾದ ಸೇವೆಗಳು ಅಥವಾ ಸರಬರಾಜುಗಳಿಗಾಗಿ ಶುಲ್ಕಗಳು	ವಿಮಾದಾರರಿಂದ ಮಾತ್ರ ನಿರ್ಧರಿಸಲ್ಪಡುವ ಶುಲ್ಕಗಳು	ಒಂದೇ ರೀತಿಯ ಅಥವಾ ಒಂದೇ ರೀತಿಯ ಸೇವೆಗಳಿಗಾಗಿ ಭೌಗೋಳಿಕ ಪ್ರದೇಶದಲ್ಲಿ ಜಾಲ್ತಿಯಲ್ಲಿರುವ ಶುಲ್ಕಗಳಿಗೆ ಸ್ಥಿರವಾಗಿರುವ ಸೇವೆಗಳು ಅಥವಾ ಸರಬರಾಜುಗಳ ಶುಲ್ಕಗಳು	4
262	IRDAI ಆರೋಗ್ಯ ವಿಮಾ ಪ್ರಮಾಣೀಕರಣ ಮಾರ್ಗಸೂಚಿಗಳ ಅಡಿಯಲ್ಲಿ ಏನು ಪ್ರಮಾಣೀಕರಿಸಲಾಗಿದೆ?	ಪಾಲಿಸಿಯ ಅಡಿಯಲ್ಲಿ ಸದಸ್ಯರಿಗೆ ಲಭ್ಯವಿರುವ ವಿಮಾ ಮೊತ್ತ	ಈಗಾಗಲೇ ಮಾಡಲಾದ ಯಾವುದೇ ಕ್ಲೈಮ್ ಅನ್ನು ಗಣನೆಗೆ ತೆಗೆದುಕೊಂಡ ನಂತರ ಸದಸ್ಯರಿಗೆ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತ	ಆರೋಗ್ಯ ವಿಮೆಯಲ್ಲಿ ಪಾವತಿಸಲಾಗದ ವಸ್ತುಗಳು	ಕಳೆಯಬಹುದಾದ ಮೊತ್ತ	3
263	ಪಾವತಿಸಬಹುದಾದ ಕ್ಲೈಮ್ ಮೊತ್ತಕ್ಕೆ ಪಾವತಿಗಳನ್ನು ಹೇಗೆ ಮಾಡಲಾಗುತ್ತದೆ?	ಚೆಕ್ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ	ನಗದು ಮೂಲಕ ಮಾತ್ರ	ಚೆಕ್ ಮೂಲಕ ಮಾತ್ರ	ಕ್ಲೈಮ್ ಹಣವನ್ನು ವಿಮಾ ಕಂಪನಿಯ ಖಾತೆಗೆ ವರ್ಗಾಯಿಸುವ ಮೂಲಕ	1
264	ಕೆಳಗಿನವುಗಳಲ್ಲಿ ಯಾವುದು ಆರೋಗ್ಯ ವಿಮೆಯ ಹಕ್ಕುಗಳನ್ನು ನಿರಾಕರಿಸಲು ಸಂಭವನೀಯ ಕಾರಣವಲ್ಲ?	ಸಕ್ರಿಯ ಚಿಕಿತ್ಸೆ ಇಲ್ಲ; ಪ್ರವೇಶವು ತನಿಖೆ ಉದ್ದೇಶಕ್ಕಾಗಿ ಮಾತ್ರ	ಪಾಲಿಸಿಯ ಅಡಿಯಲ್ಲಿ ಚಿಕಿತ್ಸೆ ಪಡೆದ ಅನಾರೋಗ್ಯವನ್ನು ಹೊರತುಪಡಿಸಲಾಗಿದೆ	ಆಸ್ಪತ್ರೆಗೆ ದಾಖಲು 24 ಗಂಟೆಗಳಿಗಿಂತ ಹೆಚ್ಚು	ಅನಾರೋಗ್ಯದ ಕಾರಣವೆಂದರೆ ಆಲ್ಕೋಹಾಲ್ ಅಥವಾ ಮಾದಕವಸ್ತುಗಳ ದುರುಪಯೋಗ	3

Insurance Marketing Firm (Composite) Question Bank - Kannada						
265	ಸಲ್ಲಿಸಿದ ಆರೋಗ್ಯ ಹಕ್ಕುಗಳ ಎಷ್ಟು ಶೇಕಡಾವನ್ನು ಸಾಮಾನ್ಯವಾಗಿ ನಿರಾಕರಿಸಲಾಗುತ್ತದೆ?	5% ರಿಂದ 10%	10% ರಿಂದ 15%	15% ರಿಂದ 20%	20% ರಿಂದ 25%	2
266	ಶಂಕಿತ ಕ್ಲೈಮ್‌ಗಳ ತನಿಖೆಯನ್ನು ಯಾವ ಸಮಯದೊಳಗೆ ಪೂರ್ಣಗೊಳಿಸಬೇಕು?	ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 30 ದಿನಗಳು	ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 60 ದಿನಗಳು	ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 90 ದಿನಗಳು	ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 120 ದಿನಗಳು	3
267	ತನಿಖೆಯನ್ನು ಪೂರ್ಣಗೊಳಿಸಿದ ಎಷ್ಟು ದಿನಗಳೊಳಗೆ ಕ್ಲೈಮ್ ಅನ್ನು ಇತ್ಯರ್ಥಗೊಳಿಸಬೇಕು?	30 ದಿನಗಳು	15 ದಿನಗಳು	60 ದಿನಗಳು	90 ದಿನಗಳು	1
268	ಆರೋಗ್ಯ ವಿಮೆಯಲ್ಲಿ ಮಾಡಿದ ವಂಚನೆಗಳ ಕೆಲವು ಉದಾಹರಣೆಗಳು ಯಾವುವು?	ಸೋಗು ಹಾಕುವಿಕೆ	ದಾಖಲೆಗಳ ತಯಾರಿಕೆ	ವೆಚ್ಚಗಳ ಹಣದುಬ್ಬರ	ಮೇಲಿನ ಎಲ್ಲವೂ	4
269	ತಮ್ಮ ಕ್ಲೈಮ್ ಅನ್ನು ನಿರಾಕರಿಸಿದರೆ ಗ್ರಾಹಕರಿಗೆ ಯಾವ ಆಯ್ಕೆಗಳು ಲಭ್ಯವಿವೆ?	IRDAI	ಗ್ರಾಹಕ ಆಯೋಗಗಳು	ವಿಮಾ ಓಂಬುಡ್ಸ್‌ಮನ್	ಮೇಲಿನ ಎಲ್ಲವೂ	4
270	ಆರೋಗ್ಯ ವಿಮೆಯಡಿ ಒಳಗೊಂಡಿರುವ ಗ್ರಾಹಕರು ನಗದು ರಹಿತ ಸೌಲಭ್ಯವನ್ನು ಪಡೆಯಲು ಮೊದಲಹಂತ ಯಾವುದು?	ಗ್ರಾಹಕರು ಪ್ರವೇಶಕ್ಕಾಗಿ ಚಿಕಿತ್ಸೆ ನೀಡುವ ವೈದ್ಯರನ್ನು ಸಂಪರ್ಕಿಸುತ್ತಾರೆ	ಗ್ರಾಹಕರು ವಿಮಾ ವಿವರಗಳೊಂದಿಗೆ ಆಸ್ಪತ್ರೆಯ ವಿಮಾ ಡೆಸ್ಕ್ ಅನ್ನು ಸಂಪರ್ಕಿಸುತ್ತಾರೆ	ಗ್ರಾಹಕರು ಆಸ್ಪತ್ರೆಯ ಶುಲ್ಕವನ್ನು ಮುಂಗಡವಾಗಿ ಪಾವತಿಸುತ್ತಾರೆ	ಗ್ರಾಹಕರು ನೇರವಾಗಿ TPA ಅನ್ನು ಸಂಪರ್ಕಿಸುತ್ತಾರೆ	2
271	ನಗದು ರಹಿತ ಅಧಿಕಾರವನ್ನು ನೀಡಬಹುದೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಯಾರು ತೆಗೆದುಕೊಳ್ಳುತ್ತಾರೆ?	ಆಸ್ಪತ್ರೆ	ರೋಗಿ	TPA	ವಿಮಾದಾರ	3
272	ರೋಗಿಯು ಡಿಸ್ಚಾರ್ಜ್ ಸಿದ್ಧವಾದಾಗ ಆಸ್ಪತ್ರೆ ಏನು ಮಾಡುತ್ತದೆ?	TPA ಯಿಂದ ಅನುಮೋದಿಸಲಾದರೋಗಿಯು ಖಾತೆಯಲ್ಲಿನ ಕ್ರೆಡಿಟ್ ಮೊತ್ತವನ್ನು ವಿಮೆಯಿಂದ ಒಳಗೊಳ್ಳುವ ನಿಜವಾದ ಚಿಕಿತ್ಸೆಯ ಶುಲ್ಕಗಳ ವಿರುದ್ಧ ಪರಿಶೀಲಿಸಿ	ಸಂಪೂರ್ಣ ಚಿಕಿತ್ಸೆಯ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲು ರೋಗಿಯನ್ನು ವಿನಂತಿಸಿ	ಹೆಚ್ಚಿನ ಚಿಕಿತ್ಸೆಗೆ ಒಳಗಾಗಲು ರೋಗಿಯನ್ನು ಕೇಳಿ	ರೋಗಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಿ	1
273	ವಿಮಾ ಕಂಪನಿಗಳ ಸಂದರ್ಭದಲ್ಲಿ ಕಾಯ್ದಿರಿಸುವ ಉದ್ದೇಶವೇನು?	ಕ್ಲೈಮ್‌ಗಳ ಸ್ಥಿತಿಯ ಆಧಾರದ ಮೇಲೆ ವಿಮಾದಾರರ ಪುಸ್ತಕಗಳಲ್ಲಿ ಎಲ್ಲಾ ಕ್ಲೈಮ್‌ಗಳಿಗೆ ನಿಬಂಧನೆಗಳನ್ನು ಮಾಡಲು	ಪಾವತಿಗಳು ಬಾಕಿ ಇರುವವರೆಗೆ ಕ್ಲೈಮ್ ಮೊತ್ತವನ್ನು ಹಿಡಿದಿಟ್ಟುಕೊಳ್ಳುವುದು	ಪಾಲಿಸಿದಾರರು ತಮ್ಮ ಪ್ರೀಮಿಯಂಗಳನ್ನು ಸಮಯಕ್ಕೆ ಪಾವತಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು	ಹೂಡಿಕೆಯಿಂದ ವಿಮಾದಾರನು ಗಳಿಸುವ ಲಾಭವನ್ನು ಅಂದಾಜು ಮಾಡಲು	1
274	ನಗದುರಹಿತ ದೃಢೀಕರಣ ನಮೂನೆಯಲ್ಲಿ ಒದಗಿಸಲಾದ ಮಾಹಿತಿಯನ್ನು ಅಧ್ಯಯನ ಮಾಡಿದ ನಂತರ TPA ಏನು ಮಾಡುತ್ತದೆ?	ವಿಳಂಬವಿಲ್ಲದೆ ನಗದು ರಹಿತ ಅಧಿಕಾರವನ್ನು ಅನುಮೋದಿಸುತ್ತದೆ	ನಗದುರಹಿತ ಅಧಿಕಾರವನ್ನು ಒದಗಿಸಬಹುದೇ ಮತ್ತು ಹಾಗಿದ್ದಲ್ಲಿ ಎಷ್ಟು ಮೊತ್ತಕ್ಕೆ ನಿರ್ಧಾರ ತೆಗೆದುಕೊಳ್ಳುತ್ತದೆ	ನಗದು ರಹಿತ ಅಧಿಕಾರವನ್ನು ತಕ್ಷಣವೇ ತಿರಸ್ಕರಿಸುತ್ತದೆ	ಮೇಲಿನ ಯಾವುದೂ ಅಲ್ಲ	2
275	ಮಿ.X ಅವರು ತಮ್ಮ ವಿಮಾ ವಿವರಗಳನ್ನು ಹೊಂದಿಲ್ಲದಿದ್ದರೆ ಏನು ಮಾಡಬೇಕು?	ಅವರು ಆಸ್ಪತ್ರೆಯನ್ನು ಸಂಪರ್ಕಿಸಬೇಕು	ಅವರು 24 ಗಂಟೆಗಳ ಸಹಾಯವಾಣಿ ಮೂಲಕ TPA ಅನ್ನು ಸಂಪರ್ಕಿಸಬೇಕು	ಅವರು ತಮ್ಮ ವಿಮೆ ವಿವರಗಳನ್ನು ಪಡೆಯುವವರೆಗೆ ಕಾಯಬೇಕು	ಚಿಕಿತ್ಸೆಗೆ ಜೇಬಿನಿಂದ ಹಣ ನೀಡಬೇಕು	2
276	ತನ್ನ ವೈದ್ಯರು ಸೂಚಿಸಿದ ಆಸ್ಪತ್ರೆಯು TPA ನೆಟ್‌ವರ್ಕ್‌ನಲ್ಲಿ ಇಲ್ಲದಿದ್ದರೆ Mr.X ಏನು ಮಾಡಬೇಕು?	ಅವರು TPA ಯ ನೆಟ್ವರ್ಕ್‌ನಲ್ಲಿ ಮತ್ತೊಂದು ಆಸ್ಪತ್ರೆಯನ್ನು ಆಯ್ಕೆ ಮಾಡಬೇಕು	ನಗದುರಹಿತ ಸೌಲಭ್ಯ ಲಭ್ಯವಿರುವ ಆಯ್ಕೆಗಳನ್ನು ಪರಿಶೀಲಿಸಲು ಅವರು TPA ಅನ್ನು ಸಂಪರ್ಕಿಸಬೇಕು	ಚಿಕಿತ್ಸೆಗೆ ಜೇಬಿನಿಂದ ಹಣ ನೀಡಬೇಕು	ಹೆಚ್ಚಿನ ಸಲಹೆಗಾಗಿ ಅವರು ಸಮಾಲೋಚಕ ವೈದ್ಯರನ್ನು ಸಂಪರ್ಕಿಸಬೇಕು	2
277	ಡಿಸ್ಚಾರ್ಜ್ ಬಗ್ಗೆ ಗ್ರಾಹಕರು TPA ಗೆ ಯಾವಾಗ ತಿಳಿಸಬೇಕು?	ರೋಗಿಯನ್ನು ಬಿಡುಗಡೆ ಮಾಡಿದ ನಂತರ	ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ಮೊದಲು	ಪೂರ್ವ-ಅಧಿಕಾರ ಫಾರ್ಮ್ ಅನ್ನು ಭರ್ತಿ ಮಾಡುವ ಸಮಯದಲ್ಲಿ	ಡಿಸ್ಚಾರ್ಜ್ ಮುಂಚಿತವಾಗಿ ಮತ್ತು ಅಗತ್ಯವಿರುವ ಯಾವುದೇ ಹೆಚ್ಚುವರಿ ಅನುಮೋದನೆಯನ್ನು TPA ಗೆ ಕಳುಹಿಸಲು ಆಸ್ಪತ್ರೆಯನ್ನು ವಿನಂತಿಸಿ	4
278	ಆರೋಗ್ಯ ವಿಮೆ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಅಗತ್ಯವಿರುವ ಪ್ರಮುಖ ದಾಖಲೆ ಯಾವುದು?	ತನಿಖಾ ವರದಿ	ಏಕೀಕೃತ ಮತ್ತು ವಿವರವಾದ ಬಿಲ್ಲುಗಳು	ಪಾವತಿಗೆ ರಶೀದಿ	ಡಿಸ್ಚಾರ್ಜ್ ಸಾರಾಂಶ	4
279	ಆರೋಗ್ಯ ವಿಮಾ ಹಕ್ಕುಗಳಲ್ಲಿ ತನಿಖಾ ವರದಿಗಳ ಉದ್ದೇಶವೇನು?	ರೋಗಿಯ ಸ್ಥಿತಿಯ ಸಾರಾಂಶವನ್ನು ಒದಗಿಸಲು	ಬಿಲ್‌ಗಳ ವಿರಾಮವನ್ನು ಒದಗಿಸಲು	ರೋಗಿನಿರ್ಣಯ ಮತ್ತು ಚಿಕಿತ್ಸೆಯನ್ನು ಹೋಲಿಸಲು ಸಹಾಯ ಮಾಡಲು	ರೋಗಿಯ ಗುರುತನ್ನು ಪರಿಶೀಲಿಸಲು	3
280	ಆರೋಗ್ಯ ವಿಮೆ ಕ್ಲೈಮ್‌ಗಳಲ್ಲಿ ಕ್ಲೈಮ್ ಫಾರ್ಮ್‌ನ ಉದ್ದೇಶವೇನು?	ರೋಗಿಯ ಸ್ಥಿತಿಯ ಸಾರಾಂಶವನ್ನು ಒದಗಿಸಲು	ಹಕ್ಕು ಪ್ರಕ್ರಿಯೆಗೆ ವಿನಂತಿಸಲು	ಬಿಲ್‌ಗಳ ವಿರಾಮವನ್ನು ಒದಗಿಸಲು	ರೋಗಿನಿರ್ಣಯ ಮತ್ತು ಚಿಕಿತ್ಸೆಯನ್ನು ಹೋಲಿಸಲು ಸಹಾಯ ಮಾಡಲು	2
281	"ವಿಮಾ ಏಜೆಂಟ್‌ಗಳು/ದಲ್ಲಾಳಿಗಳಿಂದ ಪಾಲಿಸಿಗಳನ್ನು ಮಾರಾಟ ಮಾಡುವುದರ ಜೊತೆಗೆ ಕೆಳಗಿನವುಗಳಲ್ಲಿ ಯಾವುದನ್ನು ನಿರೀಕ್ಷಿಸಲಾಗಿದೆ?	ಗ್ರಾಹಕರಿಗೆ ಕಾನೂನು ಸಲಹೆ ನೀಡುವುದು	ಗ್ರಾಹಕರಿಗೆ ದಿನಸಿ ವಸ್ತುಗಳನ್ನು ತಲುಪಿಸುವುದು	"ಕ್ಲೈಮ್ ಸಂದರ್ಭದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವುದು	ಗ್ರಾಹಕರಿಗೆ ಮನೆ ರಿಪೇರಿ ಮಾಡುವುದು	3
282	ಅಪಘಾತದ ಹಕ್ಕುಗಳಿಗಾಗಿ ಯಾವ ಡಾಕ್ಯುಮೆಂಟ್ ಅಗತ್ಯವಾಗಬಹುದು?	ಏಕೀಕೃತ ಮತ್ತು ವಿವರವಾದ ಬಿಲ್ಲುಗಳು	ಗುರುತಿನ ಪುರಾವೆ	ಡಯಾಲಿಸಿಸ್/ಕೀಮೋಥೆರಾಪಿ/ಫಿಸಿಯೋಥೆರಾಪಿ ಚಾರ್ಟ್‌ಗಳು	ಎಫ್‌ಐಆರ್ ಅಥವಾ ವೈದ್ಯಕೀಯ-ಕಾನೂನು ಪ್ರಮಾಣಪತ್ರ	4

Insurance Marketing Firm (Composite) Question Bank - Kannada						
283	TPA ಯೊಂದಿಗೆ ಸದಸ್ಯತ್ವವನ್ನು ಹೊಂದುವ ಉದ್ದೇಶವೇನು?	ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ರಿಯಾಯಿತಿಗಳನ್ನು ಪಡೆಯಲು.	ಪಾಲಿಸಿಯ ವ್ಯಾಪ್ತಿಗೆ ಒಳಪಡದ ವೈದ್ಯಕೀಯ ವೆಚ್ಚಗಳಿಗೆ ಮರುಪಾವತಿಯನ್ನು ಸ್ವೀಕರಿಸಲು.	ಪಾಲಿಸಿಯ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗೆ ಅಥವಾ ಚಿಕಿತ್ಸೆಗಾಗಿ ನಗದು ರಹಿತ ಸೌಲಭ್ಯವನ್ನು ಪಡೆಯಲು ಮತ್ತು ಅಗತ್ಯವಿದ್ದಾಗ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲು.	ಆರೋಗ್ಯ ವೃತ್ತಿಪರರ ತಂಡದಿಂದ ವೈದ್ಯಕೀಯ ಸಲಹೆ ಮತ್ತು ಸಮಾಲೋಚನೆಯನ್ನು ಸ್ವೀಕರಿಸಲು.	3
284	ನಗದು ರಹಿತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಟಿಪ್ಪಣಿ ಯಾವ ದಾಖಲೆಯನ್ನು ನೀಡುತ್ತದೆ?	ವೈದ್ಯಕೀಯ ವರದಿ	ಡಿಸ್ಚಾರ್ಜ್ ಸಾರಾಂಶ	ಪೂರ್ವ-ಅಧಿಕಾರ ಅಥವಾ ಖಾತರಿ ಪತ್ರ	ಔಪಧಿಗಾಗಿ ಪ್ರಿಸ್ಕ್ರಿಪ್ಷನ್	3
285	ಹಕ್ಕುಗಳ ತನಿಖೆ ಏನು?	ಕ್ಲೈಮ್‌ನ ಸಿಂಧುತ್ವವನ್ನು ನಿರ್ಧರಿಸುವುದು ಮತ್ತು ನಷ್ಟದ ನೈಜ ಕಾರಣ ಮತ್ತು ವ್ಯಾಪ್ತಿಯನ್ನು ಕಂಡುಹಿಡಿಯುವುದು	ಹಕ್ಕುದಾರರ ಉದ್ಯೋಗದ ವಿಶ್ವಾಸಾರ್ಹತೆಯನ್ನು ನಿರ್ಣಯಿಸುವುದು	ಹಕ್ಕುದಾರರ ಗುರುತಿನ ದಾಖಲೆಗಳ ದೃಢೀಕರಣವನ್ನು ಪರಿಶೀಲಿಸಲಾಗುತ್ತಿದೆ	ಪಾಲಿಸಿಗೆ ವಿಧಿಸಬೇಕಾದ ಪ್ರೀಮಿಯಂ ಲೆಕ್ಕಾಚಾರ	1
286	AML (ಆಂಟಿ-ಮನಿ ಲಾಂಡರಿಂಗ್) ಉದ್ದೇಶಗಳಿಗಾಗಿ ಹಸರು ಮತ್ತು ವಿಳಾಸ ಪರಿಶೀಲನೆಗಾಗಿ ಯಾವ ದಾಖಲೆಗಳು ಅಗತ್ಯವಿದೆ?	ಜನನ ಪ್ರಮಾಣಪತ್ರ ಮತ್ತು ಬಾಡಿಗೆ ಒಪ್ಪಂದ	ಪಾಸ್ಪೋರ್ಟ್ ಮತ್ತು ಬ್ಯಾಂಕ್ ಹೇಳಿಕೆ	ಆಧಾರ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೇಳಿಕೆ	ಪ್ಯಾನ್ ಕಾರ್ಡ್ ಮತ್ತು ದೂರವಾಣಿ ಬಿಲ್	4
287	ಸಾಗರೋತ್ತರ ಹಕ್ಕುಗಳಲ್ಲಿ ಸಹಾಯ ಕಂಪನಿಗಳ ಪಾತ್ರವೇನು?	ಅವರು ವಿಮಾ ಕಂಪನಿಗಳ ಪರವಾಗಿ ಹಕ್ಕುಗಳನ್ನು ಪ್ರಕ್ರಿಯೆಗೊಳಿಸುತ್ತಾರೆ	ಪಾಲಿಸಿಯ ಅಡಿಯಲ್ಲಿ ಒಳಗೊಂಡಿರುವ ಅನಿಶ್ಚಯತೆಗಳ ಸಂದರ್ಭದಲ್ಲಿ ಅವರು ಗ್ರಾಹಕರಿಗೆ ಸಹಾಯವನ್ನು ನೀಡುತ್ತಾರೆ	ಅವರು ನಗದುರಹಿತ ಚಿಕಿತ್ಸೆಗಾಗಿ ಆಸ್ಪತ್ರೆಗಳೊಂದಿಗೆ ಟೈ-ಅಪ್ ವ್ಯವಸ್ಥೆಗಳನ್ನು ನೀಡುತ್ತಾರೆ	ಕ್ಲೈಮ್ ಪ್ರಕ್ರಿಯೆಯ ಸಮಯದಲ್ಲಿ ಅವರು ಗ್ರಾಹಕರಿಗೆ ಕಾನೂನು ನೆರವು ನೀಡುತ್ತಾರೆ	2
288	ಸಾಗರೋತ್ತರ ಪ್ರಯಾಣ ವಿಮೆ ಕ್ಲೈಮ್‌ಗಳ ಸಮಯದಲ್ಲಿ ಸಹಾಯ ಕಂಪನಿಗಳು ಒದಗಿಸುವ ಸೇವೆಯೆಲ್ಲ ಇವುಗಳಲ್ಲಿ ಯಾವುದು?	ವೈದ್ಯಕೀಯ ಸೇವೆ ಒದಗಿಸುವವರ ಉಲ್ಲೇಖಗಳು	ಇಂಟರ್ಪ್ರೀಟರ್ ರೆಫರಲ್	ಅಗತ್ಯ ಔಷಧಿಗಳ ವಿತರಣೆ	ಬಾಡಿಗೆ ಕಾರು ಬುಕಿಂಗ್	4
289	ಸಹಾಯ ಕಂಪನಿಗಳು ತಮ್ಮ ಸೇವೆಗಳಿಗೆ ವಿಧಿಸುವ ಶುಲ್ಕ ಎಷ್ಟು?	ನಿರ್ದಿಷ್ಟ ವಿಮಾ ಕಂಪನಿಯೊಂದಿಗಿನ ಒಪ್ಪಂದ, ಒಳಗೊಂಡಿರುವ ಪ್ರಯೋಜನಗಳು ಇತ್ಯಾದಿಗಳನ್ನು ಅವಲಂಬಿಸಿ ಇದು ಬದಲಾಗುತ್ತದೆ.	ಇದು ವಿಮಾ ಕಂಪನಿಯ ಎಲ್ಲಾ ಗ್ರಾಹಕರಿಗೆ ನಿಗದಿತ ಮೊತ್ತವಾಗಿದೆ	ಇದನ್ನು ವಿಮಾ ಕಂಪನಿಯು ನಿರ್ಧರಿಸುತ್ತದೆ ಮತ್ತು ಎಲ್ಲಾ ಸಹಾಯ ಕಂಪನಿಗಳಿಗೆ ಒಂದೇ ಆಗಿರುತ್ತದೆ	ಸಹಾಯ ಕಂಪನಿಗಳು ಒದಗಿಸುವ ಸೇವೆಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ	1
290	ಟ್ರಾವೆಲ್ ಇನ್ಸೂರೆನ್ಸ್ ಕ್ಲೈಮ್‌ನ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಲು ಈ ಕೆಳಗಿನ ಯಾವ ಹಂತಗಳು ಅವಶ್ಯಕ?	ವಿಮಾ ಕಂಪನಿಗೆ ಲಿಖಿತ ವಿನಂತಿಯನ್ನು ಸಲ್ಲಿಸಿ	ಆಯ್ಕೆಯ ಯಾವುದೇ ಆಸ್ಪತ್ರೆಗೆ ಭೇಟಿ ನೀಡಿ	ಕಾಲ್ ಸೆಂಟರ್ ಅನ್ನು ತಿಳಿಸಿ ಮತ್ತು ಮಾನ್ಯವಾದ ಪ್ರಯಾಣ ವಿಮಾ ಪಾಲಿಸಿಯೊಂದಿಗೆ ನಿರ್ದಿಷ್ಟಪಡಿಸಿದ ಆಸ್ಪತ್ರೆಗೆ ಮುಂದುವರಿಯಿರಿ	ಮೇಲಿನ ಯಾವುದೂ ಅಲ್ಲ	3
291	ಸಾಗರೋತ್ತರ ಪ್ರಯಾಣ ವಿಮಾ ಪಾಲಿಸಿಯ ಸಿಂಧುತ್ವವನ್ನು ಆಸ್ಪತ್ರೆಗಳು ಹೇಗೆ ಪರಿಶೀಲಿಸುತ್ತವೆ?	ಚಿಕಿತ್ಸೆಯ ಮೊದಲು ಪಾಲಿಸಿಯ ಸಿಂಧುತ್ವವನ್ನು ಆಸ್ಪತ್ರೆಗಳು ಪರಿಶೀಲಿಸುವುದಿಲ್ಲ	ಪಾಲಿಸಿಯ ಸಿಂಧುತ್ವವನ್ನು ಪರಿಶೀಲಿಸಲು ಮತ್ತು ವ್ಯಾಪ್ತಿಗಳನ್ನು ಪರಿಶೀಲಿಸಲು ಆಸ್ಪತ್ರೆಗಳು ಸಹಾಯ ಕಂಪನಿಗಳು/ವಿಮಾದಾರರನ್ನು ಕಾಲ್ ಸೆಂಟರ್ ಸಂಖ್ಯೆಗಳಲ್ಲಿ ಸಂಪರ್ಕಿಸುತ್ತವೆ.	ಪಾಲಿಸಿ ವಿವರಗಳನ್ನು ದೃಢೀಕರಿಸಲು ಆಸ್ಪತ್ರೆಗಳು ವಿಮಾದಾರರ ಕುಟುಂಬ ಅಥವಾ ಸ್ನೇಹಿತರಿಗೆ ಕರೆ ಮಾಡುತ್ತವೆ	ಆಸ್ಪತ್ರೆಗಳು ಅವರು ಮಾನ್ಯವಾದ ಪಾಲಿಸಿಯನ್ನು ಹೊಂದಿದ್ದಾರೆ ಎಂಬ ವಿಮಾದಾರರ ಮಾತನ್ನು ಅವಲಂಬಿಸಿವೆ.	2
292	ವಿವೇಕಿ ಕರೆನ್ಸಿಯಲ್ಲಿ ಯಾವ ರೀತಿಯ ಕ್ಲೈಮ್ ಪಾವತಿಯನ್ನು ಮಾಡಲಾಗುತ್ತದೆ?	ನಗದುರಹಿತ ಹಕ್ಕುಗಳು	ಮರುಪಾವತಿ ಹಕ್ಕುಗಳು	ನಗದು ರಹಿತ ಮತ್ತು ಮರುಪಾವತಿ ಹಕ್ಕುಗಳೆರಡೂ	ಮೇಲಿನ ಯಾವುದೂ ಅಲ್ಲ	1
293	ಮರುಪಾವತಿ ಹಕ್ಕುಗಳನ್ನು ಪ್ರಕ್ರಿಯೆಗೊಳಿಸುವಾಗ ಬಳಸಲಾಗುವ ಕರೆನ್ಸಿ ಪರಿವರ್ತನ ದರ ಎಷ್ಟು?	ನಷ್ಟದ ದಿನಾಂಕದ ದರ	ಕ್ಲೈಮ್ ಸಲ್ಲಿಸಿದ ದಿನಾಂಕದ ದರ	ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಂದು ದರ	ಆಸ್ಪತ್ರೆಗೆ ದಾಖಲಾದ ದಿನಾಂಕದಂದು ದರ	1
294	ಸಾಗರೋತ್ತರ ಪ್ರಯಾಣ ವಿಮೆಗಾಗಿ ಮರುಪಾವತಿ ಕ್ಲೈಮ್‌ಗಳಲ್ಲಿ ಸ್ಟೀಕಾರಾಹ್ ಕ್ಲೈಮ್‌ಗಳಿಗೆ ಪಾವತಿಗಳಿಗೆ ಯಾವ ಕರೆನ್ಸಿಯನ್ನು ಬಳಸಲಾಗುತ್ತದೆ?	ಬ್ರಿಟಿಷ್ ಪೌಂಡ್ (GBP)	ಭಾರತೀಯ ರೂಪಾಯಿ (INR)	ಯುನೈಟೆಡ್ ಸ್ಟೇಟ್ಸ್ ಡಾಲರ್ (USD)	ಯುರೋ (EUR)	2
295	ವಿಮೆ ಮಾಡಿದ ವ್ಯಕ್ತಿಯ ಅಂಗವೈಕಲ್ಯವನ್ನು ಪ್ರಮಾಣೀಕರಿಸಲು ಯಾವ ಡಾಕ್ಯುಮೆಂಟ್ ಅಗತ್ಯವಿದೆ?	ಜನನ ಪ್ರಮಾಣಪತ್ರ	ಪಾಸ್ಪೋರ್ಟ್	ಸಿವಿಲ್ ಸರ್ಜನ್ ಅಥವಾ ತತ್ಸಮಾನ ಸಮರ್ಥ ವೈದ್ಯರಿಂದ ಶಾಶ್ವತ ಅಂಗವೈಕಲ್ಯ ಪ್ರಮಾಣಪತ್ರ	ಜಾಲನಾ ಪರವಾನಿಗೆ	3
296	ಈ ಕೆಳಗಿನ ಯಾವುದು ಕ್ಲೇಮ್ ಫಾರ್ಮ್ ದಲ್ಲಿ ಒಳಗೊಂಡಿರುತ್ತದೆ? I. ಕ್ಲೇಮ್ ಮಾಡಲಾದ ಪ್ರಸ್ತಾವಕರ ಮತ್ತು ಪಾಲಿಸಿ ಸಂಖ್ಯೆಯ ವಿವರಗಳು II. ರೋಗಿಯ ವಿವರಗಳು III. ಕ್ಲೇಮ್ ಗೆ ಕಾರಣವಾದ ಆಸ್ಪತ್ರೆಗೆ ದಾಖಲು ಮಾಡಿದ ಅನಾರೋಗ್ಯದ ಕಾರಣ IV. ಆಸ್ಪತ್ರೆ ದಾಖಲಾತಿಯ ಅವಧಿ	I, II ಮತ್ತು IV	II, III ಮತ್ತು IV	I, III ಮತ್ತು IV	I, II, III ಮತ್ತು IV	4

Insurance Marketing Firm (Composite) Question Bank - Kannada

297	ಈ ಕೆಳಗಿನವುಗಳಲ್ಲಿ ಯಾವುದು ಕ್ಲೇಮ್ ಅನ್ನು ಪ್ರಕ್ರಿಯೆಗೊಳಿಸಲು ಮುಖ್ಯ ದಾಖಲೆಗಳಾಗಿವೆ? I. ಅನಾರೋಗ್ಯದ ಪುರಾವೆಯ ದಾಖಲೆಗಳು II. ಆಸ್ಪತ್ರೆಗೆ ಮಾಡಲಾದ ಪಾವತಿ III. ಚಿಕಿತ್ಸೆಗಾಗಿ ಮಾಡಲಾದ ಹೆಚ್ಚಿನ ಸಲಹೆ IV. ಇಂಪ್ರಾಂಟ್ ಗಳಿಗಾಗಿ ಪಾವತಿ ಪುರಾವೆಗಳು	ಕೇವಲ I ಮತ್ತು II	ಕೇವಲ I ಮತ್ತು IV	I, II ಮತ್ತು III	I, II, III ಮತ್ತು IV	3
298	ಈ ಕೆಳಗಿನ ಯಾವ ಹೇಳಿಕೆ/ಗಳು ಟಿಪಿಎ ಒದಗಿಸಿದ 'ಕ್ಲೇಮ್ ಪ್ರಕ್ರಿಯೆ ಮತ್ತು ಪಾವತಿ ಸೇವೆಗಳಿಗೆ' ಸಂಬಂಧಿಸಿದಂತೆ ಸರಿಯಾಗಿದೆ/ವೆ? I. ಟಿಪಿಎಗಳು ಸಾಮಾನ್ಯವಾಗಿ ಕ್ಲೇಮ್ ಇತ್ಯರ್ಥಕ್ಕಾಗಿ ವಿಮಾಗಾರರಿಂದ ಮುಂಗಡ ಹಣವನ್ನು ಪಡೆಯುತ್ತವೆ. ಟಿಪಿಎ ಹಣಗಳ ಖಾತೆಯನ್ನು ಇಚ್ಛುಕೊಳ್ಳಲು ಮತ್ತು ವಿಮಾ ಕಂಪನಿಯಿಂದ ಸ್ವೀಕರಿಸಿದ ಮೊತ್ತಗಳ ಲೆಕ್ಕಾಚಾರದ ಹೊಂದಾಣಿಕೆಯನ್ನು ಒದಗಿಸಲು ನಿರೀಕ್ಷಿಸಲಾಗಿದೆ. II. ಅನುಮೋದಿತಕ್ಲೇಮ್ ಗಳ ಪಾವತಿ ಮತ್ತು ಇತರ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶಗಳಿಗಾಗಿ ಹಣವನ್ನು ಬಳಸಬಹುದು	ಕೇವಲ I	ಕೇವಲ II	I ಮತ್ತು II ಎರಡೂ	I ಅಥವಾ II ಎರಡೂ ಅಲ್ಲ	1
299	ಆಸ್ಪತ್ರೆಗೆ ದಾಖಲಾದ ವಿಚಾರವನ್ನು ವಿಮಾ ಕಂಪನಿಗೆ ಈ ಕೆಳಗಿನ ಯಾವ ವಿಧಾನದಲ್ಲಿ ತಿಳಿಸಬಹುದು?	ಫೇಕ್ಸ್	ಕಾಲ್ - ಸಂಟರಿಗೆ ಕರೆ ಮಾಡಿ	ಇ - ಮೇಲ್	ಮೇಲಿನ ಯಾವುದಾದರೂ	4
300	ಒಂದು ಆರೋಗ್ಯ ವಿಮೆಯ ದಾವೆಯ ಪ್ರಕ್ರಿಯೆ ಪ್ರಾರಂಭಿಸಿದಾಗ, ಈ ಕೆಳಗಿನವುಗಳಲ್ಲಿ ಯಾವುದು ಮುಖ್ಯವಾದ ದಾಖಲೆಯಾಗಿರುತ್ತದೆ? I. ಅನಾರೋಗ್ಯದ ಬಗ್ಗೆ ದಾಖಲಾತಿ ಪತ್ರಗಳು II. ಔಷಧೋಪಚಾರ ನೀಡಿದ ದಾಖಲೆ III. ಒಳರೋಗಿಯಾಗಿದ್ದ ಅವಧಿ V. ರೋಗಿಯನ್ನು ಪರಿಶೀಲಿಸಿದ ದಾಖಲಾತಿ ಪತ್ರ	ಕೇವಲ I ಮತ್ತು II	ಕೇವಲ I ಮತ್ತು IV	I, II ಮತ್ತು IV	I, II, III ಮತ್ತು IV	4
301	ನಿಜವಾದ ಹೇಳಿಕೆ ಗುರುತಿಸಿ I. ಇಂತಹ ಕೆಲವು ಹಿಂದಿನ ಮತ್ತು ಇಂದಿನ ಕಾಯಿಲೆಗಳು ಅಥವಾ ಕಾಯಿಲೆಗಳ ವೈಯಕ್ತಿಕ ಇತಿಹಾಸ - ತೂಕ ಕಡಿಮೆ ಅಥವಾ ಹೆಚ್ಚು ದೇಹತೂಕ ಎಂಬ ಹಲವಾರು ಪ್ರತಿಕೂಲ ಅಂಶಗಳ ಕಾರಣ ರೋಗದ ಹರಡುವಿಕೆ ಕಡಿಮೆ ವಯಸ್ಸಿನ, ಆರೋಗ್ಯಕರ ಜೀವನದಂತಹ ಕೆಲವು ಅನುಕೂಲಕರ ಕಾರಣ ಇತ್ಯಾದಿ ಅಂಶಗಳಿಂದ ಕಡಿಮೆಯಾಗುತ್ತದೆ	ಕೇವಲ ಖ ನಿಜ	ಕೇವಲ ಖಖ ನಿಜ	ಮತ್ತು ಹೇಳಿಕೆ - II, ನಿಜ	I ಮತ್ತು II ತಪ್ಪು	3
302	ವಿಮೆಯ ಪ್ರಸ್ತಾವನೆಯ ನಮೂನೆಯೊಂದಿಗೆ ಯಾವ ತತ್ವವು ಪ್ರಾರಂಭವಾಗುತ್ತದೆ?	ಅತ್ಯಂತ ಕೆಟ್ಟ ನಂಬಿಕೆಯ ತತ್ವ	ಅತ್ಯಂತ ಪ್ರಾಮಾಣಿಕತೆಯ ತತ್ವ	ಅತ್ಯಂತ ಉತ್ತಮ ನಂಬಿಕೆಯ ತತ್ವ	ಅತ್ಯಂತ ನಿರ್ಲಕ್ಷ್ಯದ ತತ್ವ	3
303	ಪ್ರಾಪರ್ಟಿ ಇನ್ಶೂರೆನ್ಸ್‌ನಲ್ಲಿ ವಿಮಾದಾರರಿಗೆ ತಮ್ಮ ಹಿಂದಿನ ವಿಮೆಗಳ ಬಗ್ಗೆ ವಿವರಗಳನ್ನು ಏಕೆ ಪ್ರಸ್ತಾಪಿಸಬೇಕು?	ಕೊಡುಗೆಯ ತತ್ವವನ್ನು ಅನ್ವಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು	ಇತರ PA ಪಾಲಿಸಿಗಳನ್ನು ಅವಲಂಬಿಸಿ ಕವರೇಜ್ ಪ್ರಮಾಣವನ್ನು ನಿರ್ಬಂಧಿಸಲು	ವಿಮೆಯ ವಿಷಯದ ಬಗ್ಗೆ ವಿಮಾದಾರರಿಗೆ ಮಾಹಿತಿಯನ್ನು ನೀಡಲು	ಅಪಾಯದ ತಪಾಸಣೆಗಳನ್ನು ನಡೆಸುವುದು ಅಥವಾ ಹೆಚ್ಚಿನ ವಿವರಗಳನ್ನು ಸಂಗ್ರಹಿಸುವುದನ್ನು ನಿರ್ಧರಿಸಲು	1
304	ಪ್ರಸ್ತಾವನೆಯ ರೂಪದಲ್ಲಿ ವಿಷಯದ ಯಾವ ಭೌತಿಕ ಲಕ್ಷಣಗಳನ್ನು ಸೇರಿಸಲಾಗಿದೆ?	ನಿರ್ಮಾಣದ ಪ್ರಕಾರ ಮತ್ತು ಗುಣಮಟ್ಟ	ವಿಷಯದ ವಯಸ್ಸು	ಅಗ್ನಿಶಾಮಕ ಉಪಕರಣಗಳ ಉಪಸ್ಥಿತಿ	ಮೇಲಿನ ಎಲ್ಲವೂ	4
305	ಪಾಲಿಸಿದಾರರ ಹಿತಾಸಕ್ತಿಗಳ ರಕ್ಷಣೆಯ ನಿಯಮಗಳು, 2017 ರ ಪ್ರಕಾರ ವಿಮಾದಾರರು ಪ್ರಸ್ತಾವನೆಯನ್ನು ಪ್ರಕ್ರಿಯೆಗೊಳಿಸಬೇಕಾದ ಸಮಯದ ಚೌಕಟ್ಟು ಏನು?	10 ದಿನಗಳು	15 ದಿನಗಳು	20 ದಿನಗಳು	30 ದಿನಗಳು	2
306	ವಿಮಾ ಒಪ್ಪಂದದಲ್ಲಿ ಪ್ರೀಮಿಯಂ ಅನ್ನು ಯಾವಾಗ ಪಾವತಿಸಬೇಕು?	ಪಾಲಿಸಿ ಅವಧಿ ಮುಗಿದ ನಂತರ	ವಿಮಾದಾರರಿಂದ ಹಕ್ಕು ಸಲ್ಲಿಸುವ ಮೊದಲು	ಪಾಲಿಸಿಯ ಅವಧಿ ಮುಗಿಯುವ ಮೊದಲು	ಮುಂಚಿತವಾಗಿ, ವಿಮಾ ಒಪ್ಪಂದದ ಪ್ರಾರಂಭದ ದಿನಾಂಕದ ಮೊದಲು	4

Insurance Marketing Firm (Composite) Question Bank - Kannada						
307	ವಿಮಾ ಕಂಪುಗಳ ಪಾವತಿಗೆ ಸಂಬಂಧಿಸಿದಂತೆ ವಿಮಾ ಕಾಯಿದೆ-1938 ರ ಸೆಕ್ಷನ್ 64 VB ಏನು ಹೇಳುತ್ತದೆ?	ವಿಮಾದಾರರು ಯಾವುದೇ ಪ್ರೀಮಿಯಂ ಪಡೆಯದೆ ಅಪಾಯಗಳನ್ನು ಉಹಿಸಬಹುದು	ವಿಮಾದಾರರು ಪ್ರೀಮಿಯಂ ಪಾವತಿಯ ಖಾತರಿಯಿಲ್ಲದೆ ಅಪಾಯಗಳನ್ನು ಉಹಿಸಬಹುದು	ಅಪಾಯವನ್ನು ಉಹಿಸುವ ಮೊದಲು ವಿಮಾದಾರರು ಪ್ರೀಮಿಯಂ ಅನ್ನು ಮುಂಚಿತವಾಗಿ ಸ್ವೀಕರಿಸಬೇಕು ಅಥವಾ ಪಾವತಿಯ ಖಾತರಿಯನ್ನು ಪಡೆಯಬೇಕು	ಅಪಾಯವನ್ನು ಉಹಿಸಿದ ನಂತರ ವಿಮಾದಾರರು ಪ್ರೀಮಿಯಂ ಅನ್ನು ಪಡೆಯಬೇಕು	3
308	ವಿಮೆಯಲ್ಲಿ ಪ್ರಸ್ತಾವನೆಯ ನಮೂನೆಯ ಉದ್ದೇಶವೇನು?	ಪಾಲಿಸಿದಾರನ ಆರ್ಥಿಕ ಸ್ಥಿರತೆಯನ್ನು ನಿರ್ಣಯಿಸಲು	ವಿಮೆ ಮಾಡಬೇಕಾದ ಅಪಾಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು	ಇತರ ವಿಮಾ ಕಂಪನಿಗಳು ಉಲ್ಲೇಖಿಸಿದ ಪ್ರೀಮಿಯಂ ಮೊತ್ತವನ್ನು ನಿರ್ಧರಿಸಲು.	ಸಂಭಾವ್ಯ ನಷ್ಟಗಳಿಗೆ ಕವರೇಜ್ ಒದಗಿಸಲು	2
309	ವಿಮಾದಾರರ ಪರವಾಗಿ ಸಂಗ್ರಹಿಸಿದ ಪ್ರೀಮಿಯಂ ಅನ್ನು ರೇವೆನ್ಯೂ ಮಾಡಲು ವಿಮಾ ಏಜೆಂಟ್‌ಗೆ ಸಮಯ ಮಿತಿ ಏನು?	48 ಗಂಟೆಗಳು	ಬ್ಯಾಂಕ್ ಮತ್ತು ಅಂಚೆ ರಜಾದಿನಗಳನ್ನು ಹೊರತುಪಡಿಸಿ 24 ಗಂಟೆಗಳು	7 ದಿನಗಳು	1 ತಿಂಗಳು	2
310	ವಿಮಾದಾರರಿಗೆ ಪಾವತಿಸಬೇಕಾದ ಪ್ರೀಮಿಯಂನ ಯಾವುದೇ ಮರುಪಾವತಿಯನ್ನು ವಿಮಾದಾರರು ಹೇಗೆ ಪಾವತಿಸಬೇಕು	ಏಜೆಂಟರ ಖಾತೆಗೆ ಜಮಾ ಮಾಡುವ ಮೂಲಕ	ಕ್ರಾಸ್ ಅಥವಾ ಆರ್ಡರ್ ಚೆಕ್ ಅಥವಾ ಎಲೆಕ್ಟ್ರಾನಿಕ್ ಮೋಡ್‌ಮೂಲಕ ವಿಮಾದಾರರಿಗೆ ನೇರ ಪಾವತಿಯ ಮೂಲಕ	ಅದನ್ನು ವಿಮಾದಾರರ ಬ್ಯಾಂಕ್ ಖಾತೆಗೆ ಕಳುಹಿಸುವ ಮೂಲಕ	ಹೊಸ ಪಾಲಿಸಿಯ ಪ್ರೀಮಿಯಂನಿಂದ ಅದನ್ನು ಕಡಿತಗೊಳಿಸುವ ಮೂಲಕ	2
311	ಕವರ್ ನೋಟಿನ ಮಾನ್ಯತೆ ಏನು?	1 ವರ್ಷದವರೆಗೆ	6 ತಿಂಗಳವರೆಗೆ	60 ದಿನಗಳವರೆಗೆ	30 ದಿನಗಳವರೆಗೆ	3
312	ಯಾವ ವರ್ಗದ ವ್ಯವಹಾರಗಳಲ್ಲಿ ಕವರ್ ನೋಟ್‌ಗಳನ್ನು ಪ್ರಧಾನವಾಗಿ ಬಳಸಲಾಗುತ್ತದೆ?	ಆರೋಗ್ಯ ಮತ್ತು ಜೀವ ವಿಮೆ	ಆಸ್ತಿ ಮತ್ತು ಹೊಣೆಗಾರಿಕೆ ವಿಮೆ	ಸಾಗರ ಮತ್ತು ಮೋಟಾರು ವಿಮೆ	ಮನಮಾಲೀಕರ ವಿಮೆ	3
313	ಸಾಗರ ಕವರ್ ನೋಟುಗಳನ್ನು ಸಾಮಾನ್ಯವಾಗಿ ಯಾವಾಗ ನೀಡಲಾಗುತ್ತದೆ?	ಪಾಲಿಸಿಗೆ ಅಗತ್ಯವಿರುವ ಎಲ್ಲಾ ವಿವರಗಳು ತಿಳಿದಾಗ	ಸಾಕಷ್ಟು ಶಿಪ್ಪಿಂಗ್ ಜಾಗವನ್ನು ಭದ್ರಪಡಿಸುವಲ್ಲಿ ತೊಂದರೆ ಇದ್ದಾಗ	ಸರಕು ಈಗಾಗಲೇ ರವಾನೆಯಾದಾಗ	ಸರಕುಗಳನ್ನು ಒಳನಾಡಿಗೆ ಸಾಗಿಸುವಾಗ	2
314	ಸಾಗರ ಕವರ್ ನೋಟ್ ಅಡಿಯಲ್ಲಿ ಸ್ವೀಮರ್ನಲ್ಲಿ ಘೋಷಣೆ ಮತ್ತು/ಅಥವಾ ಸಾಗಣೆಗೆ ಮುಂಚಿತವಾಗಿ ನಷ್ಟ ಅಥವಾ ಹಾನಿಗೆ ಮೌಲ್ಯಮಾಪನದ ಆಧಾರವೇನು?	ನಷ್ಟ ಅಥವಾ ಹಾನಿಯ ಸಮಯದಲ್ಲಿ ಸರಕುಗಳ ಮಾರುಕಟ್ಟೆ ಮೌಲ್ಯ	ನಷ್ಟ ಅಥವಾ ಹಾನಿಯ ಸಮಯದಲ್ಲಿ ಸರಕುಗಳ ಬೆಲೆ	ಸರಕುಗಳ ಪ್ರಧಾನ ವೆಚ್ಚ ಮತ್ತು ಶುಲ್ಕಗಳು ನಿಜವಾಗಿ ಉಂಟಾದವು ಮತ್ತು ಅದಕ್ಕೆ ವಿಮಾದಾರರು ಜವಾಬ್ದಾರರಾಗಿರುತ್ತಾರೆ	ಕವರ್ ನೋಟು ನೀಡುವ ಸಮಯದಲ್ಲಿ ಘೋಷಿಸಲಾದ ಸರಕುಗಳ ಮೌಲ್ಯ	3
315	ಮೋಟಾರು ವಿಮಾ ಪಾಲಿಸಿಯಲ್ಲಿ ಒಳಗೊಂಡಿರುವ ಪ್ರಮಾಣಪತ್ರದ ಉದ್ದೇಶವೇನು?	ವಿಮೆದಾರರು ಪ್ರೀಮಿಯಂ ಪಾವತಿಸಿದ್ದಾರೆ ಎಂದು ಪ್ರಮಾಣೀಕರಿಸಲು	ಅನುಸರಣೆಯ ಪ್ರಮಾಣಪತ್ರ, ಕವರ್ ನೋಟ್ ವಿಮಾ ಕಾಯಿದೆ, 1938 ಕ್ಕೆ ಅನುಗುಣವಾಗಿದೆ ಎಂದು ಪ್ರಮಾಣೀಕರಿಸುತ್ತದೆ	ತಪಾಸಣೆಯ ಪ್ರಮಾಣಪತ್ರ, ವಿಮೆ ಮಾಡಿದ ವಾಹನವು ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರಮಾಣೀಕರಿಸುತ್ತದೆ	ಮೋಟಾರು ವಾಹನ ಕಾಯಿದೆ, 1988 ರ X ಮತ್ತು XI ಅಧ್ಯಾಯಗಳ ನಿಬಂಧನೆಗಳಿಗೆ ಅನುಗುಣವಾಗಿ ಕವರ್ ನೋಟ್ ಅನ್ನು ನೀಡಲಾಗಿದೆ ಎಂಬುದಕ್ಕೆ ಪ್ರಮಾಣಪತ್ರ	4
316	ಅಗ್ನಿ ವಿಮಾ ಪ್ರಸ್ತಾವನೆ ನಮೂನೆಗಳಿಂದ ಯಾವ ರೀತಿಯ ಅಪಾಯಗಳು ಸಾಮಾನ್ಯವಾಗಿ ಆವರಿಸಲ್ಪಡುತ್ತವೆ?	ಸಂಕೀರ್ಣ ಕೈಗಾರಿಕಾ ಅಪಾಯಗಳು	ಕೃಷಿ ಅಪಾಯಗಳು	ಮನೆಗಳು ಮತ್ತು ಅಂಗಡಿಗಳಂತಹ ಪ್ರಮಾಣಿತ ಅಪಾಯಗಳು	ದೂರದ ಪ್ರದೇಶಗಳಲ್ಲಿ ಇರುವ ಅಪಾಯಗಳು	3
317	ಮೋಟಾರ್ ಕವರ್ ನೋಟ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿದೆ?	ಇದು ನೋಂದಣಿ ಗುರುತು ಮತ್ತು ಸಂಖ್ಯೆ ಅಥವಾ ವಿಮೆ ಮಾಡಿದ ವಾಹನಗಳ ವಿವರಣೆಯನ್ನು ಒಳಗೊಂಡಿರುತ್ತದೆ	ಕಾಯಿದೆಯ ಉದ್ದೇಶಕ್ಕಾಗಿ ವಿಮೆಯ ಪ್ರಾರಂಭದ ಪರಿಣಾಮಕಾರಿ ದಿನಾಂಕ ಮತ್ತು ಸಮಯವನ್ನು ಇದು ಉಲ್ಲೇಖಿಸುವುದಿಲ್ಲ	ಇದು ವಿಮೆದಾರರ ಹೆಸರು ಮತ್ತು ವಿಳಾಸವನ್ನು ಒಳಗೊಂಡಿರುತ್ತದೆ	ಇದು ಬಳಕೆಗೆ ಮಿತಿಗಳನ್ನು ಒಳಗೊಂಡಿರುತ್ತದೆ ಮತ್ತು ಹೆಚ್ಚುವರಿ ಅಪಾಯಗಳು ಯಾವುದಾದರೂ ಇದ್ದರೆ	2
318	ಕವರ್ ನೋಟ್‌ನ ಮಾನ್ಯತೆಯನ್ನು ಎಷ್ಟು ಕಾಲ ವಿಸ್ತರಿಸಬಹುದು?	15 ದಿನಗಳು	10 ದಿನಗಳು	30 ದಿನಗಳು	20 ದಿನಗಳು	1
319	ಕವರ್ ನೋಟ್‌ಗಳ ಬಳಕೆಯನ್ನು ಕಂಪನಿಗಳು ಪ್ರೋತ್ಸಾಹಿಸುತ್ತಿವೆಯೇ ಅಥವಾ ನಿರುತ್ತಾಹಗೊಳಿಸುತ್ತಿವೆಯೇ ?	ಇದು ಕಂಪನಿಯಿಂದ ಕಂಪನಿಗೆ ಬದಲಾಗುತ್ತದೆ	ಪೊಲೀಸ್ ಮತ್ತು ನೋಂದಣಿ ಅಧಿಕಾರಿಗಳಿಗೆ ವಿಮೆಯ ಪುರಾವೆಗಳನ್ನು ಒದಗಿಸಲು	ಪ್ರೋತ್ಸಾಹಕದಾಯಕ	ನಿರುತ್ತಾಹಗೊಳಿಸುವುದು	4
320	ವಿಮಾ ಪ್ರಮಾಣಪತ್ರದ ಪ್ರಕಾರ ವಿಮೆ ಮಾಡಿದ ವಾಹನವನ್ನು ಚಲಾಯಿಸಲು ಯಾರು ಅರ್ಹರು?	ವಿಮಾದಾರರು ಮಾತ್ರ	ಪರಿಣಾಮಕಾರಿ ಕಲಿಕಾ ಪರವಾನಗಿಯನ್ನು ಹೊಂದಿರುವ ವ್ಯಕ್ತಿ ಮಾತ್ರ	ವಿಮಾದಾರರ ಆದೇಶದ ಮೇರೆಗೆ ಅಥವಾ ಅವರ ಅನುಮತಿಯೊಂದಿಗೆ ಚಾಲನೆ ಮಾಡುತ್ತಿರುವ ಮತ್ತು ಪರಿಣಾಮಕಾರಿ ಚಾಲನಾ ಪರವಾನಗಿಯನ್ನು ಹೊಂದಿರುವ ಯಾವುದೇ ವ್ಯಕ್ತಿ.	ವಾಣಿಜ್ಯ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿ ಮಾತ್ರ	3
321	ವಿಮೆಯಲ್ಲಿ ಪಾಲಿಸಿ ಡಾಕ್ಯುಮೆಂಟ್‌ನ ಉದ್ದೇಶವೇನು?	ವಿಮಾ ಒಪ್ಪಂದದ ಪುರಾವೆಗಳನ್ನು ಒದಗಿಸಲು	ವಿಮೆ ಮಾಡಿದ ಆಸ್ತಿಯನ್ನು ವಿವರವಾಗಿ ವಿವರಿಸಲು	ವಿಮೆಯ ಅವಧಿಯನ್ನು ನಿರ್ದಿಷ್ಟಪಡಿಸಲು	ವ್ಯಾಕ್ಟಿಯಿಂದ ಹೊರಗಿಡುವಿಕೆಯನ್ನು ನಮೂದಿಸಲು	1
322	ಭಾರತದಲ್ಲಿ ಪಾಲಿಸಿ ದಾಖಲೆಯ ಸ್ಟಾಂಪಿಂಗ್ ಅನ್ನು ಯಾವ ಕಾಯಿದೆ ನಿಯಂತ್ರಿಸುತ್ತದೆ?	ಇಂಡಿಯನ್ ಎವಿಡೆನ್ಸ್ ಆಕ್ಟ್, 1872	ಭಾರತೀಯ ಒಪ್ಪಂದ ಕಾಯಿದೆ, 1872	ಇಂಡಿಯನ್ ಸ್ಟಾಂಪ್ ಆಕ್ಟ್, 1899	ಭಾರತೀಯ ವಿಮಾ ಕಾಯಿದೆ, 1938	3
323	ವಿಮೆಯಲ್ಲಿ ವಾರಂಟಿ ಎಂದರೇನು?	ಪಾಲಿಸಿಯಿಂದ ಪ್ರತ್ಯೇಕ ಡಾಕ್ಯುಮೆಂಟ್	ಒಪ್ಪಂದದ ಮಾನ್ಯತೆಗೆ ಮುಖ್ಯವಲ್ಲದ ಷರತ್ತು	ಕವರ್ ನೋಟ್ ಮತ್ತು ಪಾಲಿಸಿ ಡಾಕ್ಯುಮೆಂಟ್ ಎರಡರ ಭಾಗ	ಅಪಾಯಕ್ಕೆ ವಸ್ತುವಾಗದಿದ್ದರೆ ನಿರ್ಲಕ್ಷಿಸಬಹುದಾದ ಸ್ಥಿತಿ	3
324	ವಿಮೆಯಲ್ಲಿ ವಾರಂಟಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ?	ವಿಮಾದಾರರ ಆಯ್ಕೆಯ ಮೇರೆಗೆ ಪಾಲಿಸಿಯು ಅನೂರ್ಜಿತವಾಗುತ್ತದೆ.	ನಷ್ಟವನ್ನು ಭರಿಸಲು ವಿಮಾದಾರನು ನಿರ್ಬಂಧಿತನಾಗಿರುತ್ತಾನೆ.	ವಿಮಾದಾರರ ನಿಯಮಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಬಹುದು.	ವಿಮಾದಾರರ ಆಯ್ಕೆಯ ಮೇರೆಗೆ ಪಾಲಿಸಿಯು ಅನೂರ್ಜಿತವಾಗುತ್ತದೆ.	4

Insurance Marketing Firm (Composite) Question Bank - Kannada						
325	ಸಿಗರೇಟ್ ಫಿಲ್ಟರ್ ತಯಾರಿಕೆಗಾಗಿ ಅಗ್ನಿ ವಿಮೆಯಲ್ಲಿ ಏನು ಖಾತರಿಪಡಿಸಲಾಗಿದೆ?	ಪಾಲಿಸಿಯ ಕರೆನ್ಸಿ ಸಮಯದಲ್ಲಿ ವಿಮೆ ಮಾಡಿದ ಆವರಣದಲ್ಲಿ ಯಾವುದೇ ಅಪಾಯಕಾರಿ ವಸ್ತುಗಳನ್ನು ಸಂಗ್ರಹಿಸಬಾರದು	ಸತತ 30 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ವಿಮಾದಾರ ಆವರಣದಲ್ಲಿ ಯಾವುದೇ ಉತ್ಪಾದನಾ ಚಟುವಟಿಕೆಯನ್ನು ನಡೆಸಲಾಗುವುದಿಲ್ಲ	30 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಫ್ಯಾಷ್ ಪಾಯಿಂಟ್ ಹೊಂದಿರುವ ಯಾವುದೇ ದ್ರಾವಕಗಳನ್ನು ಆವರಣದಲ್ಲಿ ಬಳಸಲಾಗುವುದಿಲ್ಲ/ಶೇಖರಿಸುವುದಿಲ್ಲ	ಆಸ್ತಿಯನ್ನು ಇಪ್ಪತ್ತಾಲ್ಪು ಗಂಟೆಗಳ ಕಾಲ ಕಾವಲುಗಾರ ಕಾವಲು ಕಾಯುತ್ತಾನೆ	3
326	ಕಳ್ಳತನದ ವಿಮೆಯಲ್ಲಿ ಏನು ಖಾತರಿಪಡಿಸಲಾಗಿದೆ?	"ಪಾಲಿಸಿಯ ಕರೆನ್ಸಿ ಸಮಯದಲ್ಲಿ ವಿಮೆ ಮಾಡಿದ ಆವರಣದಲ್ಲಿ ಯಾವುದೇ ಅಪಾಯಕಾರಿ ವಸ್ತುಗಳನ್ನು ಸಂಗ್ರಹಿಸಬಾರದು"	ವಿಮೆ ಮಾಡಿದ ಹಡಗು ನಿರ್ದಿಷ್ಟ ಪ್ರದೇಶದಲ್ಲಿ ನ್ಯಾವಿಗೇಟ್ ಮಾಡುವುದಿಲ್ಲ	ಆಸ್ತಿಯನ್ನು ಇಪ್ಪತ್ತಾಲ್ಪು ಗಂಟೆಗಳ ಕಾಲ ಕಾವಲುಗಾರ ಕಾವಲು ಕಾಯುತ್ತಾನೆ	ಸರಕುಗಳನ್ನು ಟೆನ್-ಟೈನ್ಸ್ ಕೇಸ್‌ಗಳಲ್ಲಿ ಪ್ಯಾಕ್ ಮಾಡಬೇಕು	3
327	ಕೆಳಗಿನವುಗಳಲ್ಲಿ ಯಾವುದು ಅನುಮೋದನೆಯನ್ನು ನೀಡಲು ಕಾರಣವಲ್ಲ?	ವಿಮಾ ಮೊತ್ತದಲ್ಲಿನ ಬದಲಾವಣೆಗಳು/ ಬದಲಾವಣೆಗಳು	ಮಾರಾಟ, ಅಡಮಾನ ಇತ್ಯಾದಿಗಳ ಮೂಲಕ ವಿಮೆ ಮಾಡಬಹುದಾದ ಆಸಕ್ತಿಯ ಬದಲಾವಣೆ.	ಹೆಚ್ಚುವರಿ ಅಪಾಯಗಳನ್ನು ಸರಿದೂಗಿಸಲು ವಿಮೆಯ ವಿಸ್ತರಣೆ/ ಪಾಲಿಸಿ ಅವಧಿಯ ವಿಸ್ತರಣೆ	ವಿಮೆದಾರರಿಂದ ಪ್ರೀಮಿಯಂ ಮರುಪಾವತಿಗಾಗಿ ವಿನಂತಿ	4
328	"ಸ್ವಾರ್ಕ್ ಮೌಲ್ಡ್ ಕವರ್ ಹೆಚ್ಚಳ" ಅನುಮೋದನೆಯ ಉದ್ದೇಶವೇನು?	ಪಾಲಿಸಿಯ ವಿಮಾ ಮೊತ್ತವನ್ನು ಹೆಚ್ಚಿಸಲು	ಹೆಚ್ಚುವರಿ ಅಪಾಯಗಳನ್ನು ಸರಿದೂಗಿಸಲು	ವಿಮೆದಾರರ ಹೆಸರು ಅಥವಾ ವಿಳಾಸವನ್ನು ಬದಲಾಯಿಸಲು	ಪಾಲಿಸಿಯನ್ನು ರದ್ದುಗೊಳಿಸಲು	1
329	ಒಂದು ಪಾಲಿಸಿಯನ್ನು ಅಸ್ಪಷ್ಟ ರೀತಿಯಲ್ಲಿ ಹೊರಡಿಸಿದರೆ, ಅದನ್ನು ನ್ಯಾಯಾಲಯಗಳು ಹೇಗೆ ಅರ್ಥೈಸುತ್ತವೆ?	ವಿಮಾದಾರರ ಪರವಾಗಿ	ಬ್ರೋಕರ್ ಪರವಾಗಿ	ವಿಮೆದಾರರ ಪರವಾಗಿ	ಎಜೆಂಟ್ ಪರವಾಗಿ	3
330	ಅನುಮೋದನೆಯು ಒಪ್ಪಂದದ ಇತರ ಭಾಗಗಳಿಗೆ ವಿರುದ್ಧವಾಗಿದ್ದರೆ, ಯಾವ ದಾಖಲೆಯ ಅರ್ಥವು ಮೇಲುಗೈ ಸಾಧಿಸುತ್ತದೆ?	ಅನುಮೋದನೆ	ಪಾಲಿಸಿ	ಇಟಾಲಿಕ್ಸ್‌ನಲ್ಲಿನ ಷರತ್ತುಗಳು	ಪಾಲಿಸಿಯ ಮಾರ್ಜಿನ್‌ನಲ್ಲಿ ಮುದ್ರಿಸಲಾದ ಅಥವಾ ಟೈಪ್ ಮಾಡಿದ ಷರತ್ತುಗಳು	1
331	ಪಾಲಿಸಿಯ ದೇಹದೊಳಗಿನ ಪದಗಳಿಗಿಂತ ಪಾಲಿಸಿಯ ಯಾವ ಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ?	ಪ್ರಮಾಣಿತ ಮುದ್ರಿತ ಪಾಲಿಸಿ ರೂಪ	ಇಟಾಲಿಕ್ಸ್‌ನಲ್ಲಿನ ಷರತ್ತುಗಳು	ಪಾಲಿಸಿಯ ಮಾರ್ಜಿನ್‌ನಲ್ಲಿ ಮುದ್ರಿಸಲಾದ ಅಥವಾ ಟೈಪ್ ಮಾಡಿದ ಷರತ್ತುಗಳು	ಅನುಮೋದನೆಗಳು	3
332	ಯಾವ ಡಾಕ್ಯುಮೆಂಟ್ ಮಾರ್ಜಿನ್‌ನಲ್ಲಿ ಷರತ್ತುಗಳು ಮತ್ತು ಪಾಲಿಸಿಯ ದೇಹದಲ್ಲಿನ ಷರತ್ತುಗಳನ್ನು ಅತಿಕ್ರಮಿಸುತ್ತದೆ?	ಇಟಾಲಿಕ್ಸ್‌ನಲ್ಲಿ ಷರತ್ತುಗಳು	ಮಾರ್ಜಿನ್‌ನಲ್ಲಿ ಮುದ್ರಿಸಲಾದ ಅಥವಾ ಟೈಪ್ ಮಾಡಿದ ಷರತ್ತುಗಳು	ಪಾಲಿಸಿಗೆ ಲಗತ್ತಿಸಲಾದ ಅಥವಾ ಅಂಟಿಸಿದ ಷರತ್ತುಗಳು	ಅನುಮೋದನೆಗಳು	3
333	ಪಾಲಿಸಿಯಲ್ಲಿ ಯಾವುದೇ ಅಸ್ಪಷ್ಟ ಅಥವಾ ಸ್ಪಷ್ಟತೆಯ ಕೊರತೆ ಇದ್ದರೆ, ಯಾವ ಸಾಮಾನ್ಯ ನಿಯಮಗಳನ್ನು ಅನ್ವಯಿಸಲಾಗುತ್ತದೆ?	ನಿರ್ಮಾಣದ ನಿಯಮಗಳು	ವ್ಯಾಕರಣ ಮತ್ತು ವಿರಾಮಚಿಹ್ನೆ ನಿಯಮಗಳು	ವ್ಯಾಖ್ಯಾನದ ನಿಯಮಗಳು	ಸಾಕ್ಷ್ಯದ ನಿಯಮಗಳು	2
334	ವಿಮಾ ಒಪ್ಪಂದಗಳ ನಿರ್ಮಾಣದ ಮುಖ್ಯ ನಿಯಮ ಯಾವುದು?	ಪಕ್ಷಗಳ ಉದ್ದೇಶ ಮೇಲುಗೈ ಸಾಧಿಸಬಾರದು	ನ್ಯಾಯಾಲಯದ ವ್ಯಾಖ್ಯಾನವು ಮೇಲುಗೈ ಸಾಧಿಸುತ್ತದೆ	ಪಕ್ಷಗಳ ಉದ್ದೇಶವು ಪ್ರಸ್ತುತವಲ್ಲ	ಪಕ್ಷಗಳ ಉದ್ದೇಶ ಮೇಲುಗೈ ಸಾಧಿಸಬೇಕು	4
335	ವಿಮಾ ಪಾಲಿಸಿಗಳಲ್ಲಿ ತಾಂತ್ರಿಕ ಪದಗಳಿಗೆ ಅವುಗಳ ತಾಂತ್ರಿಕ ಅರ್ಥವನ್ನು ಯಾವಾಗ ನೀಡಬೇಕು?	ಶಾಸನದಿಂದ ವ್ಯಾಖ್ಯಾನಿಸಿದಾಗ ಮಾತ್ರ	ಸಂದರ್ಭದಿಂದ ಸೂಚಿಸಿದಾಗ	ಯಾವಾಗಲೂ	ಎಂದಿಗೂ	3
336	ಜೀವೇತರ ವಿಮಾ ಪಾಲಿಸಿಗಳಲ್ಲಿ ನವೀಕರಣ ಸೂಚನೆಯ ಉದ್ದೇಶವೇನು?	ಪಾಲಿಸಿಯ ಮುಕ್ತಾಯ ದಿನಾಂಕವನ್ನು ವಿಮಾದಾರರಿಗೆ ತಿಳಿಸಲು	ಪಾಲಿಸಿಯನ್ನು ನವೀಕರಿಸಲು ವಿಮಾದಾರರನ್ನು ಆಹ್ವಾನಿಸಲು	ಪಾಲಿಸಿಯ ಎಲ್ಲಾ ಸಂಬಂಧಿತ ವಿವರಗಳನ್ನು ಸಂಯೋಜಿಸಲು	ಮೇಲಿನ ಎಲ್ಲವೂ	4
337	ಮೋಟಾರುನವೀಕರಣದ ಸೂಚನೆಯಲ್ಲಿ ವಿಮೆದಾರರ ಗಮನವನ್ನು ಏನು ಸೆಳೆಯಲಾಗಿದೆ?	ವಿಮಾ ಮೊತ್ತವನ್ನು ಪರಿಷ್ಕರಿಸುವ ಅವಶ್ಯಕತೆ	ಪ್ರೀಮಿಯಂ ಅನ್ನು ಮುಂಚಿತವಾಗಿ ಪಾವತಿಸುವ ಅವಶ್ಯಕತೆ	ವಿಮೆದಾರರ ಸಂಪರ್ಕ ಮಾಹಿತಿ	ವಿಮೆದಾರರ ಹಕ್ಕುಗಳ ಇತಿಹಾಸ	1
338	ಮೋಟಾರುವಿಮೆ ಪ್ರಸ್ತಾವನೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ?	ಸಲಹೆಗಾರನ ಆರೋಗ್ಯದ ಬಗ್ಗೆ	ಬಳಸಿದ ಕಚ್ಚಾ ವಸ್ತುಗಳ ಬಗ್ಗೆ ವಿವರಗಳು	ವಾಹನ, ಅದರ ಕಾರ್ಯಾಚರಣೆಗಳು, ತಯಾರಿಕೆ ಮತ್ತು ಸಾಗಿಸುವ ಸಾಮರ್ಥ್ಯದ ಬಗ್ಗೆ	ಆಸ್ತಿಯಲ್ಲಿರುವ ಅಪಾಯಕಾರಿ ಸರಕುಗಳ ವಿವರಗಳು	3
339	ಖಾಸಗಿ ಕಾರು ವಿಮಾ ಪ್ರಸ್ತಾವನೆಗೆ ಯಾವ ಮಾಹಿತಿ ಅಗತ್ಯವಿದೆ?	ವ್ಯಕ್ತಿಯ ಸಾಗರೋತ್ತರ ಪ್ರಯಾಣ ಪಾಲಿಸಿ	ವ್ಯಕ್ತಿಯ ಆರೋಗ್ಯ ಸ್ಥಿತಿ	ಎಂಜಿನ್ ಸಂಖ್ಯೆ, ಚಾಸಿಸ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ	ವ್ಯಕ್ತಿಯ ಮಾಸಿಕ ಆದಾಯದ ವಿವರಗಳು.	3
340	ಕೆಳಗಿನವುಗಳಲ್ಲಿ ಯಾವುದು ವಿಮೆಯ ಪ್ರಸ್ತಾವನೆಯ ನಮೂನೆಯಿಂದ ಪ್ರಾರಂಭವಾಗುತ್ತದೆ? I. ಅತ್ಯಂತ ಉತ್ತಮ ನಂಬಿಕೆಯ ತತ್ವ II. ಪರಿಹಾರದ ತತ್ವ III. ವಾಸ್ತವಿಕ ಮಾಹಿತಿಯ ಬಹಿರಂಗಪಡಿಸುವಿಕೆಯ ಕರ್ತವ್ಯ IV. ಸಬ್ ರೋಗೇಶನ್ ನ ತತ್ವ	ಕೇವಲ II	I ಮತ್ತು II	I ಮತ್ತು III	I, II, III ಮತ್ತು IV	4

Insurance Marketing Firm (Composite) Question Bank - Kannada

341	ಈ ಕೆಳಗಿನವುಗಳಲ್ಲಿ ಯಾವುದರ ಸಂದರ್ಭದಲ್ಲಿ ಕವರ್ ನೋಟ್ ಗಳನ್ನು ಪ್ರಧಾನವಾಗಿ ಬಳಸಲಾಗುತ್ತದೆ? I. ಸಾಗರ ವಿಮೆ II. ಆರೋಗ್ಯ ವಿಮೆ III. ಜೀವ ವಿಮೆ IV. ಮೋಟಾರು ವಿಮೆ	I ಮತ್ತು II	III ಮತ್ತು IV	I ಮತ್ತು IV	II ಮತ್ತು III	3
342	ನೀಡಿಕೆಯ ಸಮಯದಲ್ಲಿ ಪಾಲಿಸಿಯ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸಬೇಕಾದರೆ, _____ ಎಂಬ ದಾಖಲೆಯ ಮೂಲಕ ಅಂಥ ಬದಲಾವಣೆಗಳನ್ನು ಹೊಂದಿಸುವ ಮೂಲಕ ಮಾಡಲಾಗುತ್ತದೆ.	ಬದಲಾವಣೆ	ಪೂರಕ	ಅನುಮೋದನೆ	ಮಾರ್ಪಾಡು	3
343	ಪ್ರಸ್ತಾವನೆಯ ಫಾರ್ಮ್ ನಲ್ಲಿ ವಿಮಾ ಕಂಪನಿಯ ಸಂಗ್ರಹಿಸುವ ವಿವರಗಳು ಯಾವುವು? I. ವಯಸ್ಸು II. ಉದ್ಯೋಗ III. ಮೈಕಟ್ಟು IV. ಕಂತು ಪಾವತಿಯ ವಿವರಗಳು	I ಮತ್ತು II ಮಾತ್ರ	III ಮತ್ತು IV ಮಾತ್ರ	I, II ಮತ್ತು III	I, II, III ಮತ್ತು IV	4
344	ಯಾವುದು ಕವರ್ ನೋಟ್ ಮತ್ತು ಪಾಲಿಸಿ ದಾಖಲೆ ಈ ಎರಡರ ಭಾಗವಾಗಿದೆ?	ವಿಮೆ	ಕರಾರುಗಳು	ಖಾತರಿ	ಒಪ್ಪಂದ	3
345	ವಿಮಾ ಅಂಡರ್‌ವೈಟಿಂಗ್‌ನಲ್ಲಿ ಭೌತಿಕ ಅಪಾಯ ಎಂದರೇನು?	ಕಟ್ಟಡದಲ್ಲಿ ಬಳಸಲಾಗುವ ನಿರ್ಮಾಣ ಸಾಮಗ್ರಿಗಳ ಸಂಪೂರ್ಣ ಜ್ಞಾನ	ಆಸ್ತಿ ಮತ್ತು ವ್ಯಕ್ತಿಗಳಿಗೆ ಒಡ್ಡಿಕೊಳ್ಳುವ ವಿವಿಧ ಅಪಾಯಗಳ ಸಂಪೂರ್ಣ ಜ್ಞಾನ	ಪಾಲಿಸಿದಾರರ ವೈಯಕ್ತಿಕ ಇತಿಹಾಸದ ಸಂಪೂರ್ಣ ಜ್ಞಾನ	ಪಾಲಿಸಿದಾರರ ಆರ್ಥಿಕ ಸ್ಥಿತಿಯ ಸಂಪೂರ್ಣ ಜ್ಞಾನ	2
346	ಸಮುದ್ರ ಸಾರಿಗೆಯಲ್ಲಿ ದ್ರವ ಸರಕುಗಳಿಗೆ ಕೆಟ್ಟ ಭೌತಿಕ ಅಪಾಯ ಯಾವುದು?	ಮೂಟೆಗಳಲ್ಲಿ ತುಂಬಿದ ಸರಕು	ಸರಕುಗಳನ್ನು ಎರಡು ಬೀಲಗಳಲ್ಲಿ ಪ್ಯಾಕ್ ಮಾಡಲಾಗಿದೆ	ಸೆಕೆಂಡ್ ಹ್ಯಾಂಡ್ ಡ್ರಮ್‌ಗಳಲ್ಲಿ ತುಂಬಿದ ಸರಕು	ಹೊಸ ಡ್ರಮ್‌ಗಳಲ್ಲಿ ತುಂಬಿದ ಸರಕು	3
347	ಭೌತಿಕ ಅಪಾಯಗಳನ್ನು ಎದುರಿಸಲು ಈ ಕೆಳಗಿನ ಯಾವ ವಿಧಾನಗಳನ್ನು ಅಂಡರ್‌ವೈಟರ್‌ಗಳು ಬಳಸುತ್ತಾರೆ?	ಹೆಚ್ಚುವರಿ/ಕಡಿತಗಳ ಹೇರುವಿಕೆ	ಪ್ರೀಮಿಯಂ ಲೋಡ್ ಆಗುತ್ತಿದೆ	ಪಾಲಿಸಿಯ ಮೇಲೆ ವಾರಂಟಿಗಳನ್ನು ಅನ್ವಯಿಸುವುದು	ಮೇಲಿನ ಎಲ್ಲವೂ	4
348	ಅಪಾಯದ ಮಾನ್ಯತೆಯಲ್ಲಿ ಪ್ರೀಮಿಯಂ ಅನ್ನು ಲೋಡ್ ಮಾಡಲು ಕಾರಣವೇನು?	ಹಕ್ಕುಗಳ ಸಂಭವನೀಯತೆಯನ್ನು ಕಡಿಮೆ ಮಾಡಲು	ದೊಡ್ಡ ಹಕ್ಕುಗಳ ಸಂಭವವನ್ನು ನಿರ್ಲಕ್ಷಿಸಲು	ಕ್ಲೈಮ್‌ಗಳ ಹೆಚ್ಚಿನ ಸಂಭವನೀಯತೆಯನ್ನು ಪರಿಗಣನೆಗೆ ತೆಗೆದುಕೊಳ್ಳಲು	ಅಪಾಯದ ಒಡ್ಡುವಿಕೆಯನ್ನು ಸಂಪೂರ್ಣವಾಗಿ ತಪ್ಪಿಸಲು	3
349	ಭೌತಿಕ ಅಪಾಯಗಳಿಗೆ ವಿಮಾ ಪಾಲಿಸಿಗಳಲ್ಲಿ ವಾರಂಟಿಗಳನ್ನು ವಿಧಿಸುವ ಉದ್ದೇಶವೇನು?	ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು	ದೈಹಿಕ ಅಪಾಯವನ್ನು ಕಡಿಮೆ ಮಾಡಲು	ಒದಗಿಸಿದ ವ್ಯಾಪ್ತಿಯನ್ನು ಮಿತಿಗೊಳಿಸಲು	ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯನ್ನು ವಿಳಂಬಗೊಳಿಸಲು	2
350	ಕೆಳಗಿನವುಗಳಲ್ಲಿ ಯಾವುದು ಅಗ್ನಿ ವಿಮೆಯಲ್ಲಿ ಭೌತಿಕ ಅಪಾಯದ ಉದಾಹರಣೆಯಾಗಿದೆ?	ಪಾಲಿಸಿದಾರರ ಉದ್ಯೋಗ	ಪಾಲಿಸಿದಾರನ ವಯಸ್ಸು	ಕಟ್ಟಡದಲ್ಲಿ ಬಳಸಿದ ನಿರ್ಮಾಣ ಸಾಮಗ್ರಿಗಳು	ಪಾಲಿಸಿದಾರರ ಚಾಲನಾ ದಾಖಲೆ	3
351	ನೋ ಕ್ಲೈಮ್ ಬೋನಸ್ ಎಂದರೇನು?	ಹಿಂದಿನ ವರ್ಷದಲ್ಲಿ ಕ್ಲೈಮ್‌ಗಳನ್ನು ಸಲ್ಲಿಸಿದ ಪಾಲಿಸಿದಾರರಿಗೆ ಬೋನಸ್ ನೀಡಲಾಗುತ್ತದೆ	ಹಿಂದಿನ ವರ್ಷದಲ್ಲಿ ಕ್ಲೈಮ್‌ಗಳನ್ನು ಸಲ್ಲಿಸಿದ ಪಾಲಿಸಿದಾರರಿಗೆ ಬೋನಸ್ ನೀಡಲಾಗುತ್ತದೆ	ಹಿಂದಿನ ವರ್ಷದಲ್ಲಿ ಕ್ಲೈಮ್‌ಗಳನ್ನು ಸಲ್ಲಿಸಿದ ಪಾಲಿಸಿದಾರರಿಗೆ ವಿಧಿಸಲಾದ ದಂಡ	ಪಾಲಿಸಿದಾರರು ಕ್ಲೈಮ್‌ಗಳನ್ನು ಸಲ್ಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಅವರಿಗೆ ರಿಯಾಯಿತಿ ನೀಡಲಾಗುತ್ತದೆ	2
352	ವಿಮೆದಾರರಿಗೆ ನೋ ಕ್ಲೈಮ್ ಬೋನಸ್ ಅನ್ನು ಹೇಗೆ ಅನುಮತಿಸಲಾಗಿದೆ?	ನವೀಕರಣದಲ್ಲಿ ಒಟ್ಟು ಪ್ರೀಮಿಯಂ ಅನ್ನು ಹೆಚ್ಚಿಸುವ ಮೂಲಕ	ನವೀಕರಣದ ಸಮಯದಲ್ಲಿ ಒಟ್ಟು ಪ್ರೀಮಿಯಂನ ಶೇಕಡಾವಾರು ಮೊತ್ತವನ್ನು ಕಡಿತಗೊಳಿಸುವ ಮೂಲಕ	ವಿಮೆದಾರರಿಗೆ ನಗದು ಬಹುಮಾನವನ್ನು ಒದಗಿಸುವ ಮೂಲಕ	ಪಾಲಿಸಿಯಲ್ಲಿ ಒದಗಿಸಲಾದ ವ್ಯಾಪ್ತಿಯನ್ನು ಕಡಿಮೆ ಮಾಡುವ ಮೂಲಕ	2
353	ವಿಮೆಯಲ್ಲಿನ ಅಪಾಮಾಣಕತೆಯಿಂದಾಗಿ ಈ ಕೆಳಗಿನವುಗಳಲ್ಲಿ ಯಾವುದು ನೈತಿಕ ಅಪಾಯದ ಉದಾಹರಣೆಯಾಗಿದೆ?	ವಿಮೆದಾರರು ಆಕಸ್ಮಿಕವಾಗಿ ತಮ್ಮ ಸ್ವಂತ ಆಸ್ತಿಗೆ ಹಾನಿಯನ್ನುಂಟುಮಾಡುತ್ತಾರೆ	ವಿಮೆದಾರರು ತಮ್ಮ ವಿಮಾ ಕಂತುಗಳನ್ನು ಪಾವತಿಸಲು ಸಾಧ್ಯವಾಗುವುದಿಲ್ಲ	ವಿಮೆದಾರರು ಕ್ಲೈಮ್ ಅನ್ನು ಸಂಗ್ರಹಿಸಲು ಉದ್ದೇಶಪೂರ್ವಕವಾಗಿ ಅವರ ಆಸ್ತಿಗೆ ಹಾನಿಯನ್ನುಂಟುಮಾಡುತ್ತಾನೆ	ವಿಮೆ ಮಾಡಿದ ಆಸ್ತಿಯ ಮೌಲ್ಯವನ್ನು ಅತಿಯಾಗಿ ಅಂದಾಜು ಮಾಡುವುದು	3
354	ಈ ಕೆಳಗಿನವುಗಳಲ್ಲಿ ಯಾವುದು ವಿಮೆಯ ಸಂದರ್ಭದಲ್ಲಿ ಅಜಾಗರೂಕತೆಯ ಉದಾಹರಣೆಯಾಗಿದೆ?	ನಷ್ಟವನ್ನು ತಡೆಗಟ್ಟಲು ಅಗತ್ಯ ಮನ್ನಚ್ಚರಿಕೆಗಳನ್ನು ತೆಗೆದುಕೊಳ್ಳುವುದು	ವಿಮೆ ಮಾಡಿದ ಆಸ್ತಿಯ ಬಗ್ಗೆ ಅಸಡ್ಡೆ ಮನೋಭಾವವನ್ನು ಅಳವಡಿಸಿಕೊಳ್ಳುವುದು	ವಿಮೆ ಮಾಡಿದ ಆಸ್ತಿಯ ಅತಿಯಾದ ರಕ್ಷಣೆ	ಕ್ಲೈಮ್‌ಗಳನ್ನು ತ್ವರಿತವಾಗಿ ಸಲ್ಲಿಸುವುದು	2
355	ಕೆಳಗಿನವುಗಳಲ್ಲಿ ಯಾವುದು ಉದ್ಯೋಗದಾತ-ಉದ್ಯೋಗಿ ಸಂಬಂಧದಲ್ಲಿ ನೈತಿಕ ಅಪಾಯದ ಅಂಶವನ್ನು ಒಳಗೊಂಡಿರುತ್ತದೆ?	ಸ್ಥೂಲ ಅರ್ಥಶಾಸ್ತ್ರ	ಸೂಕ್ಷ್ಮ ಅರ್ಥಶಾಸ್ತ್ರ	ಅಂತರಾಷ್ಟ್ರೀಯ ವ್ಯಾಪಾರ	ಕೈಗಾರಿಕಾ ಸಂಬಂಧಗಳು	4

Insurance Marketing Firm (Composite) Question Bank - Kannada						
356	ವಿಮೆಯಲ್ಲಿ ಉಪ-ಮಿತಿ ಎಂದರೇನು?	ವಿಮೆದಾರರಿಗೆ ಮಾಡಬಹುದಾದ ಒಟ್ಟು ಪಾವತಿಯ ಮೇಲಿನ ಮಿತಿ	ಒಂದು ವರ್ಷದಲ್ಲಿ ಮಾಡಬಹುದಾದ ಕ್ಲೈಮ್‌ಗಳ ಸಂಖ್ಯೆಯ ಮಿತಿ	ಕೋಣೆಯ ವೆಚ್ಚಗಳು, ಶಸ್ತ್ರಚಿಕಿತ್ಸಾ ವಿಧಾನಗಳು ಅಥವಾ ವೈದ್ಯಕೀಕರಣ ಶುಲ್ಕಗಳಿಗಾಗಿ ಪ್ರತ್ಯೇಕವಾಗಿ ಒಟ್ಟು ಪಾವತಿಯ ಮೇಲಿನ ಮಿತಿ	ವಿಮೆದಾರರು ಪಾವತಿಸಬಹುದಾದ ಪ್ರೀಮಿಯಂ ಮೊತ್ತದಮಿತಿ	3
357	ಅಲ್ಪಾವಧಿಯ ವಿಮೆಗಾಗಿ ಪ್ರೀಮಿಯಂ ಅನ್ನು ಹೇಗೆ ವಿಧಿಸಲಾಗುತ್ತದೆ?	ಅನುಪಾತದ ಆಧಾರದ ಮೇಲೆ	ನಿಗದಿತ ದರದಲ್ಲಿ	ವಿಶೇಷ ಪ್ರಮಾಣದ ಪ್ರಕಾರ	ಪಾಲಿಸಿದಾರರ ಹಕ್ಕುಗಳ ಇತಿಹಾಸವನ್ನು ಆಧರಿಸಿ	3
358	ವೈಯಕ್ತಿಕ ಅವಘಾತ ವಿಮೆಯಲ್ಲಿ ವಿಮಾ ಮೊತ್ತವನ್ನು ಹೇಗೆ ನಿರ್ಧರಿಸಬಹುದು?	ವಿಮಾದಾರರ ವಯಸ್ಸಿನ ಆಧಾರದ ಮೇಲೆ	ವಿಮೆದಾರರ ಉದ್ಯೋಗವನ್ನು ಆಧರಿಸಿ	ವಿಮೆದಾರರ ಆದಾಯದ ಆಧಾರದ ಮೇಲೆ	ವಿಮಾದಾರರ ಆರೋಗ್ಯ ಇತಿಹಾಸವನ್ನು ಆಧರಿಸಿ	3
359	ಮೋಟಾರುವಿಮೆಯಲ್ಲಿ IDV ಏನನ್ನು ಸೂಚಿಸುತ್ತದೆ?	ವಿಮೆ ಮಾಡಿದ ಘೋಷಿತ ಮೌಲ್ಯ	ವಿಮೆ ಮಾಡಿದ ಘೋಷಣೆಯ ಮೌಲ್ಯ	ವಿಮೆ ಮಾಡಿದ ಹಾನಿ ಮೌಲ್ಯ	ವಿಮೆ ಮಾಡಿದ ಸವಕಳಿ ಮೌಲ್ಯ	1
360	ಅಗ್ನಿ ವಿಮೆಯಲ್ಲಿನ ವಿಷಯಗಳಿಗೆ ವಿಮಾ ಮೊತ್ತವನ್ನು ಹೇಗೆ ನಿರ್ಧರಿಸಲಾಗುತ್ತದೆ?	ಅವರ ಮೂಲ ವೆಚ್ಚವನ್ನು ಆಧರಿಸಿ	ಅವರ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ	ಬದಲಿ ವೆಚ್ಚವನ್ನು ಆಧರಿಸಿ	ಮೆಚ್ಚುಗೆಯ ಮೌಲ್ಯವನ್ನು ಆಧರಿಸಿದೆ	2
361	ಷೇರು ವಿಮೆಯಲ್ಲಿ ವಿಮಾ ಮೊತ್ತವನ್ನು ಹೇಗೆ ನಿರ್ಧರಿಸಲಾಗುತ್ತದೆ?	ಷೇರುಗಳ ಮೂಲ ವೆಚ್ಚವನ್ನು ಆಧರಿಸಿದೆ	ಷೇರುಗಳ ಬದಲಿ ವೆಚ್ಚವನ್ನು ಆಧರಿಸಿ	ಷೇರುಗಳ ಮೆಚ್ಚುಗೆ ಮೌಲ್ಯವನ್ನು ಆಧರಿಸಿ	ಷೇರುಗಳ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ	4
362	ಸಾಗರ ಸರಕು ವಿಮೆಯಲ್ಲಿ ವಿಮಾ ಮೊತ್ತದ ಆಧಾರವೇನು?	ಸರಕುಗಳ ಮಾರುಕಟ್ಟೆ ಮೌಲ್ಯ	ಸರಕುಗಳ ಮೂಲ ವೆಚ್ಚ	ವಿಮಾದಾರರು ಮತ್ತು ವಿಮಾದಾರರ ನಡುವೆ ಒಪ್ಪಿಕೊಂಡ ಮೌಲ್ಯ	ಸರಕುಗಳ ಬದಲಿ ವೆಚ್ಚ	3
363	ಹೊಣೆಗಾರಿಕೆಯ ವಿಮಾ ಪಾಲಿಸಿಗಳಿಗೆ ವಿಮಾ ಮೊತ್ತವನ್ನು ನಿರ್ಧರಿಸುವ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿವೆ?	ವಿಮಾ ಮೊತ್ತವು ಯಾವಾಗಲೂ ವಿಮಾದಾರರಿಂದ ಪೂರ್ವನಿರ್ಧಾರಿತ ನಿಗದಿತ ಮೊತ್ತವಾಗಿರುತ್ತದೆ	ವಿಮಾ ಮೊತ್ತವು ಮಾನ್ಯತೆ ಮತ್ತು ಭೌಗೋಳಿಕ ಹರಡುವಿಕೆಯ ಮಟ್ಟವನ್ನು ಆಧರಿಸಿ ಕೈಗಾರಿಕಾ ಘಟಕಗಳ ಹೊಣೆಗಾರಿಕೆಯ ಮಾನ್ಯತೆಯಾಗಿದೆ.	ವಿಮಾ ಮೊತ್ತವು ವಿಮಾದಾರನ ಆದಾಯವನ್ನು ಆಧರಿಸಿದೆ.	ಹೊಣೆಗಾರಿಕೆಯ ವಿಮೆಗಾಗಿ ವಿಮಾ ಮೊತ್ತವು ಆಸ್ತಿಯ ಮಾರುಕಟ್ಟೆ ಮೌಲ್ಯವಾಗಿದೆ.	2
364	ರಾತ್ರಿಯ ಸಮಯದಲ್ಲಿ ಉತ್ಪಾದನಾ ಪ್ರಕ್ರಿಯೆಯು ಬೆಂಕಿಯ ಅಪಾಯವನ್ನು ಏಕೆ ಹೆಚ್ಚಿಸುತ್ತದೆ?	ಕೃತಕ ದೀಪಗಳ ಬಳಕೆಯಿಂದಾಗಿ	ಘರ್ಷಣೆಗೆ ಕಾರಣವಾಗುವ ಯಂತ್ರೋಪಕರಣಗಳ ನಿರಂತರ ಬಳಕೆಯಿಂದಾಗಿ	ಆಯಾಸದಿಂದಾಗಿ	ಮೇಲಿನ ಎಲ್ಲವೂ	4
365	ವಿಮೆಯಲ್ಲಿ ಆಕ್ಯುಪ್‌ನಿಗೆ ಸಂಬಂಧಿಸಿದಂತೆ ದಹನ ಅಪಾಯ ಎಂದರೇನು?	ಮೇಲಿನ ಮಹಡಿಗಳ ಕುಸಿತದ ಅಪಾಯ	ಪಕ್ಕದ ಆವರಣಗಳಿಗೆ ಹಾನಿಯಾಗುವ ಅಪಾಯ	ರಾಸಾಯನಿಕ ಪ್ರತಿಕ್ರಿಯೆಗಳ ಅಪಾಯ	ನೀರಿನ ಹಾನಿಯ ಅಪಾಯ	3
366	ಕಂತಿನ ಹೆಚ್ಚುವರಿ(ಲೋಡ್) ಯನ್ನು ಕ್ಲೇಮ್ ಗಳ ಪ್ರತಿಕೂಲ ಅನುಪಾತಕ್ಕೆ ಅನುಗುಣವಾಗಿ ಮಾಡಲಾಗುತ್ತದೆ, ಉದಾಹರಣೆಗೆ _____: ಎ) ಮೋಟಾರುವಿಮೆ ಬಿ) ಆರೋಗ್ಯ ವಿಮಾ ಪಾಲಿಸಿ	ಯಾವುದೂ ಅಲ್ಲ	ಕೇವಲ (ಎ)	ಕೇವಲ (ಬಿ)	ಆಯ್ಕೆ (ಎ) ಮತ್ತು (ಬಿ) ಎರಡೂ ಅನ್ವಯಿಸುತ್ತವೆ	4
367	ಇದರಲ್ಲಿ 'ನೋ ಕ್ಲೇಮ್ ಬೋನಸ್' ಅನ್ನು ಯಾವುದರಲ್ಲಿ ಕೊಡಲಾಗುತ್ತದೆ: ಎ) ನವೀಕರಣದಲ್ಲಿ ಮಾತ್ರ ಒಟ್ಟು ಕಂತಿನ ಮೇಲೆ ಕಡಿತ ಬಿ) ಉಂಟಾದ ಕ್ಲೇಮ್ ಅನುಪಾತವನ್ನು ಅವಲಂಬಿಸಿ ಇಡೀ ಗುಂಪಿಗೆ ಸಿ) ವಿಮಾ ಮೊತ್ತ	ಆಯ್ಕೆ (ಎ) ಮತ್ತು (ಬಿ) ಎರಡೂ ಒಟ್ಟಿಗೆ ಅನ್ವಯಿಸುತ್ತವೆ	ಆಯ್ಕೆ (ಎ) ಮತ್ತು (ಸಿ) ಎರಡೂ ಒಟ್ಟಿಗೆ ಅನ್ವಯಿಸುತ್ತವೆ	ಆಯ್ಕೆ (ಸಿ) ಮತ್ತು (ಡಿ) ಎರಡೂ ಒಟ್ಟಿಗೆ ಅನ್ವಯಿಸುತ್ತವೆ	ಎಲ್ಲ (ಎ), (ಬಿ) ಮತ್ತು (ಸಿ) ಆಯ್ಕೆಗಳು ಒಟ್ಟಿಗೆ ಅನ್ವಯಿಸುತ್ತವೆ	1
368	ನೋ ಕ್ಲೇಮ್ ಬೋನಸ್ _____ ಅಂಶವನ್ನು ಗುರುತಿಸುತ್ತದೆ.	ವಿಮಾದಾರರಲ್ಲಿ ನೈತಿಕ ಅಪಾಯ	ದೈಹಿಕ ಅಪಾಯ	ಸಾಗರ ಅಪಾಯ	ದೈಹಿಕ ಮತ್ತು ನೈತಿಕ ಅಪಾಯ	4
369	ವಿಮೆ ಮತ್ತು ಭರವಸೆ ಇವುಗಳಲ್ಲಿನ ವ್ಯತ್ಯಾಸವನ್ನು ಚರ್ಚಿಸಿರಿ	ವಿಮೆ: ಉಂಟಾಗುವ ಘಟನೆಯ ವಿರುದ್ಧ ರಕ್ಷಣೆ ಅಶ್ಯೂರೆನ್ಸ್: ಉಂಟಾಗಬಹುದಾದ ಘಟನೆಯ ವಿರುದ್ಧದ ರಕ್ಷಣೆ	ವಿಮೆ: ಉಂಟಾಗಬಹುದಾದ ಘಟನೆಯ ವಿರುದ್ಧ ರಕ್ಷಣೆ ಅಶ್ಯೂರೆನ್ಸ್: ಉಂಟಾಗುವ ಘಟನೆಯ ವಿರುದ್ಧ ರಕ್ಷಣೆ	ವಿಮೆ ಮತ್ತು ಅಶ್ಯೂರೆನ್ಸ್ ಎರಡೂ ಒಂದೇ ಆಗಿರುತ್ತವೆ	ವಿಮೆ: ಉಂಟಾಗಬಹುದಾದ ಘಟನೆಯ ವಿರುದ್ಧದ ಗ್ಯಾರಂಟಿ ರಕ್ಷಣೆ ಅಶ್ಯೂರೆನ್ಸ್: ಉಂಟಾಗಬಹುದಾದ ಘಟನೆಯ ವಿರುದ್ಧದ ರಕ್ಷಣೆ ಗ್ಯಾರಂಟಿ ಇರುವುದಿಲ್ಲ	2

Insurance Marketing Firm (Composite) Question Bank - Kannada

370	ಬೆಂಕಿಯ ಕಾರಣದಿಂದ ಉಂಟಾಗುವ ಹಾನಿಯ ಸಾಧ್ಯತೆಗಳನ್ನು ಕಡಿಮೆ ಮಾಡಲು ಶ್ರೀ ಫೊದ್ಡಾರ್ ಅವರು ತಮ್ಮ ಮನೆಯಲ್ಲಿ ಶಾಖನಿರೋಧಕ ವೈರಿಂಗ್ ಬಳಸಿದ್ದಾರೆ. ಇಲ್ಲಿ ಆಚರಣೆಯಲ್ಲಿರುವ ಅಪಾಯ ನಿರವಹಣೆಯ ತಂತ್ರವನ್ನು ಗುರುತಿಸಿ	ಅಪಾಯವನ್ನು ತಪ್ಪಿಸುವಿಕೆ	ಅಪಾಯದ ಪ್ರತಿಧಾರಣ	ಅಪಾಯದ ವರ್ಗಾವಣೆ	ಅಪಾಯ ಕಡಿಮೆ ಮಾಡುವಿಕೆ ಮತ್ತು ನಿಯಂತ್ರಣ	4
371	ಚಿಲ್ಲರೆ ವಿಮಾ ಉತ್ಪನ್ನಗಳು ಯಾವುವು?	ಕೆಲವು ಆಸಕ್ತಿಗಳನ್ನು ಒಳಗೊಳ್ಳಲು ವ್ಯಾಪಾರಗಳು ಖರೀದಿಸಿದ ವಿಮಾ ಉತ್ಪನ್ನಗಳು	ಕೆಲವು ಆಸಕ್ತಿಗಳನ್ನು ಒಳಗೊಳ್ಳಲು ವ್ಯಕ್ತಿಗಳು ಖರೀದಿಸಿದ ವಿಮಾ ಉತ್ಪನ್ನಗಳು	ವಿಮಾ ಉತ್ಪನ್ನಗಳನ್ನು ದೊಡ್ಡ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ	ವಿಮಾ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ	2
372	ಭಾರತ ಗೃಹ ರಕ್ಷಾ ಪಾಲಿಸಿ ಎಂದರೇನು?	ಬೆಂಕಿ ಮತ್ತು ಸಂಬಂಧಿತ ಅಪಾಯಗಳ ವಿಮಾ ದೈವಹಾರಕ್ಕಾಗಿ ಎಲ್ಲಾ ಸಾಮಾನ್ಯ ವಿಮಾದಾರರು ನೀಡುವ ಕಡ್ಡಾಯ ಪಾಲಿಸಿ	ಪ್ರಾಕೃತಿಕ ವಿಶೇಷಗಳಿಂದಾಗುವ ನಷ್ಟವನ್ನು ಮಾತ್ರ ಭರಿಸುವ ಪಾಲಿಸಿ	ಕಳ್ಳತನ ಮತ್ತು ಕಳ್ಳತನದಿಂದ ನಷ್ಟವನ್ನು ಮಾತ್ರ ಒಳಗೊಂಡಿರುವ ಪಾಲಿಸಿ	ವಿಮಾದಾರ ಮತ್ತು ಸಂಗಾತಿಯ ವೈಯಕ್ತಿಕ ಅಪಘಾತಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ	1
373	ಭಾರತ್ ಗೃಹ ರಕ್ಷಾ ಪಾಲಿಸಿಯ ವಿಮೆಯನ್ನು ಮನ್ನಾ ಮಾಡುತ್ತದೆಯೇ?	ಹೌದು, ಪಾಲಿಸಿಯ ವಿಮಾ ಮೊತ್ತದ ಎರಡು ಪಟ್ಟು ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸುತ್ತದೆ	ಇಲ್ಲ, ಪಾಲಿಸಿಯ ಬೆಂಕಿ ಮತ್ತು ನೈಸರ್ಗಿಕ ವಿಪತ್ತುಗಳ ನಷ್ಟದ ಹಕ್ಕುಗಳನ್ನು ಮಾತ್ರ ಪರಿಹರಿಸುತ್ತದೆ	ಹೌದು, ಪಾಲಿಸಿಯ ವಿಮೆಯ ಸಂಪೂರ್ಣ ಮನ್ನಾವನ್ನು ನೀಡುತ್ತದೆ	ಇಲ್ಲ, ಪಾಲಿಸಿಯ ಮಾತ್ರ ಕ್ಲೈಮ್‌ಗಳನ್ನು ಪ್ರಮಾಣಾನುಗುಣವಾಗಿ ಇತ್ಯರ್ಥಗೊಳಿಸುತ್ತದೆ	3
374	ಪ್ರಕ್ರಿಯೆಯಲ್ಲಿರುವ ಸ್ಕಾಕ್‌ಗಳು ಮತ್ತು ಸ್ಕಾಕ್‌ಗಳಿಗೆ RIV ವಿಧಾನವನ್ನು ಅನುಮತಿಸಲಾಗಿದೆಯೇ?	ಹೌದು	ಇಲ್ಲ	ಇದು ವಿಮಾ ಕಂಪನಿಯನ್ನು ಅವಲಂಬಿಸಿರುತ್ತದೆ	ಇದು ಷೇರುಗಳ ಸ್ವರೂಪವನ್ನು ಅವಲಂಬಿಸಿರುತ್ತದೆ	2
375	ಮರುಸ್ಥಾಪನೆಯ ಮೌಲ್ಯ ಮತ್ತು ಮಾರುಕಟ್ಟೆ ಮೌಲ್ಯದ ನಡುವಿನ ವ್ಯತ್ಯಾಸವೇನು?	ಮರುಸ್ಥಾಪನೆಯ ಮೌಲ್ಯವು ಆಸ್ತಿಯ ವಯಸ್ಸನ್ನು ಆಧರಿಸಿದ ಆದರೆ ಮಾರುಕಟ್ಟೆ ಮೌಲ್ಯವು ಪುನರ್ನಿರ್ಮಾಣ ವೆಚ್ಚವನ್ನು ಆಧರಿಸಿದೆ	ಮರುಸ್ಥಾಪನೆಯ ಮೌಲ್ಯವು ಮನೆಯನ್ನು ಪುನರ್ನಿರ್ಮಾಣ ಮಾಡುವ ವೆಚ್ಚವಾಗಿದೆ ಆದರೆ ಮಾರುಕಟ್ಟೆ ಮೌಲ್ಯವು ಮನೆಯ ಮಾರಾಟದ ಮೌಲ್ಯವಾಗಿದೆ	ಮರುಸ್ಥಾಪನೆಯ ಮೌಲ್ಯವು ಮನೆಯನ್ನು ಮರುಸ್ಥಾಪಿಸುವ ವೆಚ್ಚವಾಗಿದೆ ಆದರೆ ಮಾರುಕಟ್ಟೆ ಮೌಲ್ಯವು ಮನೆಯ ಬಾಡಿಗೆ ಮೌಲ್ಯವಾಗಿದೆ	ಮರುಸ್ಥಾಪನೆಯ ಮೌಲ್ಯವು ಆಸ್ತಿಯ ಸ್ಥಳವನ್ನು ಆಧರಿಸಿದೆ ಆದರೆ ಮಾರುಕಟ್ಟೆ ಮೌಲ್ಯವು ಆಸ್ತಿಯ ಬೇಡಿಕೆಯನ್ನು ಆಧರಿಸಿದೆ	2
376	ಅಗ್ನಿ ವಿಮೆಗಾಗಿ ವಿಮಾ ಮೊತ್ತವನ್ನು ನಿಗದಿಪಡಿಸುವ ಎರಡು ವಿಧಾನಗಳು ಯಾವುವು?	ಅಗ್ನಿ ಮೌಲ್ಯ (FV) ಮತ್ತು ಬದಲಿ ಮೌಲ್ಯ (RV)	ಮಾರುಕಟ್ಟೆ ಮೌಲ್ಯ (MV) ಮತ್ತು ಮರುಸ್ಥಾಪನೆ ಮೌಲ್ಯ (RIV)	ನಗದು ಮೌಲ್ಯ (CV) ಮತ್ತು ಚೇತರಿಕೆ ಮೌಲ್ಯ (RV)	ಖರೀದಿ ಮೌಲ್ಯ (PV) ಮತ್ತು ಮರುಸ್ಥಾಪನೆ ಮೌಲ್ಯ (RV)	2
377	"ಎಲ್ಲಾ ಅಪಾಯಗಳು" ಮತ್ತು "ಹೆಸರಿನ ಅಪಾಯಗಳು" ವಿಮಾ ಪಾಲಿಸಿಗಳ ನಡುವಿನ ವ್ಯತ್ಯಾಸವೇನು?	"ಎಲ್ಲಾ ಅಪಾಯಗಳು" ಪಾಲಿಸಿಗಳು ನಿರ್ದಿಷ್ಟವಾಗಿ ಹೊರಗಿಡದ ಯಾವುದೇ ಅಪಾಯವನ್ನು ಒಳಗೊಂಡಿರುತ್ತವೆ, ಆದರೆ "ಹೆಸರಿನ ಅಪಾಯಗಳು" ಪಾಲಿಸಿಗಳು ನಿರ್ದಿಷ್ಟ ಪಟ್ಟಿ ಮಾಡಲಾದ ಅಪಾಯಗಳನ್ನು ಮಾತ್ರ ಒಳಗೊಂಡಿರುತ್ತವೆ.	"ಎಲ್ಲಾ ಅಪಾಯಗಳು" ಪಾಲಿಸಿಗಳು ನಿರ್ದಿಷ್ಟವಾಗಿ ಪಟ್ಟಿ ಮಾಡಲಾದ ಅಪಾಯಗಳನ್ನು ಮಾತ್ರ ಒಳಗೊಂಡಿರುತ್ತವೆ, ಆದರೆ "ಹೆಸರಿನ ಅಪಾಯಗಳು" ಪಾಲಿಸಿಗಳು ನಿರ್ದಿಷ್ಟವಾಗಿ ಹೊರಗಿಡದ ಯಾವುದೇ ಅಪಾಯವನ್ನು ಒಳಗೊಂಡಿರುತ್ತವೆ.	"ಎಲ್ಲಾ ಅಪಾಯಗಳು" ಪಾಲಿಸಿಗಳು ಕಡಿಮೆ ಸಮಗ್ರವಾಗಿರುತ್ತವೆ ಮತ್ತು ಕಡಿಮೆ ಬೆಲೆಯದಾಗಿರುತ್ತವೆ, ಆದರೆ "ಹೆಸರಿನ ಅಪಾಯಗಳು" ಪಾಲಿಸಿಗಳು ಹೆಚ್ಚು ದುಬಾರಿ ಮತ್ತು ವ್ಯಾಪಕ ಶ್ರೇಣಿಯ ಅಪಾಯಗಳನ್ನು ಒಳಗೊಂಡಿರುತ್ತವೆ.	"ಎಲ್ಲಾ ಅಪಾಯಗಳು" ಪಾಲಿಸಿಗಳು ಮತ್ತು "ಹೆಸರಿನ ಅಪಾಯಗಳು" ಪಾಲಿಸಿಗಳು ಒಂದೇ ವಿಷಯ.	1
378	ವಿಮಾ ಪರಿಭಾಷೆಯಲ್ಲಿ ದರೋಡೆಯ ವ್ಯಾಖ್ಯಾನ ಏನು?	ವಿಷಯಗಳನ್ನು ಕದಿಯುವ ಉದ್ದೇಶದಿಂದ ವಿಮೆ ಮಾಡಿದ ಆದರಣಕ್ಕೆ ಅನಿರೀಕ್ಷಿತ ಮತ್ತು ಅನಧಿಕೃತ ಪ್ರವೇಶ ಅಥವಾ ನಿರ್ಗಮನ	ಅಪರಾಧ ಮಾಡುವ ಉದ್ದೇಶದಿಂದ ಮನೆ ಅತಿಕ್ರಮಣ	ವಿಮಾದಾರ ಮತ್ತು/ಅಥವಾ ಉದ್ಯೋಗಿಗಳ ವಿರುದ್ಧ ಆಕ್ರಮಣಕಾರಿ ಮತ್ತು ಹಿಂಸಾತ್ಮಕ ವಿಧಾನಗಳನ್ನು ಬಳಸಿಕೊಂಡು ವಿಮಾದಾರನ ಆದರಣದಲ್ಲಿ ವಿಷಯಗಳ ಕಳ್ಳತನ	ಅನುಮತಿ ಅಥವಾ ಒಪ್ಪಿಗೆಯಿಲ್ಲದೆ ಆಸ್ತಿಯನ್ನು ಉದ್ದೇಶಪೂರ್ವಕವಾಗಿ ಮತ್ತು ಮೋಸದಿಂದ ತೆಗೆದುಕೊಳ್ಳುವುದು	3
379	ಮೋಟಾರು ವಿಮೆಯನ್ನು ಯಾರು ತೆಗೆದುಕೊಳ್ಳಬೇಕು?	ಕಾರು ಮಾರಾಟ ಮಾಡಿದ ವ್ಯಕ್ತಿ	ಕೊನೆಯದಾಗಿ ಕಾರನ್ನು ಓಡಿಸಿದ ವ್ಯಕ್ತಿ	ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಲ್ಲಿ ವಾಹನವನ್ನು ನೋಂದಾಯಿಸಿರುವ ವ್ಯಕ್ತಿ	ಪ್ರಸ್ತುತ ಕಾರನ್ನು ಚಲಾಯಿಸುತ್ತಿರುವ ವ್ಯಕ್ತಿ	3
380	ಭಾರತದಲ್ಲಿ ವಾಹನ ಮಾಲೀಕರು ವಿಮೆಯ ಪುರಾವೆಯಾಗಿ ಏನನ್ನು ಕೊಂಡೊಯ್ಯಬೇಕು?	ವಿಮೆಯ ಪ್ರಮಾಣಪತ್ರ	ಚಾಲನಾ ಪರವಾನಗಿ	ನೋಂದಣಿ ಪ್ರಮಾಣಪತ್ರ	ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ	1
381	ಮೂರನೇ ವ್ಯಕ್ತಿಯ ವಿಮೆಯ ಉದ್ದೇಶವೇನು?	ಮತ್ತೊಂದು ಪಕ್ಷದ ಕಾನೂನು ಕ್ರಮಗಳ ವಿರುದ್ಧ ರಕ್ಷಣೆ	ಒಬ್ಬರ ಸ್ವಂತ ಆಸ್ತಿಗೆ ಹಾನಿಯಾಗದಂತೆ ರಕ್ಷಣೆ	ನೈಸರ್ಗಿಕ ವಿಶೇಷಗಳ ವಿರುದ್ಧ ರಕ್ಷಣೆ	ಕಳ್ಳತನದ ವಿರುದ್ಧ ರಕ್ಷಣೆ	1
382	ಪ್ಯಾಕೇಜ್ ಪಾಲಿಸಿಗಳ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿದೆ?	ಅವರು ಕಟ್ಟಡಗಳು ಮತ್ತು ವಿಷಯಗಳಂತಹ ಭೌತಿಕ ಸ್ವತ್ತುಗಳನ್ನು ಒಳಗೊಂಡಿರುವುದಿಲ್ಲ.	ಅವರು ವೈಯಕ್ತಿಕ ರೇಖೆಗಳು ಅಥವಾ ಹೊಣೆಗಾರಿಕೆ ಕವರ್‌ಗಳನ್ನು ಸೇರಿಸುವಂತಿಲ್ಲ.	ಅವರು ಒಂದೇ ದಾಖಲೆಯ ಅಡಿಯಲ್ಲಿ ಕವರ್‌ಗಳ ಸಂಯೋಜನೆಯನ್ನು ಒದಗಿಸುತ್ತಾರೆ.	ಅವರು ಪ್ರತಿ ವಿಭಾಗಕ್ಕೆ ವಿಭಿನ್ನ ನಿಯಮಗಳು ಮತ್ತು ಪರಸ್ಪರಗಳನ್ನು ಹೊಂದಿದ್ದಾರೆ.	3
383	ಪಾಲಿಸಿದಾರರು ಅದ್ವಿತೀಯ CPA ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ ಏನಾಗುತ್ತದೆ?	ಹೊಣೆಗಾರಿಕೆ ಮಾತ್ರ ಅಥವಾ ಪ್ಯಾಕೇಜ್ ಪಾಲಿಸಿಯ ಭಾಗವಾಗಿ ನೀಡಲಾದ CPA ಕವರ್ ಜಾರಿಯಲ್ಲಿರುತ್ತದೆ	ಹೊಣೆಗಾರಿಕೆ ಮಾತ್ರ ಅಥವಾ ಪ್ಯಾಕೇಜ್ ಪಾಲಿಸಿಯ ಭಾಗವಾಗಿ ನೀಡಲಾಗುವ CPA ಕವರ್ ಅನ್ನು ಕಡಿಮೆಗೊಳಿಸಲಾಗುತ್ತದೆ	ಹೊಣೆಗಾರಿಕೆ ಮಾತ್ರ ಅಥವಾ ಪ್ಯಾಕೇಜ್ ಪಾಲಿಸಿಯ ಭಾಗವಾಗಿ ನೀಡಲಾದ CPA ಕವರ್ ಅನ್ನು ಅಳಿಸಲಾಗುತ್ತದೆ	ಪಾಲಿಸಿದಾರರು ಅದ್ವಿತೀಯ CPA ಪಾಲಿಸಿಯನ್ನು ಆರಿಸಿಕೊಳ್ಳುವಂತಿಲ್ಲ	3

Insurance Marketing Firm (Composite) Question Bank - Kannada						
384	ಪಾಲಿಸಿಗಳ ಅಡಿಯಲ್ಲಿ ಕೆಲವು ಪ್ರಮುಖ ಹೊರಗಿಡುವಿಕೆಗಳು ಯಾವುವು?	ವೇರ್ ಅಂಡ್ ಟೆರ್ಮ್, ಬ್ರೇಕ್‌ಡೌನ್‌ಗಳು, ಪರಿಣಾಮವಾಗಿ ನಷ್ಟ	ಅಮಾನ್ಯ ಡೈವಿಂಗ್ ಲೈಸೆನ್ಸ್‌ನೊಂದಿಗೆ ಅಥವಾ ಮದ್ಯದ ಅಮಲಿನಲ್ಲಿ ಚಾಲನೆ ಮಾಡುವುದರಿಂದ ನಷ್ಟ	ವಾಹನದ ಬಳಕೆ 'ಬಳಕೆಯ ಮಿತಿಗಳಿಗೆ' ಅನುಗುಣವಾಗಿಲ್ಲ	ಮೇಲಿನ ಎಲ್ಲವೂ	4
385	ಮೋಟಾರುಪಾಲಿಸಿಯಲ್ಲಿ ವಾಹನದ ವಿಮಾ ಮೊತ್ತವು ಏನನ್ನು ಉಲ್ಲೇಖಿಸುತ್ತದೆ?	ಮೋಟಾರ್‌ಮೌಲ್ಯ (MV)	ವಿಮಾದಾರರ ಫೋಷಿಡ ಮೌಲ್ಯ (IDV)	ಮರುಸ್ಥಾಪನೆ ಮೌಲ್ಯ (RIV)	ಮಾರುಕಟ್ಟೆ ಮೌಲ್ಯ (MV)	2
386	ಅಂಗಡಿಯಾತನ ವಿಮೆಯು ಸಾಮಾನ್ಯವಾಗಿ ಏನನ್ನು ಒಳಗೊಂಡಿದೆ?	ಕೀಟಬಾಧೆಯಿಂದ ಅಂಗಡಿಗೆ ಹಾನಿಯಾಗಿದೆ	ಉದ್ಯೋಗಿ ಗೈರುಹಾಜರಿಯಿಂದ ಆದಾಯದ ನಷ್ಟ	ಬೆಂಕಿ ಅಥವಾ ಪ್ರವಾಹದಿಂದಾಗಿ ಅಂಗಡಿಯ ರಚನೆ ಮತ್ತು ವಿಷಯಗಳಿಗೆ ಹಾನಿ	ಉದ್ಯೋಗಿ ವೈದ್ಯಕೀಯ ವೆಚ್ಚಗಳಿಗೆ ಕವರೇಜ್	3
387	ಕೆಳಗಿನವುಗಳಲ್ಲಿ ಯಾವುದು ಹೆಚ್ಚುವರಿ ಕವರ್ ಆಗಿಲ್ಲ, ಅದನ್ನು ಅಂಗಡಿಯ ವಿಮಾ ಪಾಲಿಸಿಯ ಅಡಿಯಲ್ಲಿ ಆಯ್ಕೆ ಮಾಡಬಹುದು?	ವೈಯಕ್ತಿಕ ಅಪಘಾತ ಕವರ್	ಉದ್ಯೋಗಿಗಳ ದಾಂಪತ್ಯ ದೋಹ/ಅಪ್ರಾಮಾಣಿಕತೆ ಕವರ್	ಹಾಳಾಗುವಿಕೆಯಿಂದ ಸ್ವಾಕ್ ನಷ್ಟಕ್ಕೆ ಕವರೇಜ್	ಕಾನೂನು ಹೊಣೆಗಾರಿಕೆ ಕವರ್	3
388	ಅಂಗಡಿಕಾರರ ವಿಮೆಯಲ್ಲಿ ವ್ಯಾಪಾರ ಅಡಚಣೆ ರಕ್ಷಣೆ ಎಂದರೇನು?	ಅಂಗಡಿ ಕಳ್ಳತನದ ವಿರುದ್ಧ ರಕ್ಷಣೆ	ವ್ಯಾಪಾರ ಕಾರ್ಯಾಚರಣೆಯ ಅಡಚಣೆಯನ್ನು ಉಂಟುಮಾಡುವ ಅನಿರೀಕ್ಷಿತ ಘಟನೆಗಳಿಂದಾಗಿ ಆದಾಯದ ನಷ್ಟಕ್ಕೆ ಕವರೇಜ್	ನೈಸರ್ಗಿಕ ವಿಕೋಪಗಳ ವಿರುದ್ಧ ರಕ್ಷಣೆ	ಉದ್ಯೋಗಿ ಕಳ್ಳತನದ ವಿರುದ್ಧ ರಕ್ಷಣೆ	2
389	ಹೆಲ್ಪ್‌ಲೈನ್ ಇನ್ಸುರೆನ್ಸ್ ಕವರೇಜ್‌ನಲ್ಲಿ FLEXA ಎಂದರೇನು?	ಬೆಂಕಿ, ಮಿಂಚು, ಸ್ಫೋಟ ಮತ್ತು ವಿಮಾನದ ಪತನ/ಪರಿಣಾಮದ ಹಾನಿಯಿಂದ ನಷ್ಟಗಳು	ಪ್ರವಾಹ ಮತ್ತು ಪ್ರವಾಹದಿಂದ ನಷ್ಟಗಳು	ಉಪಕರಣಗಳ ವಿದ್ಯುತ್ ಮತ್ತು ಯಾಂತ್ರಿಕ ವೈಫಲ್ಯದಿಂದ ನಷ್ಟಗಳು	ಪ್ರಯಾಣದ ಸಮಯದಲ್ಲಿ ವೈಯಕ್ತಿಕ ಸಾಮಾನು ಸರಂಜಾಮುಗಳಿಂದ ನಷ್ಟಗಳು	1
390	ಮಾರುಕಟ್ಟೆ ಮೌಲ್ಯ (ಎಮ್ ವಿ) ವಿಧಾನದಲ್ಲಿ ಪಾವತಿಸಿದ ಮೊತ್ತವು ಆಸ್ತಿಯ ಮೌಲ್ಯವನ್ನು ಬದಲಿಸುವುದಿಲ್ಲ	ವಿಮಾದಾರರು	ಏಜೆಂಟರು	ಬ್ರೋಕರ್	ವಿಮಾಗಾರರು	1
391	ಅನಿರೀಕ್ಷಿತ ಕ್ಲೇಮ್ ನ ಸಂದರ್ಭದಲ್ಲಿ ಯಾವುದೇ ಕಳೆದುಹೋದ ಆದಾಯ ಅಥವಾ ಹೆಚ್ಚುವರಿ ವೆಚ್ಚಗಳು ಈ ಕೆಳಗಿನವುಗಳಡಿಯಲ್ಲಿ ಕವರ್ ಮಾಡಲ್ಪಟ್ಟಿವೆ:	ಆರೋಗ್ಯ ವಿಮೆ	ಅಂಗಡಿಕಾರರ ವಿಮೆ	ಮೋಟಾರು ವಿಮೆ	ಮಾರುಕಟ್ಟೆ ಮೌಲ್ಯ (ಎಮ್ ವಿ)ದ ವಿಮೆ	2
392	ಉದ್ಯೋಗದ ಸಮಯದಲ್ಲಿ ಸಂಭವಿಸುವ ಅಪಘಾತಗಳಿಗೆ ಒದಗಿಸಲಾಗುವ ಪರಿಹಾರವನ್ನು ಯಾವುದರ ಕವರ್ ಗಾಗಿಯು ವಿಮೆ ಎಂದು ಕರೆಯಲಾಗುತ್ತದೆ	ವಿಮಾಮೊತ್ತ	ಕಾನೂನು ಹೊಣೆಗಾರಿಕೆ	ಬ್ಯಾಗೇಜ್	ದಾಂಪತ್ಯ ದೋಹ	2
393	ಸ್ಟೂಟರ್ ಗಳು ಮತ್ತು ಮೋಟಾರ್ ಸೈಕಲ್ ಗಳು, ಖಾಸಗಿ ಕಾರುಗಳು ಮತ್ತು ವಾಣಿಜ್ಯ ವಾಹನಗಳು _____ ಹೊರತುಪಡಿಸಿ ಈ ಕೆಳಗಿನ ಪಾಲಿಸಿಗಳಡಿಯಲ್ಲಿ ಕವರ್ ಮಾಡಲ್ಪಡುತ್ತವೆ	ಬೆಂಕಿ ವಿಮೆ	ತ್ಯತೀಯ ಪಕ್ಷದ ವಿಮೆ	ಮೋಟಾರು ವಿಮೆ	ಹೊಣೆಗಾರಿಕೆ ವಿಮೆ	1
394	_____ ಇದು ನೌಕರರು, ಕುಟುಂಬ ಸದಸ್ಯರು ಅಥವಾ ಮಾಲೀಕರಿಂದ ಮಾಡಲ್ಪಟ್ಟ ಕಳ್ಳತನವನ್ನು ಕವರ್ ಮಾಡುವುದಿಲ್ಲ.	ಪರಿಣಾಮಜನ್ಯ ನಷ್ಟಗಳ ವಿಮೆ	ದರೋಡೆ ವಿಮೆ	ಹಣದ ವಿಮೆ	ಬ್ಯಾಂಕರ್ ರ ಪರಿಹಾರ ವಿಮೆ	2
395	ಸ್ಟ್ಯಾಂಡರ್ಡ್ ಫೈರ್ ಮತ್ತು ಸ್ಟೆಪಲ್ ಪರಿಲ್ಸ್ ಪಾಲಿಸಿಯ ಅಡಿಯಲ್ಲಿ ಈ ಕೆಳಗಿನ ಯಾವ ಚಲಿಸಬಲ್ಲ ಮತ್ತು ಸ್ಥಿರ ಆಸ್ತಿಗಳನ್ನು ವಿಮೆ ಮಾಡಬಹುದು	ಕಟ್ಟಡಗಳು ಮತ್ತು ಸಸ್ಯ ಮತ್ತು ಯಂತ್ರೋಪಕರಣಗಳು ಮಾತ್ರ	ಪೂರೈಕೆದಾರರು/ಗ್ರಾಹಕರ ಆವರಣದಲ್ಲಿ ಮಾತ್ರ ಸ್ವಾಕ್‌ಗಳು	ಒಂದು ನಿರ್ದಿಷ್ಟ ಆವರಣದಲ್ಲಿ ನೆಲೆಗೊಂಡಿರುವ ಚಲಿಸಬಲ್ಲ ಮತ್ತು ಸ್ಥಿರ ಆಸ್ತಿ ಎರಡೂ	ಮೇಲಿನ ಯಾವುದೂ ಅಲ್ಲ	3
396	ವಾಣಿಜ್ಯ ಅಪಾಯಗಳಿಗಾಗಿ ಅಗ್ನಿಶಾಮಕ ಪಾಲಿಸಿಯ ಅಪಾಯಗಳ ಅಡಿಯಲ್ಲಿ ಏನು ಒಳಗೊಂಡಿದೆ	ಗಲಭೆ ಮುಷ್ಕರ ಮತ್ತು ದುರುದ್ದೇಶಪೂರಿತ ಹಾನಿ	ಕಳ್ಳತನ	ಭೂಕಂಪ	ಜೀವನ	1
397	ಭಾರತ್ ಸೂಕ್ಷ್ಮ ಪಾಲಿಸಿ ಮತ್ತು ಭಾರತ ಲಘು ಪಾಲಿಸಿ ಯಾವ ರೀತಿಯ ಉದ್ಯಮಗಳಿಗೆ ಸೂಕ್ತವಾಗಿದೆ	ಸಣ್ಣ ಮತ್ತು ಮಧ್ಯಮ ಉದ್ಯಮಗಳು (SMEs)	ದೊಡ್ಡ ವ್ಯಾಪಾರ ಉದ್ಯಮಗಳು	ಎ) ಮತ್ತು ಬಿ)	ಮೇಲಿನ ಯಾವುದೂ ಅಲ್ಲ	1
398	ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿಯ ಅಡಿಯಲ್ಲಿ ಒದಗಿಸಲಾದ ಮನ್ನಾ ಏನು	ಪ್ರೀಮಿಯಂ ಪಾವತಿಯ ಮನ್ನಾ	ಪಾಲಿಸಿ ವ್ಯಾಪ್ತಿಯ ಮನ್ನಾ	ಕ್ಲೈಮ್ ಇತ್ಯರ್ಥದ ಮನ್ನಾ	15% ರಷ್ಟು ವಿಮೆಯ ಮನ್ನಾ	4
399	ಮರುಸ್ಥಾಪನೆಯ ಮೌಲ್ಯ ಪಾಲಿಸಿಯು ಏನನ್ನು ಒಳಗೊಂಡಿದೆ	ಪೇರುಗಳು	ಕಟ್ಟಡಗಳು, ಸಸ್ಯಗಳು, ಯಂತ್ರೋಪಕರಣಗಳು, ಪೀಠೋಪಕರಣಗಳು, ಫಿಕ್ಸ್ಚರ್, ಫಿಟ್ಟಿಂಗ್‌ಗಳು	ಎ) ಮತ್ತು ಬಿ) ಎರಡೂ	ಮೇಲಿನ ಯಾವುದೂ ಅಲ್ಲ	2

Insurance Marketing Firm (Composite) Question Bank - Kannada						
400	ಡಿಸ್ಟ್ರೀಬ್ಯೂಷನ್ ಪಾಲಿಸಿಗೆ ಯಾವ ಮೂತ್ರವನ್ನು ಆಧರಿಸಿದೆ	ಮಾರುಕಟ್ಟೆ ಮೌಲ್ಯ	ವಿಮಾದಾರರು ನಿರ್ಧರಿಸಿದ ಸ್ಥಿರ ಮೌಲ್ಯ	ಪಾಲಿಸಿಯ ಅವಧಿಯಲ್ಲಿ ಗೋಡೌನ್‌ನಲ್ಲಿ ಸಂಗ್ರಹವಾಗುವ ನಿರೀಕ್ಷೆಯ ಅತ್ಯಧಿಕ ಮೌಲ್ಯ	ಪಾಲಿಸಿಯ ಅವಧಿಯ ಆರಂಭದಲ್ಲಿ ಷೇರುಗಳ ಮೌಲ್ಯ	3
401	ಫ್ಲೋಟರ್ ಪಾಲಿಸಿಗಳು ಯಾವುವು	ಒಂದು ವಿಮಾ ಮೂತ್ರದ ಅಡಿಯಲ್ಲಿ ವಿವಿಧ ನಿರ್ದಿಷ್ಟ ಸ್ಥಳಗಳಲ್ಲಿ ಸಂಗ್ರಹಿಸಲಾದ ಸ್ವಾಸ್ಥ್ಯಗಳನ್ನು ಕವರ್ ಮಾಡಲು ನೀಡಲಾದ ಪಾಲಿಸಿಗಳು	ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಷೇರುಗಳನ್ನು ಒಳಗೊಳ್ಳಲು ನೀಡಲಾದ ಪಾಲಿಸಿಗಳು	ಶೇಖರಣಾ ಪ್ರದೇಶಗಳಲ್ಲಿ ಇರಿಸಲಾಗಿರುವ ಅಪಾಯಕಾರಿ ಸರಕುಗಳನ್ನು ಒಳಗೊಳ್ಳಲು ನೀಡಲಾದ ಪಾಲಿಸಿಗಳು	ಕೈಗಾರಿಕಾ ಸಂಕೀರ್ಣಗಳನ್ನು ಒಳಗೊಳ್ಳಲು ಮಾತ್ರ ನೀಡಲಾದ ಪಾಲಿಸಿಗಳು	1
402	ವ್ಯಾಪಾರ ಅಡಚಣೆ ವಿಮೆ ಯಾವುದಕ್ಕೆ ಪರಿಹಾರವನ್ನು ಒದಗಿಸುತ್ತದೆ	ಒಟ್ಟು ಲಾಭದ ನಷ್ಟ ಮತ್ತು ಕೆಲಸದ ವೆಚ್ಚ ಹೆಚ್ಚಾಗುತ್ತದೆ	ಸರಕುಗಳ ನಷ್ಟ	ಆಸ್ತಿ ಹಾನಿಯ ನಷ್ಟ	ಸ್ಥಾಯಿ ಶುಲ್ಕಗಳ ನಷ್ಟ	1
403	ಕಳ್ಳತನ ವಿಮೆಯ ಅಡಿಯಲ್ಲಿ ಯಾವ ಅಪಾಯಗಳನ್ನು ಒಳಗೊಂಡಿದೆ	ಪ್ರಾಕೃತಿಕ ವಿಕೋಪಗಳಿಂದ ಆಸ್ತಿ ನಷ್ಟ	ನೌಕರರ ನಿರ್ಲಕ್ಷ್ಯದಿಂದ ಆಸ್ತಿ ನಷ್ಟವಾಗಿದೆ	ವಿದ್ಯುತ್ ವೈಫಲ್ಯದಿಂದ ಆಸ್ತಿ ನಷ್ಟವಾಗಿದೆ	ಆವರಣಕ್ಕೆ ನಿಜವಾದ ಬಲವಂತದ ಮತ್ತು ಹಿಂಸಾತ್ಮಕ ಪ್ರದೇಶದ ನಂತರ ಆಸ್ತಿಯ ನಷ್ಟ ಅಥವಾ ಆವರಣದಿಂದ ನಿಜವಾದ, ಬಲವಂತದ ಮತ್ತು ಹಿಂಸಾತ್ಮಕ ನಿರ್ಗಮನದ ನಂತರ ನಷ್ಟ ಅಥವಾ ತಡೆಹಿಡಿಯುವಿಕೆ	4
404	ಕಳ್ಳತನದ ವಿಮಾ ಪಾಲಿಸಿಯ ನಗದು ರಕ್ಷಣೆಯಲ್ಲಿನ ಪ್ರಮುಖ ಷರತ್ತು ಯಾವುದು	ಹಿಂಸಾಚಾರ ಅಥವಾ ಹಿಂಸಾಚಾರದ ಬೆದರಿಕೆಗಳಿಂದ ಅಥವಾ ಬಲದ ವಿಧಾನಗಳ ಮೂಲಕ ಅಂತಹ ಕೀಲಿಯನ್ನು ಪಡೆದುಕೊಂಡಿದ್ದಲ್ಲಿ ಮಾತ್ರ ತೆರೆಯಲು ಮೂಲ ಕೀಲಿಯನ್ನು ಬಳಸಿದ ನಂತರ ಸುರಕ್ಷಿತದಿಂದ ಕಳೆದುಹೋದ ನಗದು ಕವರ್ ಆಗುತ್ತದೆ.	ತೆರೆಯಲು ಮೂಲ ಕೀಲಿಯನ್ನು ಬಳಸಿದ ನಂತರ ಸೇಫ್‌ನಿಂದ ಕಳೆದುಹೋದ ಹಣವನ್ನು ಯಾವುದೇ ಷರತ್ತುಗಳಿಲ್ಲದೆ ಮುಚ್ಚಲಾಗುತ್ತದೆ	ತೆರೆಯಲು ಯಾವುದೇ ಕೀಲಿಯನ್ನು ಬಳಸಿದ ನಂತರ ಸೇಫ್‌ನಿಂದ ಕಳೆದುಹೋದ ನಗದು ಕವರ್ ಆಗುತ್ತದೆ	ತೆರೆಯಲು ಯಾವುದೇ ಕೀಲಿಯನ್ನು ಬಳಸಿದ ನಂತರ ಸೇಫ್‌ನಿಂದ ಕಳೆದುಹೋದ ನಗದು ಕವರ್ ಆಗುವುದಿಲ್ಲ	1
405	ಮೊದಲನಷ್ಟ ವಿಮೆಯಲ್ಲಿ PML ಎಂದರೆ ಏನು	ಸಂಭವನೀಯ ಗರಿಷ್ಠ ಹೊಣೆಗಾರಿಕೆ	ಸಂಭವನೀಯ ಕನಿಷ್ಠ ಹೊಣೆಗಾರಿಕೆ	ಸಂಭವನೀಯ ಗರಿಷ್ಠ ನಷ್ಟ	ಸಂಭವನೀಯ ಕನಿಷ್ಠ ನಷ್ಟ	3
406	ಫಿಡೆಲಿಟಿ ಗ್ಯಾರಂಟಿ ವಿಮೆಯು ಯಾವುದರ ವಿರುದ್ಧ ರಕ್ಷಣೆ ನೀಡುತ್ತದೆ	ಬೆಂಕಿ ಮತ್ತು ಕಳ್ಳತನ	ಪ್ರಕೃತಿ ವಿಕೋಪಗಳು	ಉದ್ಯೋಗಿಗಳ ವಂಚನೆ ಮತ್ತು ಅಪ್ರಾಮಾಣಿಕತೆ	ಉತ್ಪನ್ನ ಹೊಣೆಗಾರಿಕೆ	3
407	ಬ್ಯಾಂಕರ್‌ಗಳ ಪರಿಹಾರ ವಿಮಾ ಪಾಲಿಸಿಯನ್ನು ಯಾವ ಆಧಾರದ ಮೇಲೆ ನೀಡಲಾಗುತ್ತದೆ	ಡಿಸ್ಟ್ರಿಬ್ಯೂಷನ್ ಆಧಾರ	ಸಂಭವಿಸುವಿಕೆಯ ಆಧಾರ	ನಷ್ಟದ ಆಧಾರ	ನಿರ್ಲಕ್ಷ್ಯದ ಆಧಾರ	1
408	ಜ್ಯುವೆಲ್ಸ್ ಬ್ಯಾಂಕ್ ಪಾಲಿಸಿಯ ಅಡಿಯಲ್ಲಿ ಒಳಗೊಂಡಿರುವ ವಸ್ತುಗಳು ಯಾವುವು	ಪೀಠೋಪಕರಣಗಳು ಮತ್ತು ನೆಲೆವಸ್ತುಗಳು	ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳು	ಆಭರಣಗಳು, ಚಿನ್ನ ಮತ್ತು ಬೆಳ್ಳಿಯ ವಸ್ತುಗಳು, ವಜ್ರಗಳು, ಅಮೂಲ್ಯ ಕಲ್ಲುಗಳು ಮತ್ತು ಮಣಿಕಟ್ಟಿನ ಕೈಗಡಿಯಾರಗಳು	ಬಟ್ಟೆ ಮತ್ತು ಬಿಡಿಭಾಗಗಳು	3
409	ಯಾವ ಪಾಲಿಸಿಯು ನಿರ್ದಿಷ್ಟವಾಗಿ ಹೊರತುಪಡಿಸಿದರೆ ಯಾವುದೇ ಕಾರಣದಿಂದ ಹಾನಿಯನ್ನು ಒಳಗೊಳ್ಳುತ್ತದೆ	ಯಂತ್ರೋಪಕರಣಗಳ ವಿಭಜನೆ ಪಾಲಿಸಿ	ಎಲ್ಲಾ ಅಪಾಯಗಳ ಪಾಲಿಸಿ	ಬಾಯ್ಲರ್ ಪ್ರೆಶರ್ ಪ್ಲಾಂಟ್ ಪಾಲಿಸಿ	ಯಾವುದೇ ಕಾರಣದಿಂದ ಯಾಂತ್ರಿಕ ಅಥವಾ ವಿದ್ಯುತ್ ಸ್ಫೂರ್ತಿಯಿಂದ ಹಠಾತ್ ದೈಹಿಕ ಹಾನಿ	2
410	ಕೆಳಗಿನವುಗಳಲ್ಲಿ ಯಾವುದು ಬಾಯ್ಲರ್ ಮತ್ತು ಪ್ರೆಶರ್ ಪ್ಲಾಂಟ್ ಪಾಲಿಸಿಯ ಅಡಿಯಲ್ಲಿ ಒಳಗೊಂಡಿದೆ	ಬೆಂಕಿಯಿಂದ ಹೊರತುಪಡಿಸಿ ಬಾಯ್ಲರ್ ಮತ್ತು/ಅಥವಾ ಇತರ ಒತ್ತಡದ ಸ್ಥಾವರಕ್ಕೆ ಮತ್ತು ವಿಮಾದಾರರ ಸುತ್ತಮುತ್ತಲಿನ ಆಸ್ತಿಗೆ ಹಾನಿ	ಬೆಂಕಿಯಿಂದ ಉಂಟಾದ ಹಾನಿ	ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿ	ಸವೆತ ಮತ್ತು ಕಣ್ಣೀರಿನಿಂದ ಉಂಟಾಗುವ ಹಾನಿ	1
411	ಎಲೆಕ್ಟ್ರಾನಿಕ್ ಸಲಕರಣೆ ಪಾಲಿಸಿಯು ಏನನ್ನು ಒಳಗೊಂಡಿದೆ	ಕಂಪ್ಯೂಟರ್ ವ್ಯವಸ್ಥೆಗಳು ಮಾತ್ರ	ಸಂಪೂರ್ಣ ಕಂಪ್ಯೂಟರ್ ಸಿಸ್ಟಮ್, ಕೀಬೋರ್ಡ್‌ಗಳು, ಮಾನಿಟರ್‌ಗಳು, ಪ್ರಿಂಟರ್‌ಗಳು, ಇತ್ಯಾದಿ ಮತ್ತು ಸಹಾಯಕ ಸಾಧನಗಳನ್ನು ಒಳಗೊಂಡಂತೆ ವಿವಿಧ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು	ಹವಾನಿಯಂತ್ರಣ, ತಾಪನ ಮತ್ತು ವಿದ್ಯುತ್ ಪರಿವರ್ತನೆಯಂತಹ ಸಹಾಯಕ ಸಾಧನಗಳು ಮಾತ್ರ	ಕಳ್ಳತನ, ಮನೆಗಳ್ಳತನ ಮತ್ತು ಕಳ್ಳತನದಿಂದ ಮಾತ್ರ ನಷ್ಟ ಮತ್ತು ಹಾನಿ	2
412	ಎಲೆಕ್ಟ್ರಾನಿಕ್ ಸಲಕರಣೆ ಪಾಲಿಸಿ ಯಾರಿಗೆ ಲಭ್ಯವಿದೆ	ಸಲಕರಣೆಗಳ ಮಾಲೀಕರು ಮಾತ್ರ	ಸಲಕರಣೆಗಳ ಗುತ್ತಿಗೆ ಮಾತ್ರ	ಸಲಕರಣೆಗಳ ಬಾಡಿಗೆದಾರ ಮಾತ್ರ	ಮೇಲಿನ ಎಲ್ಲಾ, ಅವರ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಅವಲಂಬಿಸಿ	4
413	ಎಲೆಕ್ಟ್ರಾನಿಕ್ ಸಲಕರಣೆ ಪಾಲಿಸಿಯು ಸಾಮಾನ್ಯವಾಗಿ ಎಷ್ಟು ವಿಭಾಗಗಳನ್ನು ಹೊಂದಿದೆ	1	2	3	4	3
414	ಗುತ್ತಿಗೆದಾರರ ಸ್ಥಾವರ ಮತ್ತು ಯಂತ್ರೋಪಕರಣ ಪಾಲಿಸಿಯ ಅಡಿಯಲ್ಲಿ ಯಾವ ರೀತಿಯ ಯಂತ್ರೋಪಕರಣಗಳನ್ನು ಒಳಗೊಂಡಿದೆ	ಕೃಷಿಯಲ್ಲಿ ಬಳಸುವ ಯಂತ್ರೋಪಕರಣಗಳು	ಆಹಾರ ಉದ್ಯಮದಲ್ಲಿ ಬಳಸುವ ಯಂತ್ರೋಪಕರಣಗಳು	ನಿರ್ಮಾಣದಲ್ಲಿ ಬಳಸುವ ಯಂತ್ರೋಪಕರಣಗಳು	ಜವಳಿ ಉದ್ಯಮದಲ್ಲಿ ಬಳಸುವ ಯಂತ್ರೋಪಕರಣಗಳು	3
415	ಸ್ವಾಕ್ ಪಾಲಿಸಿಯ ಅವನತಿ ಯಾರಿಗೆ ಸೂಕ್ತವಾಗಿದೆ	ಕೋಲ್ಡ್ ಸ್ಟೋರೇಜ್ ಮಾಲೀಕರು ಮತ್ತು ಗುತ್ತಿಗೆದಾರರು	ಕಟ್ಟಡ ಮಾಲೀಕರು ಮತ್ತು ಗುತ್ತಿಗೆದಾರರು	ಕಾರು ಮಾಲೀಕರು ಮತ್ತು ಗುತ್ತಿಗೆದಾರರು	ದೋಣಿ ಮಾಲೀಕರು ಮತ್ತು ಗುತ್ತಿಗೆದಾರರು	1

Insurance Marketing Firm (Composite) Question Bank - Kannada						
416	ಯೋಜನೆಯ ಪ್ರಮುಖ ಅಥವಾ ಗುತ್ತಿಗೆದಾರರಿಗೆ ಯಾವ ಪಾಲಿಸಿಯು ಸೂಕ್ತವಾಗಿದೆ ಆದರೆ ವಿವಿಧ ಬಾಹ್ಯ ಅಪಾಯಗಳಿಗೆ ಒಡ್ಡಿಕೊಳ್ಳುವುದರಿಂದ ಸಸ್ಯ ಮತ್ತು ಯಂತ್ರೋಪಕರಣಗಳನ್ನು ನಿರ್ಮಿಸಲಾಗುತ್ತದೆ	ಗುತ್ತಿಗೆದಾರರ ಸ್ಥಾವರ ಮತ್ತು ಯಂತ್ರೋಪಕರಣ (CPM) ಪಾಲಿಸಿ	ನಿಮಿರುಮಿಕೆ ಎಲ್ಲಾ ಅಪಾಯಗಳ (ಇಎಆರ್) ಪಾಲಿಸಿ	ಸ್ಕಾಕ್ ಪಾಲಿಸಿಯ ಅವನತಿ	ಸಿವಿಲ್ ಎಂಜಿನಿಯರಿಂಗ್ ಪೂರ್ಣಗೊಂಡ ಅಪಾಯ	2
417	ಒಳಗೊಳ್ಳಲು ವಿನ್ಯಾಸಗೊಳಿಸಲಾದ ಕೈಗಾರಿಕಾ ಎಲ್ಲಾ ಅಪಾಯಗಳ ಪಾಲಿಸಿಯಾವುದು	ಉತ್ಪಾದನಾ ಸೌಲಭ್ಯಗಳು ಮಾತ್ರ	ಶೇಖರಣಾ ಸೌಲಭ್ಯಗಳು ಮಾತ್ರ	ಕೈಗಾರಿಕಾ ಗುಣಲಕ್ಷಣಗಳು - ಉತ್ಪಾದನೆ ಮತ್ತು ಶೇಖರಣಾ ಸೌಲಭ್ಯಗಳು	ವಾಣಿಜ್ಯ ಗುಣಲಕ್ಷಣಗಳು	3
418	ಸಾಗರ ಸರಕು ವಿಮೆ ಏನು ಒಳಗೊಂಡಿದೆ	ದೇಶದೊಳಗೆ ಮಾತ್ರ ಸಾಗಣೆಯ ಸಮಯದಲ್ಲಿ ಸರಕುಗಳ ನಷ್ಟ	ಸಮುದ್ರದ ದುಸ್ವಾಹಸದಿಂದ ಮಾತ್ರ ಸರಕುಗಳ ನಷ್ಟ	ರಸ್ತೆ ಮತ್ತು ಸಮುದ್ರದ ಮೂಲಕ ಮಾತ್ರ ಸಾಗಣೆಯ ಸಮಯದಲ್ಲಿ ಸರಕುಗಳ ನಷ್ಟ	ರೈಲು, ರಸ್ತೆ, ಸಮುದ್ರ, ವಾಯು ಅಥವಾ ನೋಂದಾಯಿತ ಫೋನ್ ಮೂಲಕ ಸಾಗಣೆಯ ಸಮಯದಲ್ಲಿ ಸರಕುಗಳ ನಷ್ಟ	4
419	ಸಾಗರ ಸರಕು ವಿಮೆ ಅಡಿಯಲ್ಲಿ ಸರಕುಗಳನ್ನು ಯಾರು ವಿಮೆ ಮಾಡಬಹುದು	ಸರಕುಗಳ ಮಾರಾಟಗಾರ ಮಾತ್ರ	ಸರಕುಗಳ ಖರೀದಿದಾರ ಮಾತ್ರ	ಮಾರಾಟದ ಒಪ್ಪಂದದ ಆಧಾರದ ಮೇಲೆ ಸರಕುಗಳ ಮಾರಾಟಗಾರ ಮತ್ತು ಖರೀದಿದಾರ ಇಬ್ಬರೂ	ಸರಕುಗಳ ವಾಹಕ ಮಾತ್ರ	3
420	ಅಪಾಯಕಾರಿ ವಸ್ತುಗಳನ್ನು ನಿರ್ವಹಿಸುವವರ ಮೇಲೆ ಯಾವ ಕಾಯ್ದೆಯಡಿ ಹೊಣೆಗಾರಿಕೆಯನ್ನು ವಿಧಿಸಲಾಗುತ್ತದೆ	ಸಾರ್ವಜನಿಕ ಹೊಣೆಗಾರಿಕೆ ವಿಮಾ ಕಾಯಿದೆ, 1991	IRDA ಕಾಯಿದೆ 1999	ವಿಮಾ ಕಾಯಿದೆ 1938	ಆದಾಯ ತೆರಿಗೆ ಕಾಯಿದೆ 1968	1
421	ಕಡ್ಡಾಯ ಸಾರ್ವಜನಿಕ ಹೊಣೆಗಾರಿಕೆ ಪಾಲಿಸಿಯ ಅಡಿಯಲ್ಲಿ ತಾತ್ಕಾಲಿಕ ಭಾಗಶಃ ಅಂಗವೈಕಲ್ಯಕ್ಕೆ ಪಾವತಿಸಬೇಕಾದ ಗರಿಷ್ಠ ಪರಿಹಾರ ಯಾವುದು	ರೂ. 25,000	ರೂ. ತಿಂಗಳಿಗೆ 1,000, ಗರಿಷ್ಠ 3 ತಿಂಗಳು	ರೂ. 12,500	ರೂ. 3,000	2
422	ಉದ್ಯೋಗಿಗಳ ಪರಿಹಾರ ವಿಮೆ ಯಾವುದಕ್ಕೆ ಪರಿಹಾರವನ್ನು ಒದಗಿಸುತ್ತದೆ	ಮೂರನೇ ವ್ಯಕ್ತಿಗಳಿಗೆ ಪರಿಹಾರವನ್ನು ಪಾವತಿಸಲು ಕಾನೂನು ಹೊಣೆಗಾರಿಕೆ	ಉದ್ಯೋಗದ ಸಮಯದಲ್ಲಿ ಮತ್ತು ಉದ್ಯೋಗದ ಸಮಯದಲ್ಲಿ ಉಂಟಾಗುವ ಅಪಘಾತ ಅಥವಾ ಕಾಯಿಲೆಯಿಂದ ವೈಯಕ್ತಿಕ ಗಾಯವನ್ನು ಅನುಭವಿಸುವ ಉದ್ಯೋಗಿಗಳಿಗೆ ಪರಿಹಾರವನ್ನು ಪಾವತಿಸಲು ಕಾನೂನು ಹೊಣೆಗಾರಿಕೆ	ಆಸ್ತಿ ಹಾನಿಗೆ ಪರಿಹಾರವನ್ನು ಪಾವತಿಸಲು ಕಾನೂನು ಹೊಣೆಗಾರಿಕೆ	ಮಾಲಿನ್ಯ ಹೊಣೆಗಾರಿಕೆಗೆ ಕಾನೂನು ಹೊಣೆಗಾರಿಕೆ	2
423	ವಿಮೆಯ ಪರಿಕಲ್ಪನೆಯ ಮೂಲಕ ನಿರ್ವಹಿಸಬೇಕಾದ ಆರಂಭಿಕ ರೀತಿಯ ಅಪಾಯಗಳೆಂದರೆ ಈ ಕೆಳಗಿನ ಕಾರಣದಿಂದ ಉಂಟಾದ ನಷ್ಟಗಳು:	ರೈಲು ಅಪಘಾತಗಳು	ರಸ್ತೆ ಅಪಘಾತಗಳು	ಸಮುದ್ರದಲ್ಲಿಯ ದುರ್ಘಟನೆ	ಭೂಕಂಪಗಳು	3
424	_____ ವಿಮೆಯು ಕಾರ್ಖಾನೆಗಳು ಮತ್ತು ಶಾಪಿಂಗ್ ಸಂಕೀರ್ಣಗಳನ್ನು ಒಳಗೊಂಡಿದೆ.	ವೈದ್ಯಕೀಯ	ಜೀವ	ವಾಣಿಜ್ಯ	ಕೃಷಿ	3
425	ಈಎಆರ್ ಪಾಲಿಸಿಗಳಿಗೆ ಕಂತು ಶುಲ್ಕವು ಯೋಜನೆಯ ಸ್ವರೂಪ, ಅದರ ವೆಚ್ಚ ಮತ್ತು ಅವಧಿ, ಕಾರ್ಯಗತಗೊಳಿಸುವ ಸ್ಥಳ ಮತ್ತು _____ ವನ್ನು ಅವಲಂಬಿಸಿರುತ್ತದೆ	ಸರಕುಗಳ ಸ್ವರೂಪ	ಪರೀಕ್ಷೆಯ ಅವಧಿ	ವೈಫಲ್ಯದ ಸಂಭವನೀಯತೆ	ಹಂಚಿಕೆಯಾದ ನಷ್ಟ	2
426	ಯಂತ್ರೋಪಕರಣಗಳು ಮತ್ತು ಗುತ್ತಿಗೆದಾರರ ಸ್ಥಾವರದ ಸ್ಥಗಿತಕ್ಕೆ ಸಂಬಂಧಿಸಿದಂತೆ ಕವರ್ ಒದಗಿಸುವ ವಿಮೆ _____.	ಸಾಗರ ವಿಮೆ	ಸಾರ್ವತ್ರಿಕ ಆರೋಗ್ಯ ವಿಮೆ	ಹಲ್ ವಿಮೆ	ಎಂಜಿನಿಯರಿಂಗ್ ವಿಮೆ	4
427	ಹಿತೇಚ್ಚೆ (Goodwill) ಯನ್ನು ಕಾಪಾಡುವ ವಿಮೆಯನ್ನು ಏನೆಂದು ಕರೆಯಲ್ಪಡುತ್ತದೆ?	ಜೀವ ವಿಮೆ	ಆಸ್ತಿ ವಿಮೆ	ಉತ್ತರವಾದಿತ್ವ ವಿಮೆ (ಲೈಯಬಿಲಿಟಿ)	ವೈಯಕ್ತಿಕ ವಿಮೆ	3
428	ಯಾವ ರೀತಿಯ ಪಾಲಿಸಿಯ ಅಡಿಯಲ್ಲಿ ರೈಲ್ವೆಯಲ್ಲಿ ನೋಟಿಸ್ ನೀಡಬೇಕಾಗುತ್ತದೆ?	ಜೀವ ವಿಮಾ ಪಾಲಿಸಿಗಳು	ಅಗ್ನಿ ವಿಮಾ ಪಾಲಿಸಿಗಳು	ಸಾಗರ ವಿಮಾ ಪಾಲಿಸಿಗಳು	ಕಾರ್ಗೋ ರೈಲು ಸಾರಿಗೆ ಪಾಲಿಸಿಗಳು	4
429	ಕ್ಲೈಮ್ ಮೂತ್ರವು ಚಿಕ್ಕದಾಗಿದ್ದರೆ ನಷ್ಟದ ಕಾರಣ ಮತ್ತು ಪ್ರಮಾಣವನ್ನು ನಿರ್ಧರಿಸಲು ತನಿಖೆಯನ್ನು ಯಾರು ನಡೆಸುತ್ತಾರೆ?	ವಿಮಾದಾರನ ಅಧಿಕಾರಿ	ಸ್ವತಂತ್ರ ಪರವಾನಗಿ ಪಡೆದ ವೃತ್ತಿಪರ ಸರ್ವೇಯರ್	ಒಂದು ನ್ಯಾಯಾಲಯ	ವಿಮಾದಾರ	1

Insurance Marketing Firm (Composite) Question Bank - Kannada						
430	ಬೆಂಕಿಯ ಹಕ್ಕನ್ನು ನಿರ್ಣಯಿಸಲು ತನಿಖಾಧಿಕಾರಿಯ ವರದಿಯು ಕೆಲವೊಮ್ಮೆ ಏಕೆ ಅಗತ್ಯವಾಗಿರುತ್ತದೆ?	ಬೆಂಕಿಯ ಕಾರಣವನ್ನು ನಿರ್ಧರಿಸಲು	ವಿಮೆ ಮಾಡಿದ ಆಸ್ತಿಯ ಮೌಲ್ಯವನ್ನು ಖಚಿತಪಡಿಸಲು	ವಿಮೆದಾರರ ಗುರುತನ್ನು ಪರಿಶೀಲಿಸಲು	ಕವರೇಜ್‌ಗಾಗಿ ವಿಮೆದಾರರ ಅರ್ಹತೆಯನ್ನು ನಿರ್ಧರಿಸಲು	1
431	ಭಾರತದಲ್ಲಿ ಮೂಲತಃ ವಿಮಾ ಹಕ್ಕುಗಳನ್ನು ಹೇಗೆ ಮೌಲ್ಯಮಾಪನ ಮಾಡಲಾಗುತ್ತದೆ ಎಂಬುದರ ಕುರಿತು ಈ ಕೆಳಗಿನವುಗಳಲ್ಲಿ ಯಾವುದು ನಿಜವಲ್ಲ?	ಮರಣ ಮತ್ತು ವೈಯಕ್ತಿಕ ಗಾಯಗಳನ್ನು ಒಳಗೊಂಡ ಮೂಲತಃ ಧರ್ಮ ಪಾರ್ಟ್ ಕ್ಲೈಮ್‌ಗಳನ್ನು ವೈಯಕ್ತಿಕ ವರದಿಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ	ಮೂರನೇ ವ್ಯಕ್ತಿಯ ಆಸ್ತಿ ಹಾನಿಯನ್ನು ಒಳಗೊಂಡಿರುವ ಹಕ್ಕುಗಳನ್ನು ಸಮೀಕ್ಷೆಯ ವರದಿಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ	ಪೋಲೀಸ್ ವರದಿಯ ಆಧಾರದ ಮೇಲೆ ಮೂಲತಃ ಸ್ವಂತ ಹಾನಿಯ ಕ್ಲೈಮ್ ಅನ್ನು ನಿರ್ಣಯಿಸಲಾಗುತ್ತದೆ	ಮೂರನೇ ವ್ಯಕ್ತಿಯ ಕ್ಲೈಮ್‌ಗಳಿಗೆ ಪಾವತಿಸಬೇಕಾದ ಮೊತ್ತವನ್ನು ಹಕ್ಕುದಾರರ ವಯಸ್ಸು ಮತ್ತು ಆದಾಯದಂತಹ ಅಂಶಗಳಿಂದ ನಿರ್ಧರಿಸಲಾಗುತ್ತದೆ	3
432	ವಿಮಾ ಹಕ್ಕುಗಳ ಸಂದರ್ಭದಲ್ಲಿ ತನಿಖೆಯ ಉದ್ದೇಶವೇನು?	ಉಂಟಾದ ನಷ್ಟ ಅಥವಾ ಹಾನಿಯ ಪ್ರಮಾಣವನ್ನು ನಿರ್ಣಯಿಸಲು	ಮಾನ್ಯವಾದ ಕ್ಲೈಮ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಕ್ಲೈಮ್ ಕುರಿತು ಯಾವುದೇ ಅನುಮಾನಗಳನ್ನು ತಳ್ಳಿಹಾಕಲು	ಹಕ್ಕುದಾರರು ಉತ್ತಮ ಚಾಲನಾ ದಾಖಲೆಯನ್ನು ಹೊಂದಿದ್ದಾರೆಯೇ ಎಂಬುದನ್ನು ನಿರ್ಧರಿಸಲು	ಪಾಲಿಸಿದಾರನ ಹಿಂದಿನ ಕ್ಲೈಮ್‌ಗಳ ಇತಿಹಾಸದ ಆಧಾರದ ಮೇಲೆ ಕ್ಲೈಮ್ ಅನ್ನು ಅನುಮೋದಿಸಬೇಕೆಂದು ಬೇಡವೇ ಎಂಬುದನ್ನು ನಿರ್ಧರಿಸಲು	2
433	ಸರ್ವೇಯರ್‌ಗಳು ಮತ್ತು ನಷ್ಟ ಮೌಲ್ಯಮಾಪನಗಾರರನ್ನು ಯಾವ ನೇಮಿಸಿಕೊಳ್ಳುತ್ತಾರೆ?	ಪಾಲಿಸಿದಾರ	ವಿಮಾ ಕಂಪನಿ	ಸರ್ಕಾರ	ಸರ್ವೇಯರ್‌ಗಳು ಮತ್ತು ನಷ್ಟ ಮೌಲ್ಯಮಾಪಕರು ಸ್ವತಃ	2
434	ಸರ್ವೇಯರ್‌ಗಳ ಕೆಲಸವನ್ನು ಯಾವ ನಿಯಮಗಳು ನಿಯಂತ್ರಿಸುತ್ತವೆ?	ಭಾರತೀಯ ಒಪ್ಪಂದ ಕಾಯಿದೆ, 1872	ಗ್ರಾಹಕ ಸಂರಕ್ಷಣಾ ಕಾಯಿದೆ, 1986	ವಿಮಾ ಕಾಯಿದೆ, 1938, ವಿಮಾ ನಿಯಮಗಳು 1939, ಮತ್ತು IRDAI ಹೊರಡಿಸಿದ ನಿರ್ದಿಷ್ಟ ನಿಯಮಗಳು	ಕಂಪನಿಗಳ ಕಾಯಿದೆ, 2013	3
435	"ವಿಮಾ ಕಾಯಿದೆಯ ಸೆಕ್ಷನ್ 64 UM ಅಡಿಯಲ್ಲಿ ಸರ್ವೇಯರ್ ಅನ್ನು ನೇಮಿಸುವ ಅಗತ್ಯವಿಲ್ಲದ ಗರಿಷ್ಠ ಕ್ಲೈಮ್ ಮೊತ್ತವು ಎಷ್ಟು?"	ಕ್ಲೈಮ್‌ಗಾಗಿ ರೂ.50,000 ಸ್ವಂತ ಹಾನಿ ಇತರ ಆಸ್ತಿ ಹಾನಿ ಕ್ಲೈಮ್‌ಗಳಿಗೆ Rs.50,000	ಕ್ಲೈಮ್‌ಗಾಗಿ ರೂ.100,000 ಸ್ವಂತ ಹಾನಿ ಇತರ ಆಸ್ತಿ ಹಾನಿ ಕ್ಲೈಮ್‌ಗಳಿಗೆ Rs.1 ಲಕ್ಷ	ಎಲ್ಲಾ ಆಸ್ತಿ ಹಾನಿ ಕ್ಲೈಮ್‌ಗಳಿಗೆ 50,000	ಎಲ್ಲಾ ಆಸ್ತಿ ಹಾನಿ ಕ್ಲೈಮ್‌ಗಳಿಗೆ ರೂ.1,00,000	1
436	ವಿಮಾ ಕಂಪನಿಯು ಪಾಲಿಸಿದಾರರಿಗೆ ತನ್ನ ಭರವಸೆಯನ್ನು ಹೇಗೆ ಪೂರೈಸಬೇಕು?	ಅನ್ಯಾಯದ ಮತ್ತು ಅಸಮಾನತೆಯ ಸೇವೆಯನ್ನು ಒದಗಿಸುವ ಮೂಲಕ	ಪಾಲಿಸಿದಾರರಿಗೆ ಪಾವತಿಯನ್ನು ತಪ್ಪಿಸುವ ಮೂಲಕ	ತೈರಿತ, ನ್ಯಾಯೋಚಿತ ಮತ್ತು ಸಮಾನ ಸೇವೆಯನ್ನು ಒದಗಿಸುವ ಮೂಲಕ	ಪಾಲಿಸಿದಾರರಿಗೆ ಪ್ರೀಮಿಯಂಗಳನ್ನು ಹೆಚ್ಚಿಸುವ ಮೂಲಕ	3
437	ಸೈಕ್ಲೋನ್ ಹಾನಿ ಕ್ಲೈಮ್‌ಗಳಿಗೆ ಯಾವ ರೀತಿಯ ವರದಿ ಅಗತ್ಯವಾಗಬಹುದು?	ಹವಾಮಾನ ಕಚೇರಿಯಿಂದ ವರದಿ	ಅಗ್ನಿಶಾಮಕ ದಳದಿಂದ ವರದಿ	ಪೊಲೀಸರಿಂದ ಒಂದು ವರದಿ	ತನಿಖಾಧಿಕಾರಿಯಿಂದ ವರದಿ	1
438	ವಿಮಾ ಕಂಪನಿಗೆ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವುದು ವೃತ್ತಿಪರವಾಗಿ ಏಕೆ ಮುಖ್ಯ?	ಹಕ್ಕುಗಳನ್ನು ಪಾವತಿಸುವುದನ್ನು ತಪ್ಪಿಸಲು	ಲಾಭ ಹೆಚ್ಚಿಸಲು	ಹೆಚ್ಚಿನ ಪಾಲಿಸಿದಾರರನ್ನು ಆಕರ್ಷಿಸಲು	ಇದು ಕಂಪನಿಯ ಅತಿದೊಡ್ಡ ಜಾಹೀರಾತು ಎಂದು ಪರಿಗಣಿಸಲಾಗಿದೆ	4
439	ಜೀವವಿಮೆಯೇತರ ಕಂಪನಿಯ ಬೋರ್ಡ್ ಕೋಣೆಯಲ್ಲಿ ಯಾವ ಶಾಸನ ಕಂಡುಬಂದಿದೆ?	"ಪ್ರಾಮಾಣಿಕತೆ ಅತ್ಯುತ್ತಮ ನೀತಿ"	"ನಾವು ಯಾವಾಗಲೂ ನಮ್ಮ ಹಕ್ಕುಗಳನ್ನು ಪಾವತಿಸುತ್ತೇವೆ"	"ನಿಮಗೆ ಸಾಧ್ಯವಾದರೆ ಪಾವತಿಸಿ; ನೀವು ಅಗತ್ಯವಿದ್ದರೆ ನಿರಾಕರಿಸು"	"ವಿಮೆ ಒಂದು ಹಗರಣ"	3
440	ಕ್ಲೇಮ್ ಗಾಗಿ ಅರ್ಜಿಯನ್ನು ಸಲ್ಲಿಸಲು, ಪ್ರವಾಹ ಅಥವಾ ಚಂಡಮಾರುತದಿಂದ ಉಂಟಾದ ಹಾನಿಯ ಸಂದರ್ಭದಲ್ಲಿ, _____ ನಿಂದ ವರದಿಯ ಅಗತ್ಯವಿರುತ್ತದೆ	ಪೋಲೀಸ್ ಇಲಾಖೆ	ಹವಾಮಾನ ಕಚೇರಿ	ಅಗ್ನಿಶಾಮಕ ಇಲಾಖೆ	ಸರ್ವೇಕ್ಷಣದಾರರು /ನಷ್ಟ ಮೌಲ್ಯಮಾಪಕರು	2
441	ಈ ಕೆಳಗಿನ ಪ್ರಕರಣದಲ್ಲಿ ಪೋಲೀಸ್ ವರದಿಯ ಅಗತ್ಯವಿರುವುದಿಲ್ಲ	ಚಂಡಮಾರುತದಿಂದಾದ ಹಾನಿ	ಬೆಂಕಿಯಿಂದ ಹಾನಿ	ರಸ್ತೆ ಅಪಘಾತದಲ್ಲಿ ಹಾನಿ	ಸಾರಿಗೆಯಲ್ಲಿ ಹಾನಿ	1
442	ಈ ಕೆಳಗಿನ ಕಾರ್ಯವು ವಿಮಾ ಕಂಪನಿಯ ಪ್ರಮುಖ ಕಾರ್ಯವಾಗಿದೆ	ನಷ್ಟದ ಘಟನೆಯ ಸಂಭವಿಸಿದಾಗ ಪಾಲಿಸಿದಾರರ ಕ್ಲೇಮ್ ಗಳನ್ನು ಇತ್ಯರ್ಥಗೊಳಿಸಲು	ಲಾಭದ ಘಟನೆಯ ಸಂದರ್ಭದಲ್ಲಿ ಪಾಲಿಸಿದಾರರ ಬಾಕಿಯನ್ನು ಇತ್ಯರ್ಥಪಡಿಸಲು	ಪಾಲಿಸಿದಾರರ ಮೊತ್ತವನ್ನು ಇತ್ಯರ್ಥಗೊಳಿಸಲು	ಪಾಲಿಸಿದಾರರ ಕ್ಲೇಮ್ ವನ್ನು ಇತ್ಯರ್ಥಗೊಳಿಸಲು	1
443	ಬೆಂಕಿಯ ಸಂದರ್ಭದಲ್ಲಿ, ಕ್ಲೇಮ್ ಅನ್ನು _____ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ	ಏಜೆಂಟರ ವರದಿ	ಪೋಲೀಸ್ ವರದಿ	ಸಮೀಕ್ಷಾ ವರದಿ	ಪಾಲಿಸಿ ವರದಿ	3
444	ವಿಮಾ ಕಂಪನಿಗೆ ವರದಿಗಳನ್ನು ಸಲ್ಲಿಸಲು, ಸರ್ವೇಕ್ಷಣದಾರರು ಮತ್ತು ನಷ್ಟ ಮೌಲ್ಯಮಾಪಕರು ಈ ಕೆಳಗಿನವುಗಳನ್ನು ಮಾಡುವುದನ್ನು ನಿರೀಕ್ಷಿಸಲಾಗಿದೆ ಎ) ಪ್ರಶ್ನೆಯಲ್ಲಿರುವ ಆಸ್ತಿಯನ್ನು ಪರಿಶೀಲಿಸುವುದು ಬಿ) ನಷ್ಟದ ಕಾರಣಗಳು ಮತ್ತು ಸಂದರ್ಭಗಳನ್ನು ಪರಿಶೀಲಿಸುವುದು ಸಿ) ನಷ್ಟದ ಪ್ರಮಾಣವನ್ನು ಅಂದಾಜು ಮಾಡುವುದು	ಆಯ್ಕೆ (ಎ) ಮಾತ್ರ ಸರಿಯಾಗಿದೆ	(ಎ) ಮತ್ತು (ಬಿ) ಎರಡೂ ಆಯ್ಕೆಗಳು ಸರಿಯಾಗಿವೆ	(ಎ) ಮತ್ತು (ಸಿ) ಎರಡೂ ಸರಿಯಾಗಿವೆ	(ಎ), (ಬಿ) ಮತ್ತು (ಸಿ) ಸರಿಯಾಗಿವೆ	4